



SUPREME AUDIT INSTITUTION OF INDIA
लोकहितार्थं सत्यनिष्ठा
Dedicated to Truth in Public Interest

ಭಾರತದ ಲೆಕ್ಕನಿಯಂತ್ರಕರು ಮತ್ತು
ಮಹಾಲೆಕ್ಕಪರಿಶೋಧಕರ
73ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯ
ಅನುಷ್ಠಾನದ ಕಾರ್ಯನಿರ್ವಹಣಾ ವರದಿ



ಕರ್ನಾಟಕ ಸರ್ಕಾರ

2024ರ ವರದಿ ಸಂಖ್ಯೆ 10

(ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ-ಸಿವಿಲ್)

ಭಾರತದ ಲೆಕ್ಕನಿಯಂತ್ರಕರು ಮತ್ತು
ಮಹಾಲೆಕ್ಕಪರಿಶೋಧಕರ
73ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯ
ಅನುಷ್ಠಾನದ ಕಾರ್ಯನಿರ್ವಹಣಾ ವರದಿ

ಕರ್ನಾಟಕ ಸರ್ಕಾರ

2024ರ ವರದಿ ಸಂಖ್ಯೆ 10

(ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ-ಸಿವಿಲ್)

ವಿಷಯಸೂಚಿ

ವಿವರಗಳು	ಕಂಡಿಕೆ ಸಂಖ್ಯೆ	ಪುಟ ಸಂಖ್ಯೆ
ಮುನ್ನುಡಿ		v
ಕಾರ್ಯನಿರ್ವಹಣಾ ಸಾರಾಂಶ		vii
ಅಧ್ಯಾಯ-I		
ಪರಿಚಯ		
ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವಿವರ	1.1	1
ಸಾಂಸ್ಥಿಕ ರಚನೆ	1.2	2
ಹಣಕಾಸು, ಕರ್ತವ್ಯಗಳು ಮತ್ತು ಪದಾಧಿಕಾರಿಗಳ ವರ್ಗಾವಣೆ	1.3	3
ಲೆಕ್ಕಪರಿಶೋಧನೆಯ ಉದ್ದೇಶಗಳು	1.4	5
ಲೆಕ್ಕಪರಿಶೋಧನೆಯ ಮಾನದಂಡಗಳು	1.5	5
ಲೆಕ್ಕಪರಿಶೋಧನೆಯ ವ್ಯಾಪ್ತಿ ಮತ್ತು ವಿಧಾನಗಳು	1.6	5
ಲೆಕ್ಕಪರಿಶೋಧನೆಗಾಗಿ ಮಾದರಿ ಆಯ್ಕೆ	1.7	6
ಕೃತಜ್ಞತೆಗಳು	1.8	6
ಅಧ್ಯಾಯ - II		
ಕರ್ತವ್ಯಗಳ ವರ್ಗಾವಣೆ		
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಕರ್ತವ್ಯಗಳ ವರ್ಗಾವಣೆಯ ಸ್ಥಿತಿ	2.1	8
ಕರ್ತವ್ಯಗಳ ವಾಸ್ತವಿಕ ವರ್ಗಾವಣೆ	2.2	9
ಹಂತಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಕರ್ತವ್ಯಗಳ ವರ್ಗಾವಣೆ	2.3	18
ಪಂಚಾಯತ್ ರಾಜ್ ಸಂಸ್ಥೆಗಳು - ಸೇವಾ ವಿತರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಕೇಂದ್ರ	2.4	22
ಗ್ರಾಮೀಣ ಸ್ಥಳೀಯ ಸರ್ಕಾರದ ಸಾಂಸ್ಥಿಕ ಚೌಕಟ್ಟು	2.5	25
ಅಭಿವೃದ್ಧಿಗಾಗಿ ವಿಕೇಂದ್ರೀಕೃತ ಯೋಜನೆಯ ಸಂಸ್ಥೆಗಳು	2.6	27
ರಾಜ್ಯ ಮಟ್ಟದಲ್ಲಿ ಯೋಜನೆ	2.7	34
ಹಿಮ್ಮುಖ ಮರುಮಾಹಿತಿಯ ಕಾರ್ಯವಿಧಾನ	2.8	34
ಹೊಣೆಗಾರಿಕೆ ಮತ್ತು ಪಾರದರ್ಶಕತೆಯ ಸಂಸ್ಥೆಗಳು	2.9	35
ಚುನಾವಣಾ ಸಂಸ್ಥೆಗಳು ಮತ್ತು ಚುನಾಯಿತ ಸಂಸ್ಥೆಗಳು	2.10	42

ಅಧ್ಯಾಯ- III		
ನಿಧಿಗಳ ವರ್ಗಾವಣೆ		
ಸ್ಥಳೀಯ ಸಂಸ್ಥೆಗಳ ಆದಾಯ ಮೂಲಗಳ ಸ್ಥಿತಿ (ಗ್ರಾಮ ಪಂಚಾಯತಿಗಳು, ತಾಲೂಕು ಪಂಚಾಯತಿಗಳು ಮತ್ತು ಜಿಲ್ಲಾ ಪಂಚಾಯತಿಗಳು)	3.1	49
ಕೇಂದ್ರ ಮತ್ತು ರಾಜ್ಯ ಹಣಕಾಸು ಆಯೋಗಗಳು	3.2	51
ಪಂಚಾಯತ್ ರಾಜ್ ಸಂಸ್ಥೆಗಳಿಗೆ ನಿಯೋಜಿತ ಹಣದ ವರ್ಗಾವಣೆಯ ಸ್ಥಿತಿ	3.3	58
ಗ್ರಾಮ ಪಂಚಾಯತಿಗಳಲ್ಲಿ ಸ್ವಂತ ಆದಾಯದ (ತೆರಿಗೆ/ತೆರಿಗೆಯೇತರ) ಮೂಲಗಳ ಉತ್ಪತ್ತಿಯ ಸ್ಥಿತಿ	3.4	59
ಅಧ್ಯಾಯ- IV		
ಪದಾಧಿಕಾರಿಗಳ ವರ್ಗಾವಣೆ		
ಪಂಚಾಯತ್ ರಾಜ್ ಸಂಸ್ಥೆಗಳ ಪದಾಧಿಕಾರಿಗಳ ಮೇಲೆ ರಾಜ್ಯ ಸರ್ಕಾರದ ನಿಯಂತ್ರಣ	4.1	70
ಪದಾಧಿಕಾರಿಗಳ ನಿರ್ಧಾರದ ಮೇಲೆ ಪಂಚಾಯತ್ ರಾಜ್ ಸಂಸ್ಥೆಗಳ ಅಧಿಕಾರಗಳು	4.2	72
ಪದಾಧಿಕಾರಿಗಳ ನೇಮಕ	4.3	72
ಕರ್ನಾಟಕ ಸರ್ಕಾರಿ ಸೇವೆಗಳಿಂದ ತಾತ್ಕಾಲಿಕ/ನಿಯೋಜನೆ ಆಧಾರದ ಮೇಲೆ ಪಂಚಾಯತ್ ರಾಜ್ ಸಂಸ್ಥೆಗಳ ಹುದ್ದೆಗಳನ್ನು ಭರ್ತಿ ಮಾಡುವುದು	4.4	74
ಪದಾಧಿಕಾರಿಗಳ ಕೊರತೆ	4.5	74
ತಾಲೂಕು ಪಂಚಾಯತಿಗಳಲ್ಲಿ ನಿಯಮಿತ ಹುದ್ದೆಗೆ ಬದಲಾಗಿ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿಗಳ ವ್ಯವಸ್ಥೆ	4.6	77
ಜಿಲ್ಲಾ ಆಯ್ಕೆ ಸಮಿತಿ ರಚನೆಯಾಗದಿರುವುದು ಮತ್ತು ಗ್ರಾಮ ಪಂಚಾಯತಿಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಸ್ವಂತ ಸಿಬ್ಬಂದಿಯನ್ನು ನೇಮಿಸಿಕೊಂಡಿರುವುದು	4.7	78
ಪಂಚಾಯತಿ ರಾಜ್ ಸಂಸ್ಥೆಗಳ ಪದಾಧಿಕಾರಿಗಳ ಸಾಮರ್ಥ್ಯ ಅಭಿವೃದ್ಧಿ	4.8	79
ನಿಧಿಗಳ ಹರಿವು	4.9	81
ತರಬೇತಿ ಸ್ಲಾಟ್‌ಗಳ ಕಡಿಮೆ ಬಳಕೆ	4.10	82
ಅನುಬಂಧಗಳು		85
ಸಂಕ್ಷೇಪಣಗಳ ಪದಕೋಶ		121
ಪದಕೋಶ		124

ಅನುಬಂಧಗಳ ವಿವರ

ಅನುಬಂಧ ಸಂಖ್ಯೆ	ವಿವರ	ಪುಟ ಸಂಖ್ಯೆ
1.1	ಆಯ್ಕೆ ಮಾಡಲಾದ ಪಂಚಾಯತಿ ರಾಜ್ ಸಂಸ್ಥೆಗಳ ವಿವರಗಳು	85
2.1	73ನೇ ಸಾಂವಿಧಾನಿಕ ತಿದ್ದುಪಡಿಯ ನಿಬಂಧನೆಗಳೊಂದಿಗೆ ಕೆಪಿಆರ್ ಕಾಯ್ದೆಯ ಹೋಲಿಕೆ ಮತ್ತು ಅನುಷ್ಠಾನದ ಪ್ರಸ್ತುತ ಸ್ಥಿತಿ	87
2.2	73ನೇ ಸಾಂವಿಧಾನಿಕ ತಿದ್ದುಪಡಿಗೆ ಪ್ರತಿಯಾಗಿ ಕೆಪಿಆರ್ ಕಾಯ್ದೆಯ ಅನುಸೂಚಿಗಳಲ್ಲಿ ಕರ್ತವ್ಯಗಳ ವರ್ಗವಣಿಯ ವಿವರಗಳು	89
2.3	ಕರ್ತವ್ಯಗಳ ವಿತರಣೆಯ ಹರಿವುನಕ್ಷೆ	93
2.4(a)	2017-18 ರಿಂದ 2021-22ರ ಅವಧಿಗೆ ರಾಜ್ಯದ ಪಾಲು ಮತ್ತು ಪಂಚಾಯತಿ ರಾಜ್ ಸಂಸ್ಥೆಗಳ ಪಾಲುಗಳ ಜೊತೆಗೆ ವೇತನದ ಪಾಲಿನ ವಿವರಗಳು	95
2.4(b)	ವೇತನ ಮತ್ತು ವೇತನೇತರ ಹಂಚಿಕೆಗಳ ವಿವರಗಳು	102
2.5	ಕೇಂದ್ರ ಪ್ರಾಯೋಜಿತ ಯೋಜನೆಗಳ ವಿವರಗಳು	104
3.1(a)	ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳನ್ನು ಜೊತೆಗೆ ರಾಜ್ಯ ಸರ್ಕಾರಗಳ ಅಂಗೀಕಾರದ ವಿವರಗಳು	114
3.1(b)	ಎನ್‌ಎಲ್‌ಎನ್‌ಓಆರ್‌ಆರ್‌ಗೆ ಪ್ರತಿಯಾಗಿ ಪಂಚಾಯತಿ ರಾಜ್ ಸಂಸ್ಥೆಗಳಿಗೆ ನಿವ್ವಳ ಹಂಚಿಕೆಯ ವಿವರಗಳು	116
3.2	ಮೂರು ಹಂತದ ಪಂಚಾಯತಿ ರಾಜ್ ಸಂಸ್ಥೆಗಳ ನಡುವೆ ಆಯವ್ಯಯ ಹಂಚಿಕೆಯ ವಿವರಗಳು	118
3.3	01.08.2019ರಿಂದ 31.03.2022ರವರೆಗೆ ಸಂಗ್ರಹಿಸಿದ ಮತ್ತು ಸಂಬಂಧಿತ ಪಂಚಾಯತಿಗೆ ಬಿಡುಗಡೆ ಮಾಡಿದ ಆಸ್ತಿ ತೆರಿಗೆಯ ಸಂಕ್ಷಿಪ್ತವಿವರಗಳು	119
3.4	ಇಎಲ್‌ಸಿಐಟಿಎನಿಂದ ಗ್ರಾಮ ಪಂಚಾಯತಿಗಳಿಗೆ ವರ್ಗಾಯಿಸಬೇಕಾದ ಆಸ್ತಿ ತೆರಿಗೆಯ ವಿವರಗಳು	120

ಮುನ್ನುಡಿ

31 ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷಕ್ಕೆ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಕೃಪರಿಶೋಧಕರ ಈ ವರದಿಯನ್ನು ಕರ್ನಾಟಕದ ರಾಜ್ಯಪಾಲರಿಗೆ ಸಲ್ಲಿಸಲು ಸಂವಿಧಾನದ 151(2)ನೇ ವಿಧಿಯ ಅಡಿಯಲ್ಲಿ ರಾಜ್ಯದ ಶಾಸನಸಭೆಯಲ್ಲಿ ಮಂಡಿಸಲು ಸಿದ್ಧಪಡಿಸಲಾಗಿದೆ.

ವರದಿಯು 2017-22ರ ಅವಧಿಯನ್ನು ಒಳಗೊಂಡಿರುವ '73ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯ ಅನುಷ್ಠಾನ'ದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯ ಫಲಿತಾಂಶಗಳನ್ನು ಒಳಗೊಂಡಿದೆ.

ವರದಿಯಲ್ಲಿ ಉಲ್ಲೇಖಿಸಲಾದ ನಿದರ್ಶನಗಳು ಜುಲೈ 2022ರಿಂದ ಫೆಬ್ರವರಿ 2023ರ ಅವಧಿಯಲ್ಲಿ ನಡೆಸಿದ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ಗಮನಕ್ಕೆ ಬಂದವುಗಳಾಗಿವೆ. ಲೆಕ್ಕಪರಿಶೋಧನೆಯ ಅವಧಿಯ ಹೊರಗಿನ ಅವಧಿಗಳಿಗೆ ಸಂಬಂಧಿಸಿದಂತೆ ಅಗತ್ಯವೆಂದು ಕಂಡುಬಂದ ವಿಷಯಗಳನ್ನೂ ವರದಿ ಮಾಡಲಾಗಿದೆ.

ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಕೃಪರಿಶೋಧಕರು ಜಾರಿ ಮಾಡಿರುವ ಲೆಕ್ಕಪರಿಶೋಧನಾ ಮಾನದಂಡಗಳಿಗೆ ಅನುಗುಣವಾಗಿ ಲೆಕ್ಕಪರಿಶೋಧನೆಯನ್ನು ನಡೆಸಲಾಗಿದೆ.

ಈ ಭಾಷಾಂತರಿಸಿದ ಆವೃತ್ತಿಯಲ್ಲಿನ ಯಾವುದೇ ಸಂದೇಹಗಳಿಗೆ ಆಂಗ್ಲ ಭಾಷಾ ಆವೃತ್ತಿಯೇ ಅಧಿಕೃತವೆಂದು ಪರಿಗಣಿಸಬೇಕು.

ಕಾರ್ಯನಿರ್ವಹಣಾ ಸಾರಾಂಶ

ಕಾರ್ಯನಿರ್ವಹಣಾ ಸಾರಾಂಶ

ಸಿಎಜಿ ಈ ಲೆಕ್ಕಪರಿಶೋಧನೆ ಮಾಡಿರುವುದು ಏಕೆ?

73ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ 1992ಕ್ಕೆ ಅನುಗುಣವಾಗಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತಿ ರಾಜ್ ಕಾಯ್ದೆ (ಕೆಪಿಆರ್ ಕಾಯ್ದೆ) 1993 ಅನ್ನು ಜಾರಿಗೊಳಿಸಲಾಯಿತು. ಹನ್ನೊಂದನೇ ಅನುಸೂಚಿಯಲ್ಲಿ ಪಟ್ಟಿ ಮಾಡಲಾದ ಆರ್ಥಿಕ ಮತ್ತು ಸಾಮಾಜಿಕ ನ್ಯಾಯದ ಯೋಜನೆಯ ಅನುಷ್ಠಾನಕ್ಕಾಗಿ ಇದು ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಗ್ರಾಮೀಣ ಸ್ಥಳೀಯ ಸರ್ಕಾರಗಳ ಏಕರೂಪದ ಮೂರು ಹಂತದ ವ್ಯವಸ್ಥೆಯನ್ನು ರಚಿಸಿತು ಹಾಗೂ ರಾಜ್ಯ ಸರ್ಕಾರದಿಂದ ಪಂಚಾಯತಿ ರಾಜ್ ಸಂಸ್ಥೆಗಳಿಗೆ ಸ್ಥಳೀಯ ಸ್ವ-ಸರ್ಕಾರದ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಜವಾಬ್ದಾರಿಗಳನ್ನು ಮತ್ತು ತೆರಿಗೆ ಅಧಿಕಾರಗಳನ್ನು ವರ್ಗಾಯಿಸಿತು.

73ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯ ಉದ್ದೇಶಗಳು ಕರ್ತವ್ಯಗಳ ವರ್ಗಾವಣೆಗೆ ರಾಜ್ಯ ಶಾಸನದಲ್ಲಿ ಸಾಕಷ್ಟು ನಿಬಂಧನೆಗಳನ್ನು ಮಾಡಲಾಗಿದೆಯೇ, ಪಂಚಾಯತಿ ರಾಜ್ ಸಂಸ್ಥೆಗಳಿಗೆ ಅವುಗಳ ಚಟುವಟಿಕೆಗಳನ್ನು ನಿರ್ವಹಿಸಲು ಹಕ್ಕುಬದ್ಧ ನಿಧಿಗಳನ್ನು ಒದಗಿಸಲಾಗಿತ್ತೆ ಮತ್ತು ತಮ್ಮ ಸ್ವಂತ ಆದಾಯ ಸಂಗ್ರಹಿಸಲು ನಿಧಿಗಳ ವರ್ಗಾವಣೆ ರೂಪದಲ್ಲಿ ಅಧಿಕಾರ ನೀಡಲಾಗಿತ್ತೆ ಎಂಬುದನ್ನು ನಿರ್ಣಯಿಸುವುದಾಗಿತ್ತು. ಜೊತೆಗೆ, ಪದಾಧಿಕಾರಿಗಳ ವರ್ಗಾವಣೆ ರೂಪದಲ್ಲಿ, ಪಂಚಾಯತಿ ರಾಜ್ ಸಂಸ್ಥೆಗಳು ತಮ್ಮ ಕರ್ತವ್ಯಗಳಿಗೆ ಅನುಗುಣವಾಗಿ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಮತ್ತು ನಿರ್ವಹಿಸುವ ಅಧಿಕಾರವನ್ನು ಹೊಂದಿದ್ದವೇ ಎಂಬುದನ್ನು ಸಹ ಲೆಕ್ಕಪರಿಶೋಧನೆಯು ಪರಿಶೀಲಿಸಿತು. ಈ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯ ಮುಖ್ಯ ಗಮನವು ರಾಜ್ಯ ಶಾಸನವನ್ನು ಜಾರಿಗೊಳಿಸಿದ ನಂತರದ ಅವಧಿಯಲ್ಲಿ ಕರ್ತವ್ಯಗಳು, ನಿಧಿಗಳು ಮತ್ತು ಪದಾಧಿಕಾರಿಗಳ ವರ್ಗಾವಣೆಯ ಪರಿಣಾಮದ ವ್ಯಾಪ್ತಿಯನ್ನು ನಿರ್ಣಯಿಸುವುದಾಗಿತ್ತು. 2017-18ರಿಂದ 2021-22ರ ಅವಧಿಯ ವ್ಯಾಪ್ತಿಯಲ್ಲಿ ಮೇಲಿನ ವರ್ಗಾವಣೆಗಳಿಗೆ ಸಂಬಂಧಿಸಿದಂತಹ ಬೆಳವಣಿಗೆಗಳನ್ನು ಲೆಕ್ಕಪರಿಶೋಧನೆ ಮಾಡಲಾಯಿತು.

ಲೆಕ್ಕಪರಿಶೋಧನೆಯಲ್ಲಿ ಕಂಡುಬಂದ ಪ್ರಮುಖ ಅಂಶಗಳು

ಕರ್ತವ್ಯಗಳ ವರ್ಗಾವಣೆ

ಕೆಪಿಆರ್ ಕಾಯ್ದೆಯಡಿ 29 ಕರ್ತವ್ಯಗಳ ಪೈಕಿ, 26 ಕರ್ತವ್ಯಗಳನ್ನು ಜಿಲ್ಲಾ ಪಂಚಾಯತಿಗಳಿಗೆ, 28 ಕರ್ತವ್ಯಗಳನ್ನು ತಾಲೂಕು ಪಂಚಾಯತಿಗಳಿಗೆ ಮತ್ತು 28 ಕರ್ತವ್ಯಗಳನ್ನು ಗ್ರಾಮ ಪಂಚಾಯತಿಗಳಿಗೆ ವರ್ಗಾಯಿಸಲಾಗಿದೆ. 'ಭೂ ಅಭಿವೃದ್ಧಿ, ಭೂ ಸುಧಾರಣೆಗಳು ಮತ್ತು ಭೂ ಬಲವರ್ಧನೆ ಕರ್ತವ್ಯಗಳನ್ನು ಪಂಚಾಯತಿ ರಾಜ್ ಸಂಸ್ಥೆಗಳ ಯಾವುದೇ ಹಂತಕ್ಕೆ ವರ್ಗಾವಣೆ ಮಾಡಲಾಗಿಲ್ಲವಾದರೆ, 'ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ', 'ಸಮುದಾಯ ಆಸ್ತಿ ನಿರ್ವಹಣೆ ಕರ್ತವ್ಯಗಳನ್ನು ಜಿಲ್ಲಾ ಪಂಚಾಯತಿಗಳಿಗೆ ವರ್ಗಾಯಿಸಲಾಗಿಲ್ಲ. ಎರಡು ಕರ್ತವ್ಯಗಳ ಅನುಷ್ಠಾನದಲ್ಲಿ ಪಂಚಾಯತಿ ರಾಜ್ ಸಂಸ್ಥೆಗಳು ಮಹತ್ವದ ಪಾತ್ರವನ್ನು ಹೊಂದಿವೆಯಾದರೆ, ಉಳಿದ 27 ಕಾರ್ಯಗಳಲ್ಲಿ, ಪಂಚಾಯತಿ ರಾಜ್ ಸಂಸ್ಥೆಗಳು ಕನಿಷ್ಠ ಪಾತ್ರವನ್ನು ಹೊಂದಿವೆ ಅಥವಾ ಯಾವುದೇ ಪಾತ್ರ ಹೊಂದಿರುವುದಿಲ್ಲ ಎಂದು ಲೆಕ್ಕಪರಿಶೋಧನೆಯು ಗಮನಿಸಿದೆ. ಕೆಪಿಆರ್ ಕಾಯ್ದೆಯಡಿ ಕೆಲವು ಕರ್ತವ್ಯಗಳಲ್ಲಿ ಪಂಚಾಯತಿ ರಾಜ್ ಸಂಸ್ಥೆಗಳಿಗೆ ನಿರ್ದಿಷ್ಟ ಪಾತ್ರವನ್ನು ಕಡ್ಡಾಯಗೊಳಿಸಿದ್ದರೂ, ರಾಜ್ಯವು ಸರ್ಕಾರವು ಕಾರ್ಯಕ್ರಮಗಳ ಅನುಷ್ಠಾನ ಮತ್ತು ಸೇವಾ ವಿತರಣೆಗಳಲ್ಲಿ ವಿಕೇಂದ್ರೀಕೃತ ಮತ್ತು ಕೇಂದ್ರೀಕೃತ ಎರಡೂ ವಿಧಾನಗಳ ದ್ವಿ-ಕಾರ್ಯಾಚರಣೆಯನ್ನು ಪಾಲಿಸಿತು. ಹಾಗಾಗಿ, ರಾಜ್ಯವೇ ಹೆಚ್ಚಿನ ಪಾತ್ರ ಹೊಂದಿದ್ದು ಪಂಚಾಯತಿ ರಾಜ್ ಸಂಸ್ಥೆಗಳ ಪಾತ್ರ ಸೀಮಿತವಾಗಿತ್ತು.

ಪಂಚಾಯತಿ ರಾಜ್ ಸಂಸ್ಥೆಗಳ ವಲಯದ ಕರ್ತವ್ಯಗಳಲ್ಲಿ ವೆಚ್ಚದ ಹೆಚ್ಚಿನ ಅಧಿಕಾರವನ್ನು ರಾಜ್ಯವೇ ಉಳಿಸಿಕೊಂಡಿರುವುದರಿಂದ ಕರ್ತವ್ಯಗಳ ವರ್ಗಾವಣೆಗೆ ಆಯವ್ಯಯ ಹಂತದಿಂದ ಸಾಕಷ್ಟು ಹಣಕಾಸಿನ ನೆರವು ಒದಗಿಸಲಾಗಿಲ್ಲ. ಪಂಚಾಯತಿ ರಾಜ್ ಸಂಸ್ಥೆಗಳಿಗೆ ಹಂಚಿಕೆ ಮಾಡಿದ ನಿಧಿಗಳಲ್ಲಿ ಹೆಚ್ಚಿನ ವೆಚ್ಚಗಳು ವೇತನದ ಅಂಶವನ್ನು ಒಳಗೊಂಡಿವೆ ಮತ್ತು ಪ್ರಮುಖ ಕರ್ತವ್ಯಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿಯ ಕಡೆಗೆ ಒದಗಿಸಿದ ಹಣವು ಕನಿಷ್ಠವಾಗಿತ್ತು. ಕರ್ತವ್ಯಗಳ ಅನುಷ್ಠಾನದಲ್ಲಿ ಪಂಚಾಯತಿ ರಾಜ್ ಸಂಸ್ಥೆಗಳ ಪಾತ್ರ ಹೆಚ್ಚುತ್ತಲೇ ಇದ್ದರೂ, ಪ್ರಮುಖ ಕರ್ತವ್ಯಗಳಿಗೆ ಸಂಬಂಧಿಸಿದಂತೆ, ಅವುಗಳ ಪಾತ್ರ ಕಡಿಮೆಯಾಗಿದ್ದವು.

ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಗಳು ಮತ್ತು ಜಿಲ್ಲಾ ಯೋಜನಾ ಸಮಿತಿಗಳ ಕಾರ್ಯನಿರ್ವಹಣೆಯು ಪರಿಣಾಮಕಾರಿಯಾಗಿರಲಿಲ್ಲವಾದದ್ದು ಪಂಚಾಯತಿ ರಾಜ್ ಸಂಸ್ಥೆಗಳ ಎಲ್ಲಾ ಹಂತಗಳ ಯೋಜನಾ ಪ್ರಕ್ರಿಯೆಯ ಒಗ್ಗೂಡಿಸುವಿಕೆಯ ಮೇಲೆ ಪರಿಣಾಮ ಬೀರಿತು. ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಬೇಕಿದ್ದ ಸ್ಥಾಯಿ ಸಮಿತಿಗಳು ನಿಗದಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. 31 ಜಿಲ್ಲೆಗಳ ಪೈಕಿ 4 ಜಿಲ್ಲೆಗಳಲ್ಲಿ ಮಾತ್ರ ಕುಂದುಕೊರತೆ ನಿವಾರಣಾ ಪ್ರಾಧಿಕಾರವನ್ನು ರಚಿಸಲಾಗಿದೆ. ಗ್ರಾಮ ಪಂಚಾಯತಿಗಳು ವಾರ್ಷಿಕ ಲೆಕ್ಕಪತ್ರಗಳನ್ನು ತಯಾರಿಸಲು ಮಾದರಿ ಪಂಚಾಯತಿ ಲೆಕ್ಕಪತ್ರ ವ್ಯವಸ್ಥೆಯನ್ನು ಇನ್ನೂ ಅಳವಡಿಸಿಕೊಂಡಿಲ್ಲದ ಕಾರಣ, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಿಂದ ಪ್ರಮಾಣೀಕರಿಸಲಾಗಲಿಲ್ಲ.

ಸಾಮಾಜಿಕ ಲೆಕ್ಕಪರಿಶೋಧನೆಯು ಕೆಲವು ಯೋಜನೆಗಳಿಗೆ ಮಾತ್ರ ಸೀಮಿತವಾಗಿದ್ದರೆ, ಹೊಣೆಗಾರಿಕೆ ಮತ್ತು ಚಟುವಟಿಕೆ ಹಂಚಿಕೆನಕ್ಷೆಯು ಅಪೂರ್ಣವಾಗಿದೆ, ಹಾಗಾಗಿ ಪರಿಣಾಮಕಾರಿಯಾಗಿಲ್ಲ. ಫೆಬ್ರವರಿ 2021ರಲ್ಲಿ ನಡೆಸಬೇಕಿದ್ದ ತಾಲೂಕು ಪಂಚಾಯತಿಗಳ ಮತ್ತು ಜಿಲ್ಲಾ ಪಂಚಾಯತಿಗಳ ಚುನಾವಣೆಗಳನ್ನು ಇನ್ನೂ ನಡೆಸಲಾಗಿಲ್ಲ.

ನಿಧಿಗಳ ವರ್ಗಾವಣೆ

ಪಂಚಾಯತಿ ರಾಜ್ ಸಂಸ್ಥೆಗಳಿಗೆ ಹಂಚಿಕೆ ಮಾಡಿದ ಆದಾಯದ ಮೂಲಗಳಲ್ಲಿ ಸರ್ಕಾರದ ಅನುದಾನ, ನಿಯೋಜಿತ ನಿಧಿಗಳು ಮತ್ತು ಸ್ವಂತ ಮೂಲಗಳ ಪಾಲು ಅನುಕ್ರಮವಾಗಿ ಶೇಕಡ 98.46, ಶೇಕಡ 0.06 ಮತ್ತು ಶೇಕಡ 1.48 ಆಗಿದೆ. ಅನುದಾನ ಬಿಡುಗಡೆಯಲ್ಲಿ 14ನೇ ಕೇಂದ್ರ ಹಣಕಾಸು ಆಯೋಗದ ಅಡಿಯಲ್ಲಿ ₹609.69 ಕೋಟಿ ಹಾಗೂ 15ನೇ ಕೇಂದ್ರ ಹಣಕಾಸು ಆಯೋಗದ ಅಡಿಯಲ್ಲಿ ₹370.95 ಕೋಟಿ ಕೊರತೆಯಾಗಿದೆ. ಎರಡನೇ, ಮೂರನೇ ಮತ್ತು ನಾಲ್ಕನೇ ರಾಜ್ಯ ಹಣಕಾಸು ಆಯೋಗಗಳ ರಚನೆಯಲ್ಲಿ ವಿಳಂಬವಾದದ್ದು ಪಂಚಾಯತಿ ರಾಜ್ ಸಂಸ್ಥೆಗಳ ಆರ್ಥಿಕ ಸಂಪನ್ಮೂಲಗಳ ಮೇಲೆ ಪರಿಣಾಮ ಬೀರಿತು.

ಪಂಚಾಯತಿ ರಾಜ್ ಸಂಸ್ಥೆಗಳಿಗೆ ನಿಧಿ ಹಂಚಿಕೆಗಳನ್ನು ರಾಜ್ಯ ಆಯವ್ಯಯ ಲಿಂಕ್ ಡಾಕ್ಯುಮೆಂಟ್ ಮೂಲಕ ಮಾಡಲಾಗುತ್ತದೆ. ಪಂಚಾಯತಿ ರಾಜ್ ಸಂಸ್ಥೆಗಳಿಗೆ ನಿಧಿಯ ಹಂಚಿಕೆಗಳು ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿಲ್ಲ ಎಂದು ಗಮನಿಸಲಾಗಿದೆ. ಲೆಕ್ಕಪರಿಶೋಧನೆಯ ಅವಧಿಯಲ್ಲಿ (2017-22), ಶಿಫಾರಸು ಮಾಡಿದ ಶೇಕಡ 35ಕ್ಕೆ ಪ್ರತಿಯಾಗಿ ಹಂಚಿಕೆಯು ಶೇಕಡ 25.67 ರಿಂದ ಶೇಕಡ 28.36ರಷ್ಟು ಆಗಿದೆ. 2017-18ರಿಂದ 2021-22ರ ಅವಧಿಯಲ್ಲಿ ಪಂಚಾಯತಿ ರಾಜ್ ಸಂಸ್ಥೆಗಳಿಗೆ ಅನಿರ್ಭರಣಿತ ಅನುದಾನಗಳ ಬಿಡುಗಡೆಯಲ್ಲಿ ಶೇಕಡ 10ರಿಂದ 50ರಷ್ಟು ಕಡಿತಗೊಳಿಸಲಾಗಿದೆ. ಇದರಿಂದ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ವಿವೇಚನಾ ಕಾರ್ಯಗಳ ಕಡೆಗೆ ಪಂಚಾಯತಿ ರಾಜ್ ಸಂಸ್ಥೆಗಳ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದಂತಾಯಿತು. 2017-19 ಅವಧಿಯಲ್ಲಿ ಸರ್ಕಾರದಿಂದ ಮುದ್ರಾಂಕ ಶುಲ್ಕ ವರ್ಗಾವಣೆಯಲ್ಲಿ ಕೊರತೆ ಇದ್ದರೆ 2019-22 ಅವಧಿಯಲ್ಲಿ ಹಂಚಿಕೆ ಮಾಡಲಾಗಿಲ್ಲ.

ರಾಜ್ಯ ಸರ್ಕಾರವು ಆಸ್ತಿ ತೆರಿಗೆ ಮಂಡಳಿಯನ್ನು ಸ್ಥಾಪಿಸಿಲ್ಲ ಮತ್ತು ನಿಯಮಿತವಾಗಿ ಮಾರುಕಟ್ಟೆ ಮಾರ್ಗಸೂಚಿ ಮೌಲ್ಯವನ್ನು ಪರಿಷ್ಕರಿಸದ ಕಾರಣ ಗ್ರಾಮ ಪಂಚಾಯತಿಗಳ ಸ್ವಂತ ಆದಾಯದ ಮೂಲಗಳ ಮೇಲೆ ಪರಿಣಾಮ ಬೀರಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ/ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಉಪನಗರ ಪ್ರಾಧಿಕಾರವು, ಕೆಪಿಆರ್ ಕಾಯ್ದೆಗೆ ವಿರುದ್ಧವಾಗಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಿದೆ ಮತ್ತು ಅದನ್ನು ಗ್ರಾಮ ಪಂಚಾಯತಿಗಳಿಗೆ ಇನ್ನೂ ವರ್ಗಾಯಿಸಿಲ್ಲ. ರಾಜ್ಯ ಸರ್ಕಾರವು ಮೀನು ಬೆಳೆ ಕೆರೆಗಳು, ತೋಟಗಾರಿಕೆ ನರ್ಸರಿಗಳು ಮತ್ತು ಆಟದ ಮೈದಾನಗಳಂತಹ ಆದಾಯ ಉತ್ಪಾದಕ ಆಸ್ತಿಗಳನ್ನು ಪಂಚಾಯತಿ ರಾಜ್ ಸಂಸ್ಥೆಗಳಿಗೆ ಹಸ್ತಾಂತರಿಸಿಲ್ಲ.

ಪದಾಧಿಕಾರಿಗಳ ವರ್ಗಾವಣೆ

ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳಿಗೆ ಸಂಬಂಧಿಸಿದಂತೆ ಅಗತ್ಯವಿರುವ ಸಿಬ್ಬಂದಿ ನಿರ್ಧರಣೆ ಮತ್ತು ನೇಮಕಾತಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರವೇ ಹೊಂದಿರುವ ಪರಿಣಾಮವಾಗಿ, ಗ್ರಾಮ ಪಂಚಾಯತಿಗಳ ಸ್ವಂತ ಸಿಬ್ಬಂದಿಯನ್ನು ಹೊರತುಪಡಿಸಿ ಪಂಚಾಯತಿ ರಾಜ್ ಸಂಸ್ಥೆಗಳಿಗೆ ಯಾವುದೇ ಅಧಿಕಾರ ಇಲ್ಲವಾಗಿದೆ.

ಸಿಬ್ಬಂದಿಗಳ ಕೊರತೆಯು ವಲಯ ಸೇವೆಗಳು/ಸೇವೆಗಳ ವಿತರಣೆಯ ಮೇಲೆ ಪರಿಣಾಮ ಬೀರುತ್ತಿದೆ. ವಿವಿಧ ಸಂಬಂಧಿತ ಇಲಾಖೆಗಳ ಪದಾಧಿಕಾರಿಗಳನ್ನು ಆಯಾ ಪಂಚಾಯತಿ ರಾಜ್ ಸಂಸ್ಥೆಗಳ ವ್ಯಾಪ್ತಿಗೆ ತರಲಾಗಿದ್ದರೂ, ನೇಮಕಾತಿ, ವರ್ಗಾವಣೆ ಮತ್ತು ದೊಡ್ಡ ಪ್ರಮಾಣದ ಶಿಸ್ತುಕ್ರಮದ ಮೇಲಿನ ನಿಯಂತ್ರಣವನ್ನು ರಾಜ್ಯ ಸರ್ಕಾರವೇ ಹೊಂದಿದೆ.

ತರಬೇತಿ ಅಗತ್ಯ ವಿಶ್ಲೇಷಣೆಯನ್ನು ನಡೆಸದೆಯೇ ವಾರ್ಷಿಕ ತರಬೇತಿ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿರುವ ಪರಿಣಾಮವಾಗಿ ತರಬೇತಿ ಸ್ಕಾಟ್‌ಗಳ ಬಳಕೆ ಕಡಿಮೆ/ಇಲ್ಲವಾಗಿದೆ. ರಾಜೀವ್ ಗಾಂಧಿ ಪಂಚಾಯತಿ ಸಶಕ್ತೀಕರಣ ಅಭಿಯಾನದ ಅಡಿಯಲ್ಲಿ ಅನುಮೋದಿಸಲಾದ ಚಟುವಟಿಕೆಗಳನ್ನು ನಡೆಸದಿರುವುದು ಲಭ್ಯವಿರುವ ಅನುದಾನದ ಕಡಿಮೆ ಬಳಕೆಯಲ್ಲಿ ಮತ್ತು ₹260.80 ಕೋಟಿಗಳಷ್ಟು ಕೇಂದ್ರದ ನೆರವಿನ ನಷ್ಟಕ್ಕೆ ಕಾರಣವಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆ ಮುಂತಾದ ವಿವಿಧ ತರಬೇತಿ ಕಾರ್ಯಕ್ರಮಗಳ ಅಡಿಯಲ್ಲಿ ಭೌತಿಕ ಪ್ರಗತಿಯಲ್ಲಿ ಕೊರತೆ ಕಂಡುಬಂದಿದೆ ಮತ್ತು ತರಬೇತಿ ಸಂಸ್ಥೆಯು ಹಣದ ಲಭ್ಯತೆಯ ಹೊರತಾಗಿಯೂ ಪರಿಣಾಮ ಮೌಲ್ಯಮಾಪನ ನಡೆಸಲು ವಿಫಲವಾಗಿದೆ.

ಶಿಫಾರಸುಗಳ ಸಾರಾಂಶ:

ಕರ್ತವ್ಯಗಳ ವರ್ಗಾವಣೆ: ರಾಜ್ಯ ಸರ್ಕಾರವು ಪಂಚಾಯತಿ ರಾಜ್ ಸಂಸ್ಥೆಗಳ ಸಾಮರ್ಥ್ಯ ಅಭಿವೃದ್ಧಿ ಮೂಲಸೌಕರ್ಯ ಇವುಗಳನ್ನು ಹೆಚ್ಚಿಸುವ ಮೂಲಕ ವರ್ಗಾವಣೆಗೊಂಡ ಕರ್ತವ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವ ಮೂಲಕ ಅಸ್ತಿತ್ವದಲ್ಲಿರುವ ದ್ವಿ-ನಿಯಂತ್ರಣ ವ್ಯವಸ್ಥೆಯ ಬದಲಿಗೆ ಹಂತ ಹಂತವಾಗಿ ಪಂಚಾಯತಿ ರಾಜ್ ಸಂಸ್ಥೆಗಳಿಗೆ ಕರ್ತವ್ಯಗಳನ್ನು ವರ್ಗಾವಣೆ ಮಾಡಬಹುದು. ಸೂಕ್ತವಾದ ಕುಂದುಕೊರತೆ ನಿವಾರಣಾ ವ್ಯವಸ್ಥೆಯೊಂದಿಗೆ, ಗ್ರಾಮ ಪಂಚಾಯತಿಗಳನ್ನು ಎಲ್ಲಾ ಯೋಜನೆ/ಕಾರ್ಯಕ್ರಮಗಳ ಸೇವಾ ವಿತರಣೆಗೆ ಮೊದಲ ಸಂಪರ್ಕ ಬಿಂದುವನ್ನಾಗಿ ಮಾಡಬಹುದು. ಇದು ಮೂರನೇ ಹಂತದ ಗ್ರಾಮೀಣ ಸರ್ಕಾರವು ಜನರಿಗೆ ಹೆಚ್ಚು ಜವಾಬ್ದಾರವಾಗುವಲ್ಲಿ ಮತ್ತು ತಳಮಟ್ಟದ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಸಹಕಾರಿಯಾಗುತ್ತದೆ. ಕೆಪಿಆರ್ ಕಾಯ್ದೆ 1993ರ ಚೌಕಟ್ಟಿನ ಅನುಸಾರವಾಗಿ ಗ್ರಾಮ ಪಂಚಾಯತಿ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಸಂಬಂಧಿತ ಶಾಸನಬದ್ಧ ಸಭೆ/ಸಮಿತಿಗಳನ್ನು ರಚಿಸಬೇಕು, ಕ್ರಿಯಾತ್ಮಕಗೊಳಿಸಬೇಕು, ಮೇಲ್ವಿಚಾರಣೆ ಮಾಡಬೇಕು. ದ್ವಿಕ್ರಿಯಾತ್ಮಕ ಕಾರ್ಯನಿರ್ವಹಣೆ ಪಾತ್ರಗಳ ಸ್ಪಷ್ಟತೆಗಾಗಿ ರಾಜ್ಯ ಸರ್ಕಾರವು ಪಂಚಾಯತಿ ರಾಜ್ ಸಂಸ್ಥೆಗಳಿಗೆ ಪ್ರತಿಯಾಗಿ ರಾಜ್ಯ ವಲಯದ ವಿವರವಾದ ಕರ್ತವ್ಯ ಮತ್ತು ಚಟುವಟಿಕೆವಾರು ಜವಾಬ್ದಾರಿ ಹಂಚಿಕೆನಕ್ಷೆಯನ್ನು ಸಿದ್ಧಪಡಿಸಬೇಕು ಮತ್ತು ಕಾರ್ಯಗತಗೊಳಿಸಬೇಕು.

ಸಕ್ಷಮ ಪ್ರಾಧಿಕಾರದಿಂದ ಪ್ರಮಾಣೀಕರಣಕ್ಕಾಗಿ ವಾರ್ಷಿಕ ಲೆಕ್ಕಪತ್ರಗಳನ್ನು ಮಾದರಿ ಪಂಚಾಯತಿ ಲೆಕ್ಕಪತ್ರ ವ್ಯವಸ್ಥೆಯಲ್ಲಿ ಸಿದ್ಧಪಡಿಸಲು ರಾಜ್ಯ ಸರ್ಕಾರವು ಗ್ರಾಮ ಪಂಚಾಯತಿಗಳಿಗೆ ನಿರ್ದೇಶಿಸಬೇಕು. ಯೋಜನೆಗಳ ನಿಗದಿತ ಮಾರ್ಗಸೂಚಿಗಳ ಪ್ರಕಾರ ಸಾಮಾಜಿಕ ಲೆಕ್ಕಪರಿಶೋಧನೆಗಳನ್ನು ನಡೆಸಲಾಗುವುದನ್ನು ರಾಜ್ಯ ಸರ್ಕಾರ ಖಚಿತಪಡಿಸಿಕೊಳ್ಳಬೇಕು.

ನಿಧಿಗಳ ವರ್ಗಾವಣೆ:

ಕೇಂದ್ರ ಹಣಕಾಸು ಆಯೋಗಗಳ ಅನುದಾನದ ನಷ್ಟವನ್ನು ತಪ್ಪಿಸಲು ರಾಜ್ಯ ಸರ್ಕಾರವು ಚುನಾಯಿತ ಸಂಸ್ಥೆಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಸಕಾಲದಲ್ಲಿ ಸ್ಥಾಪಿಸಬೇಕು. ರಾಜ್ಯ ಸರ್ಕಾರವು ಸಮಯಕ್ಕೆ ಸರಿಯಾಗಿ ಹಣಕಾಸು ಆಯೋಗಗಳನ್ನು ರಚಿಸಬೇಕು ಮತ್ತು ಕ್ರಮ ಕೈಗೊಂಡ ವರದಿಗಳನ್ನು ನಿರ್ದಿಷ್ಟ ಸಮಯದೊಳಗೆ ಶಾಸನಸಭೆಯಲ್ಲಿ ಮಂಡಿಸಬೇಕು. ನಿಯತಕಾಲಿಕ ಸೂಕ್ತ ತೆರಿಗೆ ಹೆಚ್ಚಳ ವ್ಯವಸ್ಥೆಯೊಂದಿಗೆ ಕೇಂದ್ರ ಹಣಕಾಸು ಆಯೋಗಗಳು ಶಿಫಾರಸು ಮಾಡಿದಂತೆ ಆಸ್ತಿ ತೆರಿಗೆಯನ್ನು ವಿಧಿಸಲು ಪ್ಲಿಂತ್ ಅಳತೆಯನ್ನು ಅಳವಡಿಸಿಕೊಳ್ಳುವುದನ್ನು ರಾಜ್ಯ ಸರ್ಕಾರವು ಪರಿಗಣಿಸಬೇಕು. ಇತರೆ ರಾಜ್ಯಗಳಲ್ಲಿ ಮಾಡಿರುವಂತೆ ಉತ್ತಮಪಡಿಸುವಿಕೆ ತೆರಿಗೆ, ವೃತ್ತಿಪರತೆ ತೆರಿಗೆಯಿಂದ ಬರುವ ಆದಾಯವನ್ನು ರಾಜ್ಯ ಸರ್ಕಾರವು ಪಂಚಾಯತ್ ರಾಜ್ ಸಂಸ್ಥೆಗಳಿಗೆ ನಿಯೋಜಿಸಲು ಪರಿಗಣಿಸಬಹುದು. ನರ್ಸರಿ ಫಾರ್ಮ್‌ಗಳು, ಕೆರೆಗಳು/ತೊಟ್ಟಿಯಂತಹ ಸಂಭಾವ್ಯ ಆದಾಯವನ್ನು ಉತ್ಪಾದಿಸುವ ಬಾಬುಗಳನ್ನು ಅವುಗಳಿಗೆ ಹಸ್ತಾಂತರಿಸುವುದರ ಜೊತೆಗೆ ಸರ್ಕಾರಿ ಆಸ್ತಿಗಳ ಮೇಲಿನ ಸೇವಾ ಶುಲ್ಕಗಳನ್ನು ಸಂಗ್ರಹಿಸಲು ಅನುಮತಿಸಬೇಕು. ಕೆಪಿಆರ್ ಕಾಯ್ದೆ 1993ರ ಅನುಸೂಚಿ-1ರ ನಮೂದು 24ರ ವಿವರಿಸಿದ ರೀತಿಯಲ್ಲಿ ನಿರಪೇಕ್ಷಣಾ ಪತ್ರಗಳನ್ನು ನೀಡುವ ಮೂಲಕ ಆದಾಯವನ್ನು ಗಳಿಸಲು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅವಕಾಶವನ್ನು ಒದಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಪದಾಧಿಕಾರಿಗಳ ವರ್ಗಾವಣೆ: ತಮ್ಮ ನಿಯೋಜಿತ ಕರ್ತವ್ಯಗಳನ್ನು ನಿರ್ವಹಿಸಲು ಎಲ್ಲಾ ಹಂತದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ರಾಜ್ಯ ಸರ್ಕಾರವು ಸಾಕಷ್ಟು ಪದಾಧಿಕಾರಿಗಳನ್ನು ಒದಗಿಸಬೇಕು ಮತ್ತು ಸ್ಥಳೀಯ ಅಗತ್ಯತೆಗಳು ಮತ್ತು ನಿಗದಿತ ಮಾನದಂಡಗಳನ್ನು ಅನುಸರಿಸಿ ಕರ್ನಾಟಕ ಪಂಚಾಯತಿ ಸೇವಾ ಮಂಡಳಿಯ ಮೂಲಕ ಆರ್‌ಡಿಪಿಆರ್ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು. ಕೇಂದ್ರದ ನೆರವು ನಷ್ಟವಾಗದಂತೆ ಸಂಪನ್ಮೂಲ ಕೇಂದ್ರಗಳ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವುದನ್ನು ಮತ್ತು ಸಕಾಲದಲ್ಲಿ ರಾಜ್ಯದ ಪಾಲು ಬಿಡುಗಡೆಯಾಗುವುದನ್ನು ರಾಜ್ಯ ಸರ್ಕಾರವು ಖಚಿತಪಡಿಸಿಕೊಳ್ಳಬೇಕು.

ಅಧ್ಯಾಯ-1
ಪರಿಚಯ

ಅಧ್ಯಾಯ-I

ಪರಿಚಯ

ಸಂವಿಧಾನದ 73ನೇ ತಿದ್ದುಪಡಿ ಕಾಯ್ದೆ (1992) ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಮೂರು ಹಂತದ ಏಕರೂಪ ಗ್ರಾಮೀಣ ಸರ್ಕಾರಗಳ ವ್ಯವಸ್ಥೆಯನ್ನು ರಚಿಸಿತು ಮತ್ತು ಜವಾಬ್ದಾರಿಗಳ ಹಾಗೂ ತೆರಿಗೆ ವಿಧಿಸುವ ಅಧಿಕಾರಗಳನ್ನು ರಾಜ್ಯ ಸರ್ಕಾರದಿಂದ ಗ್ರಾಮೀಣ ಸಂಸ್ಥೆಗಳಿಗೆ ವರ್ಗಾಯಿಸಿತು.

ಸಂವಿಧಾನದ 243ಜಿ ಅನುಚ್ಛೇದವು, ಸಂವಿಧಾನದ ಹನ್ನೊಂದನೆಯ ಅನುಸೂಚಿಯಲ್ಲಿನ ವಿಷಯಗಳಿಗೆ ಸಂಬಂಧಿಸಿದಂತೆ, ಪಂಚಾಯತಿಗಳನ್ನು ಸ್ವಯಂ-ಸರ್ಕಾರದ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಲು, ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಯೋಜನೆಗಳನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಲು ಅಗತ್ಯವಾದ ಅಧಿಕಾರ ಮತ್ತು ಆಧಿಪತ್ಯವನ್ನು ನೀಡಲು ರಾಜ್ಯ ಸರ್ಕಾರಗಳಿಗೆ ವಿಶೇಷಾಧಿಕಾರ ನೀಡುತ್ತದೆ. ರಾಜ್ಯದ ಸಂಚಿತ ನಿಧಿಯಿಂದ ಅನುದಾನ ನೀಡುವುದರ ಜೊತೆಗೆ, 73ನೇ ತಿದ್ದುಪಡಿ ಕಾಯ್ದೆ (ಅನುಚ್ಛೇದ 243 H) ಪಂಚಾಯತಿಗಳಿಗೆ ತೆರಿಗೆಗಳು, ಸುಂಕಗಳು, ಟೋಲ್‌ಗಳು ಮತ್ತು ಶುಲ್ಕಗಳನ್ನು ವಿಧಿಸಲು, ಸಂಗ್ರಹಿಸಲು ಮತ್ತು ಹಂಚಿಕೆ ಮಾಡಲು ಅಧಿಕಾರ ನೀಡುತ್ತದೆ. ಇವುಗಳ ಹೊರತಾಗಿ, ಸಂವಿಧಾನ (ಅನುಚ್ಛೇದ 243 I) ಪ್ರತಿ ಐದು ವರ್ಷಗಳಿಗೊಮ್ಮೆ ಪಂಚಾಯತಿಗಳ ಆರ್ಥಿಕ ಸ್ಥಿತಿಯನ್ನು ಸಮೀಕ್ಷಿಸಿ, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸೂಕ್ತ ಮಾರ್ಗೋಪಾಯಗಳನ್ನು ಶಿಫಾರಸು ಮಾಡಲು ರಾಜ್ಯ ಹಣಕಾಸು ಆಯೋಗವನ್ನು ರಚಿಸಲು ಅವಕಾಶ ನೀಡುತ್ತದೆ.

ಭಾರತದ ಸಂವಿಧಾನದ 73ನೇ ತಿದ್ದುಪಡಿ ಕಾಯ್ದೆಯ ಉದ್ದೇಶವಾದ ಗ್ರಾಮ ಸ್ವರಾಜ್ (ಸ್ಥಳೀಯ ಸ್ವಯಂ-ಸರ್ಕಾರ) ಘಟಕಗಳಾಗಿ ಕಾರ್ಯನಿರ್ವಹಿಸಲು, ಮತ್ತು ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜನರ ಹೆಚ್ಚಿನ ಭಾಗವಹಿಸುವಿಕೆಯನ್ನು ಸಾಧಿಸಲು, ಕರ್ನಾಟಕದಲ್ಲಿ 'ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತಿ ರಾಜ್ ಕಾಯ್ದೆ 1993' (ಕೆಪಿಆರ್ ಕಾಯ್ದೆ) ಜಾರಿಗೆ ತಂದು, ಗ್ರಾಮ, ತಾಲೂಕು, ಮತ್ತು ಜಿಲ್ಲಾ ಮಟ್ಟದಲ್ಲಿ ಚುನಾಯಿತ ಸಂಸ್ಥೆಗಳೊಂದಿಗೆ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು.

1.1 ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವಿವರ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆಯು ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತಿ, ತಾಲೂಕು ಮಟ್ಟದಲ್ಲಿ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತಿ

ಎಂಬ ಮೂರು ಹಂತದ ಪಂಚಾಯತಿಗಳ ರಚನೆಯನ್ನು ನಿಗದಿಪಡಿಸಿದೆ. ಕರ್ನಾಟಕ ರಾಜ್ಯದಲ್ಲಿ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳ ವಿವರಗಳನ್ನು ಕೋಷ್ಟಕ 1.1 ರಲ್ಲಿ ನೀಡಲಾಗಿದೆ:

ಕೋಷ್ಟಕ 1.1: ಕರ್ನಾಟಕ ರಾಜ್ಯದಲ್ಲಿ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳ ವಿವರಗಳನ್ನು ತೋರಿಸುವ ತಪ್ಪೆ:


ವಿವರಗಳು	ಜಿಲ್ಲಾ ಪಂಚಾಯತಿಗಳು	ತಾಲೂಕು ಪಂಚಾಯತಿಗಳು	ಗ್ರಾಮ ಪಂಚಾಯತಿಗಳು
ಘಟಕಗಳ ಸಂಖ್ಯೆ	31	226	6,022

ಆಧಾರ : ರಾಜ್ಯ ಆರ್ಥಿಕ ವರದಿ

1.2 ಸಾಂಸ್ಥಿಕ ರಚನೆ

ಚಿತ್ರ 1.1ರಲ್ಲಿ ಮೂರು ಹಂತದ ಪಂಚಾಯತಿಗಳ ರಚನೆ ಮತ್ತು ಅವುಗಳ ಪರಸ್ಪರ ಸಂಬಂಧವನ್ನು ಚಿತ್ರಿಸಲಾಗಿದೆ.

ಚಿತ್ರ 1.1: ಸಾಂಸ್ಥಿಕ ರಚನೆ



1.3 ಹಣಕಾಸು, ಕರ್ತವ್ಯಗಳು ಮತ್ತು ಪದಾಧಿಕಾರಿಗಳ ವರ್ಗಾವಣೆ

ಸಂವಿಧಾನದ 73ನೇ ತಿದ್ದುಪಡಿ ಕಾಯ್ದೆಯಲ್ಲಿ ಕಲ್ಪಿಸಿರುವಂತೆ, 1993ರ ಕೆಪಿಆರ್ ಕಾಯ್ದೆಯು ಸಾಂಸ್ಥಿಕ ಕಾರ್ಯವಿಧಾನ ಮತ್ತು ವಿವರವಾದ ಆಡಳಿತಾಧಿಕಾರ ಚೌಕಟ್ಟಿನೊಂದಿಗೆ ಹಣಕಾಸು, ಕಾರ್ಯಗಳು ಮತ್ತು ಪದಾಧಿಕಾರಿಗಳ ವರ್ಗಾವಣೆಯ ವ್ಯವಸ್ಥೆಯನ್ನು ನಿಗದಿಪಡಿಸುತ್ತದೆ.

1.3.1 ಕರ್ತವ್ಯಗಳ ವರ್ಗಾವಣೆ

ಸಂವಿಧಾನದ ಅನುಚ್ಛೇದ 243G ಮತ್ತು ಹನ್ನೊಂದನೇ ಅನುಸೂಚಿಯಲ್ಲಿನ ನಿಬಂಧನೆಗಳನ್ನು ಅನುಷ್ಠಾನಗೊಳಿಸಲು, ಕೆಪಿಆರ್ ಕಾಯ್ದೆಯ ಅನುಸೂಚಿಗಳಾದ I, II ಮತ್ತು IIIರ ಅನುಸಾರ ಪಂಚಾಯತಿಗಳಿಗೆ ಕರ್ತವ್ಯಗಳನ್ನು ವಿತರಿಸಿದೆ. ಇದು ಗ್ರಾಮ ಪಂಚಾಯತಿಗಳು, ಗ್ರಾಮ ಸಭೆಗಳು, ವಾರ್ಡ್ ಮತ್ತು ಜನವಸತಿ ಪ್ರದೇಶ ಸಭೆಗಳ ಹೆಚ್ಚಿನ ಭಾಗವಹಿಸುವಿಕೆಯ ಮೂಲಕ ಗ್ರಾಮೀಣ ಜನರಿಗೆ ಸೇವೆಗಳನ್ನು ತಲುಪಿಸುವಲ್ಲಿ ಕೆಳಮಟ್ಟದಿಂದ ಮೇಲ್ಮಟ್ಟದವರೆಗೆ ಯೋಜನೆಗಳನ್ನು ಸದೃಢಗೊಳಿಸಿದೆ. ಕೆಪಿಆರ್ ಕಾಯ್ದೆಯು ಆರ್ಥಿಕ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಗಾಗಿ, ಪಂಚಾಯತ್ ರಾಜ್ ಸಂಸ್ಥೆಗಳ ಅಧ್ಯಕ್ಷರುಗಳಿಗೆ ಸಂಪನ್ಮೂಲಗಳ ಹಂಚಿಕೆ, ಅಭಿವೃದ್ಧಿ ಯೋಜನೆಗಳ ತಯಾರಿ ಮತ್ತು ಅನುಷ್ಠಾನದ ಜೊತೆಗೆ ಉಸ್ತುವಾರಿ/ಮೇಲ್ವಿಚಾರಣೆಯ ನಿಯಂತ್ರಣಗಳ ಅಧಿಕಾರವನ್ನು ನೀಡಿದೆ. ಲೆಕ್ಕಪರಿಶೋಧನೆಯ ಫಲಿತಾಂಶಗಳನ್ನು ಅಧ್ಯಾಯ-IIರಲ್ಲಿ ಚರ್ಚಿಸಲಾಗಿದೆ.

1.3.2 ನಿಧಿಗಳ ವರ್ಗಾವಣೆ

ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣಕಾಸಿನ ಸಂಪನ್ಮೂಲಗಳನ್ನು ಕೆಳಗಿನ ಮೂಲಗಳಿಂದ ಹೊಂದಿಸಲಾಗುತ್ತದೆ

- I. ಸಂವಿಧಾನದ ಅನುಚ್ಛೇದ 280ರ ಅಡಿಯಲ್ಲಿ ರಚಿಸಲಾದ ಕೇಂದ್ರ ಹಣಕಾಸು ಆಯೋಗ
- II. ಸಂವಿಧಾನದ ಅನುಚ್ಛೇದ 267ರ ಅಡಿಯಲ್ಲಿ ರಚಿಸಲಾದ ರಾಜ್ಯ ಹಣಕಾಸು ಆಯೋಗ
- III. ಸ್ವಂತ ಮೂಲಗಳು ಮತ್ತು ನಿಯೋಜಿತ ಆದಾಯವು ನಿರ್ದಿಷ್ಟ ಆದಾಯದ ಮೂಲಗಳಿಂದ ತೆರಿಗೆ ವಿಧಿಸುವ ಮತ್ತು ಸಂಗ್ರಹಿಸುವ ಅಧಿಕಾರವನ್ನು ಒಳಗೊಂಡಿರುತ್ತದೆ.

ವೆಚ್ಚದ ಅಧಿಕಾರಗಳು ಸಮಂಜಸವಾದ ಪ್ರದತ್ತ ಹಣಕಾಸು ಮಿತಿಗಳಿಗೆ ಅನುಗುಣವಾಗಿ ಪಂಚಾಯತ್ ರಾಜ್ ಸಂಸ್ಥೆಗಳು ತಮ್ಮ ಹಣಕಾಸಿನ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತವೆ. ರಾಜ್ಯದ ಮೂರು ಹಂತದ ಪಂಚಾಯತಿಗಳಿಗೆ ಹಣಕಾಸಿನ ಮೂಲಗಳನ್ನು ಕೋಷ್ಟಕ

1.2 ರಲ್ಲಿ ನೀಡಲಾಗಿದೆ.

ಕೋಷ್ಟಕ 1.2: ಮೂರು ಹಂತದ ಪಂಚಾಯತಿಗಳಿಗೆ ಹಣಕಾಸಿನ ಮೂಲಗಳು

ಜಿಲ್ಲಾ ಪಂಚಾಯತಿ	ತಾಲೂಕು ಪಂಚಾಯತಿ	ಗ್ರಾಮ ಪಂಚಾಯತಿ
ನಿರ್ವಹಣೆ ಅನುದಾನ, ವಿವೇಚನಾ ಅನುದಾನ, ಹಣಕಾಸು ಆಯೋಗಗಳ ಅನುದಾನಗಳು, ಸರ್ಕಾರದಿಂದ ಸಾಲಗಳು ಮತ್ತು ಕೊಡುಗೆಗಳು, ಜಿಲ್ಲಾ ಪಂಚಾಯತಿಯ ಜಮೀನುಗಳು ಅಥವಾ ಇತರ ಆಸ್ತಿಗಳಿಂದ ಬಾಡಿಗೆಗಳು, ಜಿಲ್ಲಾ ಪಂಚಾಯತಿಯು ಮಾರಾಟ ಮಾಡಿದ ಭೂಮಿ, ಭದ್ರತೆಗಳು ಮತ್ತು ಇತರ ಎಲ್ಲಾ ಆಸ್ತಿಗಳಿಂದ ಬಂದ ಆದಾಯ, ಕೆಪಿಆರ್ ಕಾಯ್ದೆಯ ಅನುಸಾರ ಜಿಲ್ಲಾ ಪಂಚಾಯತಿಯು ಸ್ವೀಕರಿಸಿದ ಎಲ್ಲಾ ಮೊತ್ತಗಳು.	ನಿರ್ವಹಣೆ ಅನುದಾನ, ವಿವೇಚನಾ ಅನುದಾನ, ಹಣಕಾಸು ಆಯೋಗಗಳ ಅನುದಾನಗಳು, ಬಾಡಿಗೆಗಳು ಮತ್ತು ಶುಲ್ಕಗಳು, ಸ್ಥಿರಾಸ್ತಿಯ ವರ್ಗಾವಣೆಗಳ ಮೇಲಿನ ಸುಂಕ, ಬಾಡಿಗೆ ಅಥವಾ ತಾಲೂಕು ಪಂಚಾಯತಿಯ ಯಾವುದೇ ಸ್ವಂತ ಸ್ಥಿರಾಸ್ತಿ ಅಥವಾ ಚರಾಸ್ತಿಯ ಮಾರಾಟದ ಆದಾಯ, ಯಾವುದೇ ಇನ್ನಿತರ ಮೂಲದಿಂದ ಬಂದ ಎಲ್ಲಾ ಇತರ ಆದಾಯಗಳು.	ವಿವೇಚನಾ ಅನುದಾನ, ಹಣಕಾಸು ಆಯೋಗಗಳ ಅನುದಾನಗಳು, ತೆರಿಗೆಗಳು, ಸ್ಥಳೀಯ ಸುಂಕಗಳು, ಸಾಲಗಳು ಅಥವಾ ಕೊಡುಗೆಗಳ ಮೂಲಕ ಗ್ರಾಮ ಪಂಚಾಯತಿಯು ಸ್ವೀಕರಿಸಿದ ಎಲ್ಲಾ ಆದಾಯಗಳು; ಗ್ರಾಮ ಪಂಚಾಯತಿಯ ಯಾವುದೇ ಸ್ವಂತ ಸ್ಥಿರಾಸ್ತಿ ಅಥವಾ ಚರಾಸ್ತಿಯ ಮಾರಾಟದ ಆದಾಯ.

ಆಕರ: ಕೆಪಿಆರ್ ಕಾಯ್ದೆ ಮತ್ತು ಹಣಕಾಸು ಆಯೋಗಗಳ ತಿಳಿವಳಿಗಳು

ನಿಧಿಗಳ ವರ್ಗಾವಣೆ ಮೇಲಿನ ಲೆಕ್ಕಪರಿಶೋಧನೆಯ ಫಲಿತಾಂಶಗಳನ್ನು ಅಧ್ಯಾಯ-IIIರಲ್ಲಿ ಚರ್ಚಿಸಲಾಗಿದೆ.

1.3.3 ಪದಾಧಿಕಾರಿಗಳ ವರ್ಗಾವಣೆ

ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಜಿಲ್ಲೆಯ ಪಂಚಾಯತ್ ರಾಜ್ ಸಂಸ್ಥೆಗಳ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ ಮತ್ತು ಜಿಲ್ಲೆಯ ಎಲ್ಲಾ ಪಂಚಾಯತ್ ರಾಜ್ ಸಂಸ್ಥೆಗಳ ಕಾರ್ಯನಿರ್ವಾಹಕ ಸಿಬ್ಬಂದಿಯ ಮೇಲೆ ಅಧಿಕಾರ ಮತ್ತು ನಿಯಂತ್ರಣವನ್ನು ಹೊಂದಿರುತ್ತಾರೆ. ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಲು ರಾಜ್ಯವು ವಿವಿಧ ಇಲಾಖೆಗಳಿಂದ ಸುಮಾರು 3.50 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಿದೆ. ಇದು ಗ್ರಾಮ ಪಂಚಾಯತಿಗಳಿಂದ ತಾತ್ಕಾಲಿಕ ಆಧಾರದ ಮೇಲೆ ನೇಮಕಗೊಂಡ ಬಿಲ್ (ತೆರಿಗೆ) ಕಲೆಕ್ಟರ್, ವಾಟರ್‌ಮೆನ್, ಅಟೆಂಡರ್‌ಗಳು ಮತ್ತು ಸ್ವೀಪರ್‌ಗಳಂತಹ ಸಿಬ್ಬಂದಿಯನ್ನು ಹೊರತಾಗಿರುತ್ತದೆ. ಇಲಾಖೆಗಳ ಸಿಬ್ಬಂದಿಗಳೂ ರಾಜ್ಯ/ಜಿಲ್ಲಾ ವಲಯದ ಕಾರ್ಯಗಳಿಗೆ ಸಂಬಂಧಿಸಿದ ಕರ್ತವ್ಯಗಳನ್ನು ಸಹ ನಿರ್ವಹಿಸುತ್ತಿದ್ದಾರೆ. ಲೆಕ್ಕಪರಿಶೋಧನೆಯ ಫಲಿತಾಂಶಗಳನ್ನು ಅಧ್ಯಾಯ IVರಲ್ಲಿ ಚರ್ಚಿಸಲಾಗಿದೆ.

1.4 ಲೆಕ್ಕಪರಿಶೋಧನೆಯ ಉದ್ದೇಶಗಳು

ಕೆಳಗಿನ ಅಂಶಗಳನ್ನು ಪರಿಶೀಲಿಸುವುದು ಈ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯ ಉದ್ದೇಶವಾಗಿತ್ತು:

- ರಾಜ್ಯ ಶಾಸನವು ಸಂವಿಧಾನದ 73ನೇ ತಿದ್ದುಪಡಿ ಕಾಯ್ದೆಯ ನಿಬಂಧನೆಗಳನ್ನು ಸಮರ್ಪಕವಾಗಿ ಒಳಗೊಂಡಿತ್ತು ಮತ್ತು ಕರ್ತವ್ಯಗಳ ವರ್ಗಾವಣೆ ಮಾಡಲಾಗಿದೆ (ಕರ್ತವ್ಯಗಳ ವರ್ಗಾವಣೆ);
- ಪಂಚಾಯತ್ ರಾಜ್ ಸಂಸ್ಥೆಗಳು ತಮ್ಮ ಕರ್ತವ್ಯಗಳಿಗೆ ಅನುಗುಣವಾಗಿ ತಮ್ಮದೇ ಸ್ವಂತ ಹಣಕಾಸಿನ ಸಂಪನ್ಮೂಲಗಳನ್ನು ಸಂಗ್ರಹಿಸಲು ತಮ್ಮ ಹಕ್ಕಿನ ನಿಧಿಗಳು ಮತ್ತು ಅಧಿಕಾರಗಳಿಗೆ ಅರ್ಹತೆ ಹೊಂದಿವೆ (ನಿಧಿಗಳ ವರ್ಗಾವಣೆ); ಮತ್ತು
- ಪಂಚಾಯತ್ ರಾಜ್ ಸಂಸ್ಥೆಗಳು ತಮ್ಮ ಕರ್ತವ್ಯಗಳಿಗೆ ಅನುಗುಣವಾಗಿ ಪದಾಧಿಕಾರಿಗಳನ್ನು ನೇಮಿಸಿಕೊಳ್ಳುವ ಮತ್ತು ನಿರ್ವಹಣೆ ಮಾಡುವ ಅಧಿಕಾರವನ್ನು ಹೊಂದಿವೆ (ಪದಾಧಿಕಾರಿಗಳ ವರ್ಗಾವಣೆ)

1.5 ಲೆಕ್ಕಪರಿಶೋಧನೆಯ ಮಾನದಂಡಗಳು

ಈ ಕೆಳಗಿನವು ಲೆಕ್ಕಪರಿಶೋಧನೆಯ ಮಾನದಂಡಗಳ ಮೂಲಗಳಾಗಿದ್ದವು:

ಅ.ಸಂವಿಧಾನದ 73ನೇ ತಿದ್ದುಪಡಿ ಕಾಯ್ದೆ

ಆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993

ಇ 14 ಮತ್ತು 15ನೇ ಕೇಂದ್ರ ಹಣಕಾಸು ಆಯೋಗ ಮತ್ತು ನಾಲ್ಕನೇ ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳು.

1.6 ಲೆಕ್ಕಪರಿಶೋಧನೆಯ ವ್ಯಾಪ್ತಿ ಮತ್ತು ವಿಧಾನಗಳು

ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯು 2017-18 ರಿಂದ 2021-22 ರವರೆಗಿನ ಅವಧಿಯನ್ನು ಒಳಗೊಂಡಿದ್ದು ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳ ಕರ್ತವ್ಯಗಳ ವರ್ಗಾವಣೆಗೆ ಅನುಗುಣವಾಗಿ ನಿಧಿಗಳ ವರ್ಗಾವಣೆ (ಕೇಂದ್ರ/ರಾಜ್ಯ ಹಣಕಾಸು ಆಯೋಗ, ಯೋಜನಾ ಸ್ವೀಕೃತಿಗಳು, ನಿಯೋಜಿತ ಆದಾಯ, ಸ್ವಂತ ಸಂಪನ್ಮೂಲ) ಬಗೆಗೆ ಕೇಂದ್ರಿತವಾಗಿದೆ. ಪಂಚಾಯತ್ ರಾಜ್ ಸಂಸ್ಥೆಗಳ ಆರ್ಥಿಕ ಸ್ವಾಯತ್ತತೆ, ಅವಲಂಬನೆಯ ಪ್ರಮಾಣ ಮತ್ತು ಗ್ರಾಮೀಣ ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಸ್ವಂತ ಮೂಲ ಆದಾಯವನ್ನು ಕ್ರೋಢೀಕರಿಸಿಕೊಳ್ಳುವಲ್ಲಿನ ಅಡಚಣೆಗಳನ್ನು ಸಹ ಸಮೀಕ್ಷಿಸಲಾಗಿದೆ.

ಕರ್ತವ್ಯಗಳ ವರ್ಗಾವಣೆಗೆ ಸಂಬಂಧಿಸಿದಂತೆ, ಗ್ರಾಮ ಅಭಿವೃದ್ಧಿ ಯೋಜನೆಗಳ ಸಾಮರ್ಥ್ಯ ಮತ್ತು ಪರಿಣಾಮಕಾರಿತ್ವ ಮತ್ತು ತಾಲ್ಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದ ಯೋಜನೆಗಳಲ್ಲಿ ಅವುಗಳ ಒಗ್ಗೂಡುವಿಕೆಯ ಮೇಲೆ ಲೆಕ್ಕಪರಿಶೋಧನೆಯು ಕೇಂದ್ರಿತವಾಗಿತ್ತು. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಯೋಜನಾ ಸಮಿತಿಯ ಸಂಖ್ಯೆ ಮತ್ತು ಸಾಮರ್ಥ್ಯ, ಸಂಬಂಧಿತ ಇಲಾಖೆಗಳೊಂದಿಗಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸಭೆಗಳು ಇವುಗಳನ್ನು ಕರ್ತವ್ಯಗಳ ಹಂಚಿಕೆ ಸೂತ್ರ ಮತ್ತು

ಜವಾಬ್ದಾರಿ ಮ್ಯಾಟ್ರಿಕ್‌ಗಳ ನಿರೀಕ್ಷಿತ ಫಲಿತಾಂಶಗಳೊಂದಿಗೆ ಸಹ ಮೌಲ್ಯಮಾಪನ ಮಾಡಲಾಯಿತು. ಲೆಕ್ಕಪರಿಶೋಧನೆಯು ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಹಂತ ಹಂತವಾಗಿ ಕರ್ತವ್ಯಗಳ ವರ್ಗಾವಣೆಯನ್ನು ವಿಶ್ಲೇಷಿಸಿದೆ ಮತ್ತು ಶಿಫಾರಸು ಮಾಡಿದೆ.

ಪಂಚಾಯತ್ ರಾಜ್ ಸಂಸ್ಥೆಗಳಿಗೆ ವರ್ಗಾವಣೆಗೊಂಡ ಚಟುವಟಿಕೆಗಳನ್ನು ಕಾರ್ಯಗತಗೊಳಿಸುವಲ್ಲಿ ಪದಾಧಿಕಾರಿಗಳ ಸಮರ್ಪಕತೆ ಮತ್ತು ಸ್ವಾಯತ್ತತೆಯ ಮತ್ತು ಇತರ ಸಂಬಂಧಿತ ಇಲಾಖೆಗಳ ಹೊಣೆಗಾರಿಕೆಯನ್ನು ಸಹ ಮೌಲ್ಯಮಾಪನ ಮಾಡಲಾಯಿತು.

4 ಜುಲೈ 2022ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಪ್ರವೇಶ ಸಮ್ಮೇಳನವನ್ನು ನಡೆಸಲಾಯಿತು ಮತ್ತು ಇದರಲ್ಲಿ ಲೆಕ್ಕಪರಿಶೋಧನೆಯ ವಿಧಾನ, ವ್ಯಾಪ್ತಿ, ಉದ್ದೇಶಗಳು ಮತ್ತು ಮಾನದಂಡಗಳನ್ನು ವಿವರಿಸಲಾಯಿತು. 14 ಡಿಸೆಂಬರ್ 2022 ರಂದು ರಾಜ್ಯ ಸರ್ಕಾರದೊಂದಿಗೆ ಮಧ್ಯಾವಧಿ ಸಮ್ಮೇಳನವನ್ನು ನಡೆಸಲಾಯಿತು ಮತ್ತು ಲೆಕ್ಕಪರಿಶೋಧನೆಯಲ್ಲಿ ಕಂಡುಬಂದ ಅಂಶಗಳನ್ನು ಚರ್ಚಿಸಲಾಯಿತು ಮತ್ತು ಇಲಾಖೆಯ ಪ್ರತಿಕ್ರಿಯೆಯನ್ನು ದಾಖಲಿಸಲಾಯಿತು. 24 ಏಪ್ರಿಲ್ 2023ರಂದು ನಿರ್ಗಮನ ಸಮ್ಮೇಳನವನ್ನು ನಡೆಸಿ ರಾಜ್ಯ ಸರ್ಕಾರದ ಪ್ರತಿಕ್ರಿಯೆಯನ್ನು ಪಡೆದು ಈ ವರದಿಯಲ್ಲಿ ಸೇರಿಸಲಾಗಿದೆ.

1.7 ಲೆಕ್ಕಪರಿಶೋಧನೆಗಾಗಿ ಮಾದರಿ ಆಯ್ಕೆ

ಜಿಲ್ಲಾ ಪಂಚಾಯತಿಗಳು, ತಾಲೂಕು ಪಂಚಾಯತಿಗಳು ಮತ್ತು ಗ್ರಾಮ ಪಂಚಾಯತಿಗಳ ಆಯ್ಕೆಯನ್ನು ಯಾದೃಷ್ಟಿಕ ಮಾದರಿಯೊಂದಿಗೆ (Random Sampling) IDEA ಪ್ಯಾಕೇಜ್ ಮೂಲಕ ಮಾಡಲಾಯಿತು. ಅನುಗುಣವಾಗಿ, ಎಂಟು ಜಿಲ್ಲಾ ಪಂಚಾಯತಿಗಳು, 16 ತಾಲೂಕು ಪಂಚಾಯತಿಗಳು ಮತ್ತು 55 ಗ್ರಾಮ ಪಂಚಾಯತಿಗಳನ್ನು (ಅನುಬಂಧ 1.1) ಪ್ರತಿ ನಾಲ್ಕು ಕಂದಾಯ ವಿಭಾಗಗಳಿಂದ ಶೇಕಡ 25 ರಷ್ಟು ಜಿಲ್ಲಾ ಪಂಚಾಯತಿಗಳು, ಕ್ರಮವಾಗಿ ಅವುಗಳ ವ್ಯಾಪ್ತಿಯಡಿಯ ಶೇಕಡ 25 ರಷ್ಟು ತಾಲೂಕು ಪಂಚಾಯತಿಗಳು ಮತ್ತು ಶೇಕಡ 10 ರಷ್ಟು ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ.

1.8 ಕೃತಜ್ಞತೆಗಳು

ಲೆಕ್ಕಪರಿಶೋಧನೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಕ್ಷೇತ್ರ ಘಟಕಗಳು ನೀಡಿದ ಸಹಕಾರಕ್ಕಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತದೆ.

ಅಧ್ಯಾಯ-II
ಕರ್ತವ್ಯಗಳ ವರ್ಗಾವಣೆ

ಅಧ್ಯಾಯ - II

ಕರ್ತವ್ಯಗಳ ವರ್ಗಾವಣೆ

ರಾಜ್ಯ ಶಾಸನವು "ಭೂ ಸುಧಾರಣೆ"ಯ ಕರ್ತವ್ಯವನ್ನು ಪಂಚಾಯತ್ ರಾಜ್ ಸಂಸ್ಥೆಗಳ ಯಾವುದೇ ಹಂತಕ್ಕೆ ನಿಯೋಜಿಸಲಿಲ್ಲ. ಇದಲ್ಲದೆ, 'ಸಾರ್ವಜನಿಕ ವಿತರಣಾ ವ್ಯವಸ್ಥೆ' ಮತ್ತು 'ಸಮುದಾಯ ಸ್ವತ್ತು ನಿರ್ವಹಣೆ' ಇವುಗಳನ್ನು ಜಿಲ್ಲಾ ಪಂಚಾಯತಿಗಳಿಗೆ ವರ್ಗಾವಣೆ ಮಾಡಲಾಗಿಲ್ಲ.

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯು, ಕೆಲವು ಕರ್ತವ್ಯಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ನಿರ್ದಿಷ್ಟ ಹೊಣೆಗಾರಿಕೆಯನ್ನು ನಿಗದಿಪಡಿಸಿದ್ದರೂ, ರಾಜ್ಯವು ಕಾರ್ಯಕ್ರಮ ಅನುಷ್ಠಾನ ಮತ್ತು ಸೇವಾ ವಿತರಣೆಗೆ ಸಂಬಂಧಿಸಿದಂತೆ ವಿಕೇಂದ್ರೀಕೃತ ಮತ್ತು ಕೇಂದ್ರೀಕೃತ ಎರಡೂ ವಿಧಾನಗಳನ್ನು ಅನುಸರಿಸುತ್ತಿತ್ತು.

ಪಂಚಾಯತ್ ರಾಜ್ ಸಂಸ್ಥೆಗಳ ಪ್ರಮುಖ ಕರ್ತವ್ಯಗಳ ಮೇಲಿನ ವೆಚ್ಚವನ್ನು ರಾಜ್ಯ ಸರ್ಕಾರವು ಭರಿಸುವುದರಿಂದ ಕರ್ತವ್ಯಗಳ ವರ್ಗಾವಣೆಗೆ ಅನುಗುಣವಾಗಿ ಆಯವ್ಯಯ ಹಂತದಿಂದಲೇ ಸಾಕಷ್ಟು ಹಣಕಾಸಿನ ನೆರವು ಒದಗಿಸಲಾಗಿಲ್ಲ. ಮಣ್ಣಿನ ಸಂರಕ್ಷಣೆ ಸೇರಿದಂತೆ ಶಿಕ್ಷಣ, ಆರೋಗ್ಯ, ಕುಟುಂಬ ಕಲ್ಯಾಣ, ಕೃಷಿ ಮತ್ತು ಜಲಾನಯನ ಅಭಿವೃದ್ಧಿಯಂತಹ ಪ್ರಮುಖ ಕರ್ತವ್ಯಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳಿಗೆ ವರ್ಗಾಯಿಸಲಾಗಿದ್ದರೂ, ಅವುಗಳಿಗೆ ಒದಗಿಸಲಾದ ಹಣವನ್ನು ಅಭಿವೃದ್ಧಿ ಕಾರ್ಯಗಳಿಗಿಂತ ಹೆಚ್ಚಾಗಿ ವೇತನಕ್ಕಾಗಿ ವಿನಿಯೋಗಿಸಲಾಗಿದೆ. ವೇತನದ ವೆಚ್ಚವು ಆಯವ್ಯಯ ಹಂಚಿಕೆಯ ಶೇಕಡಾ 70 ರಿಂದ 90 ರಷ್ಟಿತ್ತು.

ಕೇಂದ್ರ/ರಾಜ್ಯ ಪುರಸ್ಕೃತ ಯೋಜನೆಗಳ ಅನುಷ್ಠಾನದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರವು ಕಡಿಮೆಯಾಗಿದೆ, ಆದರೆ ರಾಜ್ಯದ ಪಾತ್ರವು ಸ್ಥಿರವಾಗಿ ಹೆಚ್ಚುತ್ತಿದೆ. ಫಲಾನುಭವಿಗಳ ಆಯ್ಕೆಯನ್ನು ಹೆಚ್ಚಾಗಿ ರಾಜ್ಯ ಇಲಾಖೆಗಳೇ ಮಾಡುತ್ತಿವೆ.

ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಮತ್ತು ಜಿಲ್ಲಾ ಯೋಜನಾ ಸಮಿತಿಯಂತಹ ಅಗತ್ಯ ಸಮಿತಿಗಳು, ರಚನೆಯಾಗದ ಅಥವಾ ಸಕ್ರಿಯವಾಗದ ಕಾರಣ ಸಾಂಸ್ಥಿಕ ವ್ಯವಸ್ಥೆಯು ನಿಷ್ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ.

ಸಾಮಾಜಿಕ ಲೆಕ್ಕಪರಿಶೋಧನೆಗಳನ್ನು ಭಾಗಶಃ ನಡೆಸಿರುವುದು/ ನಡೆಸಿಲ್ಲದಿರುವುದು ನಾಗರಿಕ ಕೇಂದ್ರಿತ ಸೇವೆಗಳ ಕಡೆಗೆ ಪಂಚಾಯತಿ ರಾಜ್ ಸಂಸ್ಥೆಗಳ ಹೊಣೆಗಾರಿಕೆಯ ಮೇಲೆ ದುಷ್ಪರಿಣಾಮ ಬೀರಿದೆ. ಆರ್‌ಡಿಪಿಆರ್ ಇಲಾಖೆಯಲ್ಲಿನ ದತ್ತಾಂಶ ಕೊರತೆ ಸಮಸ್ಯೆಯನ್ನು ಪರಿಹರಿಸುವ ಶಿಫಾರಸು ಇನ್ನೂ ಕಾರ್ಯಗತಗೊಳಿಸಿರಲಿಲ್ಲ.

ಗ್ರಾಮ ಪಂಚಾಯತಿಯು ವಿವಿಧ ಇಲಾಖೆಗಳ ಸೇವೆಗಳನ್ನು ನೀಡಲು ವಿಫಲವಾದ ಕಾರಣ ಗ್ರಾಮೀಣ ಜನತೆಯು ಅರ್ಹ ಪ್ರಯೋಜನಗಳನ್ನು ಪಡೆಯಲು ವಿವಿಧ ರಾಜ್ಯ ಇಲಾಖೆಗಳನ್ನು ಸಂಪರ್ಕಿಸುವುದನ್ನು ಮುಂದುವರೆಸುತ್ತಿದ್ದಾರೆ.

ಸಂವಿಧಾನದ ಭಾಗ IX ಅನುಸಾರವಾಗಿ 73ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ 1992 (73ನೇ ಸಿಎಎ) 29 ಕರ್ತವ್ಯಗಳಿಗೆ ಸಂಬಂಧಿಸಿದಂತೆ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಯೋಜನೆಗಳನ್ನು ತಯಾರಿಸಲು ಮತ್ತು ಅನುಷ್ಠಾನಗೊಳಿಸಲು 'ಪಂಚಾಯತಿಗಳಿಗೆ' ಅಧಿಕಾರ ನೀಡಿದೆ (ಅನುಚ್ಛೇದ 243 ರಿಂದ 243 (ಒ) ಹನ್ನೊಂದನೇ ಅನುಸೂಚಿನೊಂದಿಗೆ ಓದಲಾಗಿದೆ). ಅದರಂತೆ ರಾಜ್ಯ ಸರ್ಕಾರವು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯನ್ನು ಜಾರಿಗೊಳಿಸಿದೆ. ಸೂಕ್ತ ಶಾಸನಗಳ ಮೂಲಕ ನಂತರದ ತಿದ್ದುಪಡಿಗಳು ಸ್ಥಳೀಯ ಸ್ವಯಂ ಸರ್ಕಾರದ ಸಾಧನಗಳಾಗಿ ಕಾರ್ಯನಿರ್ವಹಿಸಲು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅಧಿಕಾರ ನೀಡಿವೆ. (ಅನುಬಂಧ 2.1).

2.1 ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಕರ್ತವ್ಯಗಳ ವರ್ಗಾವಣೆಯ ಸ್ಥಿತಿ

ಸಂವಿಧಾನಕ್ಕೆ ಪ್ರತಿಯಾಗಿ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯಡಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಕರ್ತವ್ಯಗಳ ವರ್ಗಾವಣೆಯ ವಿವರಗಳನ್ನು ಕೆಳಗಿನ ಕೋಷ್ಟಕ 2.1ರಲ್ಲಿ ನೀಡಲಾಗಿದೆ. ಹೆಚ್ಚಿನ ವಿವರಗಳನ್ನು ಅನುಬಂಧ 2.2ರಲ್ಲಿ ನೀಡಲಾಗಿದೆ.

ಕೋಷ್ಟಕ 2.1- ರಾಜ್ಯದಲ್ಲಿ ಕರ್ತವ್ಯಗಳ ವರ್ಗಾವಣೆಯ ಸ್ಥಿತಿ

ಕ್ರಮ ಸಂಖ್ಯೆ	ಪಂಚಾಯತ್ ರಾಜ್ ಸಂಸ್ಥೆ	11ನೇ ಅನುಸೂಚಿ ಪ್ರಕಾರ ವರ್ಗಾವಣೆ ಮಾಡಬೇಕಾದ ಕರ್ತವ್ಯಗಳು	ಕೆಪಿಆರ್ ಕಾಯ್ದೆ ಅನುಸಾರ ವರ್ಗಾವಣೆ ಮಾಡಿರುವುದು	ಶಾಸನದ ಅನುಸಾರ ವರ್ಗಾವಣೆ ಮಾಡಿರುವ ಕರ್ತವ್ಯಗಳು
1	ಜಿಲ್ಲಾ ಪಂಚಾಯತಿ	29	26	ಭೂ ಸುಧಾರಣೆ, ಸಾರ್ವಜನಿಕ ವಿತರಣಾ ವ್ಯವಸ್ಥೆ, ಸಮುದಾಯ ಆಸ್ತಿ ನಿರ್ವಹಣೆ
2	ತಾಲೂಕು ಪಂಚಾಯತಿ	29	28	ಭೂ ಸುಧಾರಣೆ
3	ಗ್ರಾಮ ಪಂಚಾಯತಿ	29	28	ಭೂ ಸುಧಾರಣೆ

ಆಧಾರ: 73ನೇ ಸಂವಿಧಾನದ ತಿದ್ದುಪಡಿ ಕಾಯ್ದೆ ಮತ್ತು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ.

ಭೂ ಸುಧಾರಣೆಯ ಕರ್ತವ್ಯವನ್ನು ಪಂಚಾಯತ್ ರಾಜ್ ಸಂಸ್ಥೆಗಳ ಯಾವುದೇ ಹಂತಕ್ಕೆ ನಿಯೋಜಿಸಲಾಗಿಲ್ಲ. ಅಲ್ಲದೆ, ಸಮುದಾಯ ಆಸ್ತಿ ನಿರ್ವಹಣೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ ಇವುಗಳನ್ನು ಜಿಲ್ಲಾ ಪಂಚಾಯತಿಗಳಿಗೆ ವರ್ಗಾವಣೆ ಮಾಡಲಾಗಿಲ್ಲ (ಅನುಬಂಧ 2.2). ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಸಮುದಾಯ ಆಸ್ತಿ ನಿರ್ವಹಣೆ ಕರ್ತವ್ಯಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳಿಗೆ

ಹಸ್ತಾಂತರಿಸಲಾಗಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ (ಪರೀಕ್ಷಾರ್ಥ-ತನಿಖೆ ನಡೆಸಲಾದ ಪರಿಶೀಲಿಸಿದ ಘಟಕಗಳಲ್ಲಿ).

ಸುತ್ತೋಲೆಗಳು/ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಮತ್ತು ಸಮುದಾಯ ಆಸ್ತಿ ನಿರ್ವಹಣೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ ಚಟುವಟಿಕೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರವು ಉತ್ತರಿಸಿತು. ಭೂ ಸುಧಾರಣೆಗೆ ಸಂಬಂಧಿಸಿದಂತೆ, 'ಸ್ವಾಮಿತ್ವ' ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಮತ್ತು ಆಸ್ತಿ ಚೀಟಿಗಳನ್ನು ನೀಡಲಾಗಿದೆ ಎಂದು ರಾಜ್ಯ ಸರ್ಕಾರವು ಉತ್ತರಿಸಿತು. ಆಸ್ತಿ ಚೀಟಿಗಳನ್ನು ಕಂದಾಯ ಇಲಾಖೆಯು ನೀಡುತ್ತಿರುವುದರಿಂದ ಉತ್ತರ ಸ್ವೀಕಾರಾರ್ಹವಾಗಿಲ್ಲ.

"ರಾಜ್ಯ ಸರ್ಕಾರವು ಸುತ್ತೋಲೆಗಳು/ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸಮುದಾಯ ಆಸ್ತಿ ನಿರ್ವಹಣೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ ಚಟುವಟಿಕೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ. ಭೂ ಸುಧಾರಣೆಯ ಅಂಗವಾಗಿ 'ಸ್ವಾಮಿತ್ವ' ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಆಸ್ತಿ ಚೀಟಿಗಳನ್ನು ನೀಡಲಾಗಿದೆ. ಆದರೆ, ಆಸ್ತಿ ಚೀಟಿಗಳನ್ನು ಕಂದಾಯ ಇಲಾಖೆಯು ನೀಡುತ್ತಿರುವುದರಿಂದ, ಈ ಸಂಬಂಧ ಉತ್ತರ ಸ್ವೀಕಾರಾರ್ಹವಾಗಿಲ್ಲ."

ಸ್ಥಳೀಯ ಸ್ವ-ಆಡಳಿತ ಸಂಸ್ಥೆಗಳಿಗೆ ಕಾನೂನುಗಳು ಮತ್ತು ಕಾಯ್ದೆಗಳ ಮೂಲಕ ಕರ್ತವ್ಯಗಳನ್ನು ವರ್ಗಾಯಿಸಬಹುದಾದರೂ, ಈ ಕರ್ತವ್ಯಗಳನ್ನು ಅನಿರ್ಭಂದಿತವಾಗಿ ಕಾರ್ಯಗತಗೊಳಿಸುವುದಕ್ಕೆ ಅಗತ್ಯವಾದ ಹಣಕಾಸು ಮತ್ತು ಮಾನವ ಸಂಪನ್ಮೂಲಗಳನ್ನು ಗಣನೀಯವಾಗಿ ವರ್ಗಾಯಿಸಬೇಕಿದೆ. ಹಾಗೆ ಮಾಡಲು ವಿಫಲವಾದಲ್ಲಿ, 73ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯ ಉದ್ದೇಶವನ್ನು ಸೋಲಿಸಿದಂತಾಗುತ್ತದೆ. ಇವುಗಳ ಬಗೆಗಿನ ಲೆಕ್ಕಪರಿಶೋಧನಾ ಅಂಶಗಳನ್ನು ಕೆಳಗೆ ಚರ್ಚಿಸಲಾಗಿದೆ:

2.2 ಕರ್ತವ್ಯಗಳ ವಾಸ್ತವಿಕ ವರ್ಗಾವಣೆ

ವರ್ಗಾಯಿಸಲಾದ ಕರ್ತವ್ಯಗಳು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಮಾತ್ರವೇ ಸೀಮಿತವಾಗಿಲ್ಲ ಮತ್ತು ಹೆಚ್ಚಾಗಿ ರಾಜ್ಯ ಸರ್ಕಾರದಿಂದಲೇ ಕಾರ್ಯಗತಗೊಳಿಸಲ್ಪಡುತ್ತಿವೆ. ಲೆಕ್ಕಪರಿಶೋಧನೆಯು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಾಕಷ್ಟು ನಿಧಿಗಳ ವರ್ಗಾವಣೆ ಆಗಿದೆಯೇ ಎಂಬುದನ್ನು ವಿಶ್ಲೇಷಿಸಿತು ಮತ್ತು ರಾಜ್ಯ ಇಲಾಖೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳೆರಡೂ ಕ್ರಮವಾಗಿ ರಾಜ್ಯ ಮತ್ತು ಜಿಲ್ಲಾ ವಲಯದ ಅಡಿಯಲ್ಲಿ ವರ್ಗಾಯಿಸಲಾದ ಕರ್ತವ್ಯಗಳನ್ನು ನಿರ್ವಹಿಸುತ್ತವೆ ಎಂಬುದನ್ನು ಗಮನಿಸಿತು. ವಿಶ್ಲೇಷಣೆಯು ಸಂಬಂಧಿತ ಲೆಕ್ಕಶೀರ್ಷಿಕೆವಾರು ಹಂಚಿಕೆಗಳೊಂದಿಗೆ 29 ಕರ್ತವ್ಯಗಳ ನಕ್ಷೀಕರಣ ಮೇಲೆ ಆಧಾರಿತವಾಗಿತ್ತು. ಸರ್ಕಾರದ ಲೆಕ್ಕ ವ್ಯವಸ್ಥೆಯ ಆರು ಹಂತದ 15-ಅಂಕಿಗಳ ವರ್ಗೀಕರಣವನ್ನು ಕೋಷ್ಟಕ 2.2 ರಲ್ಲಿ ಉಲ್ಲೇಖಿಸಲಾಗಿದೆ.

ಕೋಷ್ಟಕ 2.2: ಆರು ಹಂತಗಳ ಸರ್ಕಾರದ ಲೆಕ್ಕ

ಲೆಕ್ಕಶೀರ್ಷಿಕೆ	ಸೂಚಕ
ಪ್ರಧಾನ ಲೆಕ್ಕಶೀರ್ಷಿಕೆ	ಕರ್ತವ್ಯ
ಉಪ-ಪ್ರಧಾನ ಲೆಕ್ಕಶೀರ್ಷಿಕೆ	ಉಪ-ಕರ್ತವ್ಯ
ಕಿರು ಲೆಕ್ಕಶೀರ್ಷಿಕೆ	ಕಾರ್ಯಕ್ರಮ
ಉಪ ಕಿರು ಲೆಕ್ಕಶೀರ್ಷಿಕೆ	ಯೋಜನೆ
ವಿವರವಾದ ಲೆಕ್ಕಶೀರ್ಷಿಕೆ	ಉಪ-ಯೋಜನೆ
ನಿರ್ದಿಷ್ಟ ಲೆಕ್ಕಶೀರ್ಷಿಕೆ	ವೆಚ್ಚದ ಅಂತಿಮ ಘಟಕ

ಆಧಾರ: ಸರ್ಕಾರದ ಲೆಕ್ಕ ನಿಯಮಗಳು 1990

ವಿವಿಧ ಕಿರು ಲೆಕ್ಕಶೀರ್ಷಿಕೆಗಳಲ್ಲಿ, 196, 197 ಮತ್ತು 198 ಅನ್ನು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿದ ವಹಿವಾಟುಗಳಿಗೆ ಪ್ರತ್ಯೇಕವಾಗಿ ಮೀಸಲಿಡಲಾಗಿದೆ, ಇದರಲ್ಲಿ ಆಯಾ ಪ್ರಧಾನ ಲೆಕ್ಕಶೀರ್ಷಿಕೆ ಅಡಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು ವರ್ಗಾಯಿಸಲಾದ ಕರ್ತವ್ಯಗಳನ್ನು ನಿರ್ವಹಿಸುತ್ತವೆ. 196, 197 ಮತ್ತು 198 ಕಿರು ಲೆಕ್ಕಶೀರ್ಷಿಕೆ ಹೊರತುಪಡಿಸಿ ಉಳಿದ ವಹಿವಾಟುಗಳನ್ನು ರಾಜ್ಯ ವಲಯದ ಅಡಿಯಲ್ಲಿ ನಿರ್ವಹಿಸಲಾಗುತ್ತದೆ (ಅನುಬಂಧ 2.3).

2.2.1 ಕರ್ತವ್ಯಗಳ ವರ್ಗಾವಣೆಯ ಪ್ರಮಾಣ


ಎಲ್ಲಾ 29 ಕರ್ತವ್ಯಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಒದಗಿಸಲಾದ ನಿಧಿಗಳ¹ ವೆಚ್ಚದ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಕರ್ತವ್ಯಗಳ ವರ್ಗಾವಣೆಯ ಪ್ರಮಾಣವನ್ನು ವಿಶ್ಲೇಷಿಸಲಾಯಿತು. 29 ರಲ್ಲಿ ಎಂಟು² ಕರ್ತವ್ಯಗಳಿಗೆ ಹಣಕಾಸು ಒದಗಿಸಲಾಗಿಲ್ಲವಾದರೆ, ನಾಲ್ಕು³ ಕರ್ತವ್ಯಗಳಿಗೆ ಪ್ರಧಾನ ಲೆಕ್ಕಶೀರ್ಷಿಕೆಗಳ ಅಡಿಯಲ್ಲಿ ಹಣ ಒದಗಿಸಲಾಗಿದೆ. (ಚಿತ್ರ 2.1) ಮತ್ತು ಅನುಬಂಧ 2.4(ಎ)ನಲ್ಲಿ ವಿವರಿಸಿದಂತೆ, ಲೆಕ್ಕಪರಿಶೋಧನೆಯು 17 ಪ್ರಧಾನ ಲೆಕ್ಕಶೀರ್ಷಿಕೆಗಳಡಿಯ 21 ಕರ್ತವ್ಯಗಳ ವರ್ಗಾವಣೆಯ ಪ್ರಮಾಣವನ್ನು ವಿಶ್ಲೇಷಿಸಿತು.

¹ ಲೆಕ್ಕಪರಿಶೋಧನಾ ವಿಶ್ಲೇಷಣೆಗಾಗಿ, ರಾಜ್ಯ ಆಯವ್ಯಯಕ್ಕೆ ಪ್ರತಿಯಾಗಿ ಅಂತಿಮ ವೆಚ್ಚವನ್ನು ದಾವಿಲಿಸುವ ವಿಎಲ್‌ಸಿ ದತ್ತಾಂಶವನ್ನು ಬಳಸಲಾಗಿದೆ. ಅಂತಹ ದತ್ತಾಂಶಗಳ ಆಯ್ಕೆ ಮತ್ತು ದತ್ತಾಂಶ ವಿಶ್ಲೇಷಣೆಯ ವಿಧಾನಕ್ಕೆ ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯಲಾಗಿದೆ

² ಗ್ರಾಮೀಣ ವಸತಿ, ಗ್ರಾಮೀಣ ವಿದ್ಯುದೀಕರಣ, ಅಸಾಂಪ್ರದಾಯಿಕ ಇಂಧನ ಸಂಪನ್ಮೂಲಗಳು, ತಾಂತ್ರಿಕ ತರಬೇತಿ ಮತ್ತು ವೃತ್ತಿಪರ ತರಬೇತಿ, ವಯಸ್ಕರ ಮತ್ತು ಅನೌಪಚಾರಿಕ ಶಿಕ್ಷಣ, ಮಾರುಕಟ್ಟೆ ಮತ್ತು ಸಂತೆ, ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಸಮುದಾಯ ಆಸ್ತಿಯ ನಿರ್ವಹಣೆ

³ ಅರಣ್ಯ ಕಿರು ಉತ್ಪನ್ನ ಕರ್ತವ್ಯದ ಅನುಗುಣವಾದ ಪ್ರಧಾನ ಲೆಕ್ಕಶೀರ್ಷಿಕೆಯು ಸಾಮಾಜಿಕ ಅರಣ್ಯದಲ್ಲಿ ವಿಲೀನಗೊಂಡಿರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಇಂಧನ ಮತ್ತು ಮೇವು ಕರ್ತವ್ಯವನ್ನು ಪಶುಸಂಗೋಪನೆಯಲ್ಲಿ ವಿಲೀನಗೊಳಿಸಲಾಗಿದೆ, ಗ್ರಂಥಾಲಯ ಕರ್ತವ್ಯವನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಲೀನಗೊಳಿಸಲಾಗಿದೆ ಮತ್ತು ಸಣ್ಣ ಕೈಗಾರಿಕೆಯನ್ನು ಗ್ರಾಮೋದ್ಯೋಗದಲ್ಲಿ ವಿಲೀನಗೊಳಿಸಲಾಗಿದೆ.

ಚಿತ್ರ 2.1: ಪಂಚಾಯತ್ ರಾಜ್ ಸಂಸ್ಥೆಗಳಿಗೆ ಕರ್ತವ್ಯಗಳ ವರ್ಗಾವಣೆಯ ಪರಿಮಾಣ



ಮೂಲ: ವಿಎಲ್‌ಸಿ ದತ್ತಾಂಶ ಮತ್ತು 2017-18ರಿಂದ 2021-22 ಅವಧಿಯ ಆಯವ್ಯಯ ಲಿಂಕ್ ಪುಸ್ತಕಗಳು

2017-18 ರಿಂದ 2021-22 ರವರೆಗಿನ ಅವಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ವಲಯದ ವೆಚ್ಚವು ರಾಜ್ಯದ ಒಟ್ಟು ರಾಜಸ್ವ ವೆಚ್ಚದ ಶೇಕಡ 22.54ರಿಂದ ಶೇಕಡ 19.17ರಷ್ಟು ಇರುವುದರಿಂದ ಹೆಚ್ಚಿನ ಕರ್ತವ್ಯಗಳನ್ನು ರಾಜ್ಯ ವಲಯದಿಂದ ಕಾರ್ಯಗತಗೊಳಿಸಲಾಗಿದೆ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಇದಲ್ಲದೆ, ಕೃಷಿ ಮತ್ತು ಸಣ್ಣ ನೀರಾವರಿಗೆ ಪಂಚಾಯತ್ ರಾಜ್ ಸಂಸ್ಥೆಗಳ ಪಾಲು ಹಂಚಿಕೆ ಶೇಕಡ 10ಕ್ಕಿಂತ ಕಡಿಮೆ ಇದೆ. ಲೆಕ್ಕಪರಿಶೋಧನೆಯ ಅವಧಿಯಲ್ಲಿ ಕುಡಿಯುವ ನೀರು ಸರಬರಾಜು ಹಂಚಿಕೆಯು ಶೇಕಡ 37.85 ರಿಂದ 8.33ಕ್ಕೆ⁴ ಇಳಿಕೆಯಾಗಿದೆ. ಪರೀಕ್ಷಾರ್ಥ ತನಿಖೆ ನಡೆಸಲಾದ ಘಟಕಗಳ ಲೆಕ್ಕಪರಿಶೋಧನೆಯು ಅನುದಾನ ಒದಗಿಸದ/ ಸಾಕಷ್ಟು ಒದಗಿಸದ ಕರ್ತವ್ಯಗಳನ್ನು ರಾಜ್ಯ ವಲಯದಿಂದ ಕಾರ್ಯಗತಗೊಳಿಸಲಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಿತು. ಇದರಿಂದಾಗಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರವನ್ನು ಸೀಮಿತಗೊಳಿಸಿದಂತಾಗಿದೆ. ಹೀಗಾಗಿ, ಸ್ಥಳೀಯ ಮಟ್ಟದಲ್ಲಿ ಹಣಕಾಸಿನ ಕೊರತೆಯಿಂದಾಗಿ ಪಂಚಾಯತ್ ರಾಜ್ ಸಂಸ್ಥೆಗಳಿಂದ ಸ್ಥಳೀಯವಾಗಿ ಉತ್ತಮ ರೀತಿಯಲ್ಲಿ ಕಾರ್ಯಗತಗೊಳಿಸಬಹುದಾದ ಅವಶ್ಯಕತೆಗಳನ್ನು ಪೂರೈಸಲಾಗುವುದಿಲ್ಲ.

ಕರ್ತವ್ಯಗಳು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಮಾತ್ರವೇ ಸೀಮಿತವಾಗಿಲ್ಲದ ಕಾರಣ ಮತ್ತು ಹೆಚ್ಚಾಗಿ ರಾಜ್ಯ ಸರ್ಕಾರವೇ ಕಾರ್ಯಗತಗೊಳಿಸುತ್ತಿರುವುದರಿಂದ, ಕರ್ತವ್ಯಗಳ ನಿರ್ವಹಣೆಯ ಮೇಲೆ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರವು ಯೋಜನೆ, ಕಾರ್ಯಗತಗೊಳಿಸುವಿಕೆ ಮತ್ತು ಮೇಲ್ವಿಚಾರಣೆಯಲ್ಲಿ

⁴ ಅನುಬಂಧ 2.4(ಎ): ಕುಡಿಯುವ ನೀರು ಸರಬರಾಜು

ಕಡಿತಗೊಂಡಿದೆ ಮತ್ತು ಅವುಗಳಿಂದ ಸಂಭಾವ್ಯ ಆದಾಯದ ನಷ್ಟಕ್ಕೂ ಕಾರಣವಾಗಿದೆ. ಆರ್ಥಿಕವಾಗಿ ವರ್ಗಾವಣೆಯಾಗದ ಗ್ರಾಮೀಣ ಮಾರುಕಟ್ಟೆ ಅಂತಹ ಒಂದು ಪ್ರಕರಣವನ್ನು ಕೆಳಗೆ ದೃಷ್ಟಾಂತ-1ರಲ್ಲಿ ನೀಡಲಾಗಿದೆ:

ದೃಷ್ಟಾಂತ-1

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯು ಗ್ರಾಮೀಣ ಉತ್ಪನ್ನಗಳ ಮಾರುಕಟ್ಟೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿಗಳಿಗೆ ವಿವಿಧ ಚಟುವಟಿಕೆಗಳನ್ನು ಪಟ್ಟಿ ಮಾಡಲಾಗಿದೆ, ಆದರೆ, ಇಲಾಖೆಗಳು/ ಅನುಷ್ಠಾನ ಸಂಸ್ಥೆಗಳು ಈ ಕೆಳಗಿನಂತೆ ಕಾರ್ಯಗಳನ್ನು ನಿರ್ವಹಿಸುತ್ತಿವೆ:

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಗೆ ಪ್ರತಿಯಾಗಿ ಅನುಷ್ಠಾನ ಸಂಸ್ಥೆಗೆ ನಿಬಂಧನೆಗಳನ್ನು ತೋರಿಸುವ ತಖ್ತೆ:

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಅನುಸಾರ ನಿಬಂಧನೆಗಳು (ಅನುಸೂಚಿ I, II)		ಅನುಷ್ಠಾನ ಇಲಾಖೆ
ಗ್ರಾಮ ಸಾರ್ವಜನಿಕ ಮಾರುಕಟ್ಟೆ ಸೌಲಭ್ಯಗಳ ಸ್ಥಾಪನೆ ಮತ್ತು ನಿರ್ವಹಣೆ	ಪಂಚಾಯತಿಯಲ್ಲಿ ಮಾರುಕಟ್ಟೆಗಳು, ಮತ್ತು	ಪಶುಸಂಗೋಪನೆ ಮತ್ತು ಸಹಕಾರ ಇಲಾಖೆಯಂತಹ ಸಂಬಂಧಿತ ಇಲಾಖೆಗಳು.
ಮಾರುಕಟ್ಟೆಯ ನಿರ್ವಹಣೆ ಮತ್ತು ಗ್ರಾಮೀಣ ಕೃಷಿ ಉತ್ಪನ್ನಗಳು, ಕರಕುಶಲ ಉತ್ಪನ್ನಗಳ ಪ್ರಚಾರ	ಮತ್ತು	ಪಶುಸಂಗೋಪನೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ
ಕೃಷಿ ಉತ್ಪನ್ನಗಳ ನೇರ ಮಾರುಕಟ್ಟೆ ಮತ್ತು ಇ-ಮಾರುಕಟ್ಟೆಗೆ ರೈತರಿಗೆ ಅನುಕೂಲ ಕಲ್ಪಿಸುವುದು		ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ/ಕೃಷಿ ಇಲಾಖೆ/ ಮೀನುಗಾರಿಕೆ ಇಲಾಖೆ/ ರೇಷ್ಮೆ ಇಲಾಖೆ/ ತೋಟಗಾರಿಕೆ ಇಲಾಖೆ.
ಗ್ರಾಮೀಣ ಮೀನು ಮತ್ತು ಮಾಂಸ ಮಾರುಕಟ್ಟೆಗಳ ನಿರ್ಮಾಣ ಮತ್ತು ನಿರ್ವಹಣೆ		ಪಶುಸಂಗೋಪನೆ ಇಲಾಖೆ

2019-20ರಿಂದ 2021-22ರ ಅವಧಿಗೆ ಕೃಷಿ ಮಾರುಕಟ್ಟೆ ಇಲಾಖೆಯು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ⁵ ಪ್ರದೇಶಗಳಲ್ಲಿ ₹1,744.25 ಕೋಟಿಗಳಷ್ಟು ಮಾರುಕಟ್ಟೆ ಶುಲ್ಕವನ್ನು ಸಂಗ್ರಹಿಸಿರುವುದನ್ನು ಲೆಕ್ಕಪರಿಶೋಧನೆ ಗಮನಿಸಿದೆ. ಸಂಬಂಧಿತ ಇಲಾಖೆಗಳಿಂದ ಈ ಮಾರುಕಟ್ಟೆಗಳ ನಿರ್ವಹಣೆಯಿಂದಾಗಿ,

⁵ ಗ್ರಾಮ ಪಂಚಾಯತಿಗಳ ಅಧಿಕಾರವ್ಯಾಪ್ತಿಯ ಈ ಚಟುವಟಿಕೆ

ಪಂಚಾಯತ್ ರಾಜ್ ಸಂಸ್ಥೆಗಳು ಈ ಆದಾಯವನ್ನು ಕಳೆದುಕೊಂಡಂತಾಯಿತು. ರಾಜ್ಯ ಸರ್ಕಾರವು 'ಹಳ್ಳಿ ಸಂತೆ' ಹೊರತುಪಡಿಸಿ ಇತರ ಮಾರುಕಟ್ಟೆಗಳಿಂದ ಉತ್ಪತ್ತಿಯಾಗುವ ಆದಾಯವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆಯಿಂದ ನಿಯಂತ್ರಿಸಲಾಗುತ್ತದೆ ಎಂದು ಹೇಳಿತು (ಮೇ 2023). ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಅನುಸಾರ ಗ್ರಾಮ ಪಂಚಾಯತಿಗಳು ಅಂತಹ ಆದಾಯವನ್ನು ಸಂಗ್ರಹಿಸಬೇಕಾದ್ದರಿಂದ ಉತ್ತರವು ಸ್ವೀಕಾರಾರ್ಹವಾಗಿಲ್ಲ. ಗ್ರಾಮೀಣ ಮಾರುಕಟ್ಟೆಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆದಾಯ ಸಂಗ್ರಹಿಸುತ್ತಿರುವುದರಿಂದ ಪಂಚಾಯತಿಗಳು ಈ ಆದಾಯವನ್ನು ಕಳೆದುಕೊಳ್ಳುತ್ತಿವೆ.

2.2.1.1 ರಾಜ್ಯ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ದ್ವಿರೂಪ ಕಾರ್ಯಾಚರಣೆ

ಸ್ಪಷ್ಟವಾಗಿ ಗುರುತಿಸಲಾದ ಕಾರ್ಯಾಚರಣೆಗಳ ಅನುಪಸ್ಥಿತಿಯಲ್ಲಿ, ರಾಜ್ಯ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು ಒಂದೇ ರೀತಿಯ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದವು, ಇದರ ಪರಿಣಾಮವಾಗಿ 73ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ ಮತ್ತು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಅಡಿಯಲ್ಲಿ ಉದ್ದೇಶಿಸಲಾದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಪ್ರತ್ಯೇಕವಾದ ಕರ್ತವ್ಯಗಳ ಬದಲಿಗೆ ರಾಜ್ಯ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು ದ್ವಿರೂಪ ಕಾರ್ಯಾಚರಣೆ ನಡೆಸುತ್ತಿದ್ದವು. 'ಸಾಮಾಜಿಕ ಅರಣ್ಯ' ಅಡಿಯಲ್ಲಿ ರಸ್ತೆಬದಿಯ ಒಟ್ಟುಸಸಿ ನೆಡುವಿಕೆಗೆ ಸಂಬಂಧಿಸಿದಂತೆ ದ್ವಿಪಾತ್ರದ ದೃಷ್ಟಾಂತ ಪ್ರಕರಣವನ್ನು ಕೆಳಗೆ ನೀಡಲಾಗಿದೆ:

ದೃಷ್ಟಾಂತ 2

ಪರೀಕ್ಷಾರ್ಥ ತನಿಖೆ ನಡೆಸಲಾದ ಘಟಕಗಳ ಲೆಕ್ಕಪರಿಶೋಧನೆಯು, 'ಸಾಮಾಜಿಕ ಅರಣ್ಯ' ಅಡಿಯಲ್ಲಿ 'ರಸ್ತೆಬದಿಯ ಒಟ್ಟುಸಸಿ ನೆಡುವಿಕೆ' ಚಟುವಟಿಕೆಯನ್ನು ಗ್ರಾಮೀಣ ಪ್ರದೇಶಗಳು ಮತ್ತು ನಗರ ಪ್ರದೇಶಗಳಲ್ಲಿ ರಾಜ್ಯ ಇಲಾಖೆಗಳು ಮತ್ತು ಜಿಲ್ಲಾ ವಲಯದ ಅಡಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು ನರೇಗ ಯೋಜನೆ ನಿಧಿಗಳ ಮೂಲಕ, ಹೀಗೆ ಮೂರು ಹಂತಗಳಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಬಹಿರಂಗಪಡಿಸಿತು, ಇದು ರಾಜ್ಯ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಿಂದ ಒಂದೇ ಕರ್ತವ್ಯದ ಅನುಷ್ಠಾನವನ್ನು ಸೂಚಿಸುತ್ತದೆ. ಆದ್ದರಿಂದ ಹೆಚ್ಚಾಗಿ ರಾಜ್ಯ ವಲಯದೊಂದಿಗೆ ಕಾರ್ಯವನ್ನು ನಿರ್ವಹಿಸುವಲ್ಲಿ ದ್ವಿಪಾತ್ರವನ್ನು ಸೃಷ್ಟಿಸಿದಂತಾಗಿದೆ.

2.2.1.2 ವರ್ಗಾವಣೆಯ ಹಿಮ್ಮುಖ

ಗ್ರಾಮೀಣ ವಸತಿ ಮತ್ತು ಅಸಾಂಪ್ರದಾಯಿಕ ಇಂಧನಶಕ್ತಿಯಂತಹ ಕರ್ತವ್ಯಗಳನ್ನು ಜಿಲ್ಲಾ ವಲಯದ ಅಡಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಭಾಗಶಃ ವಿತರಿಸಲಾಯಿತಾದರೂ ನಂತರ ರಾಜ್ಯ ವಲಯಕ್ಕೆ ವರ್ಗಾಯಿಸಲಾದ್ದರಿಂದ ವಿಕೇಂದ್ರೀಕರಣವನ್ನು ಹಿಂಪಡೆದಂತಾಯಿತು ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಈ ಕರ್ತವ್ಯಗಳಲ್ಲಿ, ರಾಜ್ಯ ವಲಯದ ಅಡಿಯಲ್ಲಿ ಒದಗಿಸಲಾದ


ನಿಧಿಗಳು ಹೆಚ್ಚುತ್ತಲೇ ಇದ್ದು ಜಿಲ್ಲಾ ವಲಯದಲ್ಲಿ ಅನುಗುಣವಾದ ಇಳಿಕೆಯಾದ್ದರಿಂದ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರವನ್ನು ದುರ್ಬಲಗೊಳಿಸಿದಂತಾಯಿತು.

ಗ್ರಾಮೀಣ ವಸತಿ ಮತ್ತು ಅಸಾಂಪ್ರದಾಯಿಕ ಇಂಧನಶಕ್ತಿಯ ದೃಷ್ಟಾಂತ ಪ್ರಕರಣಗಳನ್ನು ಕೆಳಗೆ ತೋರಿಸಲಾಗಿದೆ:

ದೃಷ್ಟಾಂತ 3: ಗ್ರಾಮೀಣ ವಸತಿ ಮತ್ತು ಅಸಾಂಪ್ರದಾಯಿಕ ಇಂಧನಶಕ್ತಿ

ಪ್ರಧಾನ ಲೆಕ್ಕಶೀರ್ಷಿಕೆ 2216ರ ಅಡಿಯಲ್ಲಿ ಗ್ರಾಮ ಪಂಚಾಯತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರಾಮೀಣ ವಸತಿ ಕರ್ತವ್ಯವನ್ನು 2020-21 ರಿಂದ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಲಿಮಿಟೆಡ್ ಸಂಸ್ಥೆಗೆ ವರ್ಗಾಯಿಸಲಾಗಿದೆ, ಇದರಿಂದಾಗಿ ಗ್ರಾಮೀಣ ವಸತಿಗಳ ಪಾತ್ರವನ್ನು ಪಂಚಾಯತ್ ರಾಜ್ ಸಂಸ್ಥೆಗಳ ವ್ಯಾಪ್ತಿಯಿಂದ ವರ್ಗಾಯಿಸಲಾಗಿದೆ.

ವಸತಿ ವಲಯದಲ್ಲಿ ರಾಜ್ಯ ವಲಯದಿಂದ ಜಿಲ್ಲಾ ವಲಯಕ್ಕೆ ಹಣದ ಹರಿವನ್ನು ತೋರಿಸುವ ತಖ್ತೆ:
(ಶೇಕಡವಾರು)




ಯೋಜನೆಯನ್ನು ಪಂಚಾಯತ್ ರಾಜ್ ಸಂಸ್ಥೆಗಳ ಮಟ್ಟದಲ್ಲಿ ಕಾರ್ಯಗತಗೊಳಿಸಲಾಗಿದ್ದರೂ, ಗ್ರಾಮ ಪಂಚಾಯತಿಗಳ ಪಾತ್ರವು ಫಲಾನುಭವಿಗಳ ಗುರುತಿಸುವಿಕೆಗೆ ಸೀಮಿತವಾಗಿದೆ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರವನ್ನು ಮೊಟಕುಗೊಳಿಸಿ ಗ್ರಾಮೀಣ ವಸತಿ ಕರ್ತವ್ಯವನ್ನು 2020-21ರಿಂದ ಆರ್‌ಜಿಆರ್‌ಹೆಚ್‌ಸಿಎಲ್ ನಿಂದ ಕಾರ್ಯಗತಗೊಳಿಸಲಾಗುತ್ತಿದೆ.

ಅದೇ ರೀತಿ, 'ಅಸಾಂಪ್ರದಾಯಿಕ ಇಂಧನಶಕ್ತಿ' ಕಾರ್ಯವನ್ನು ಪ್ರಧಾನ ಲೆಕ್ಕಶೀರ್ಷಿಕೆ 2810 ಅಡಿಯಲ್ಲಿ ನಿರ್ವಹಿಸಲಾಗಿದ್ದು, 2020-21ರಿಂದ ರಾಜ್ಯ ವಲಯಕ್ಕೆ ವರ್ಗಾಯಿಸಲಾಗಿದೆ, ಇದರಿಂದ

ಅಸಾಂಪ್ರದಾಯಿಕ ಇಂಧನಶಕ್ತಿ ಕರ್ತವ್ಯದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರವನ್ನು ಹಿಂತೆಗೆದುಕೊಳ್ಳಲಾಗಿದೆ.


ಅಸಾಂಪ್ರದಾಯಿಕ ಇಂಧನಶಕ್ತಿ ಮೇಲೆ ರಾಜ್ಯ ವಲಯದಿಂದ ಜಿಲ್ಲಾ ವಲಯಕ್ಕೆ ಹಣದ ಹರಿವನ್ನು ತೋರಿಸುವ ತಖ್ತೆ: (ಶೇಕಡವಾರು)



2.2.2 ಅಭಿವೃದ್ಧಿಗಾಗಿ ಹಣದ ಹಂಚಿಕೆಗಳು

ಚಿತ್ರ 2.1ರಲ್ಲಿ ತೋರಿಸಿರುವಂತೆ, ಪಂಚಾಯತ್ ರಾಜ್ ಸಂಸ್ಥೆಗಳಿಗೆ ವಿತರಿಸಲಾದ ನಿಧಿಗಳ ಪೈಕಿ, ಕ್ರಿಯಾತ್ಮಕ ಕರ್ತವ್ಯಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ನಿಗದಿಪಡಿಸಿದ ಹಣವನ್ನು ಲೆಕ್ಕಪರಿಶೋಧನೆಯು ಚಿತ್ರ 2.2 ರಲ್ಲಿ ವಿವರಿಸಲಾಗಿದೆ. ಪ್ರಮಾಣೀಕರಿಸಿದ ವಿವರಗಳನ್ನು ಅನುಬಂಧ 2.4 (ಬಿ) ನಲ್ಲಿ ನೀಡಲಾಗಿದೆ.


ಚಿತ್ರ 2.2- ವರ್ಗಾಯಿಸಲಾಗಿರುವ ಕರ್ತವ್ಯಗಳಿಗೆ ನಿಧಿಗಳ ಹಂಚಿಕೆ



ಮೇಲೆ ವಿವರಿಸಿದಂತೆ, ಕೃಷಿ, ಭೂ ಮತ್ತು ಜಲ ಸಂರಕ್ಷಣೆ ಸೇರಿದಂತೆ ಜಲಾನಯನ ನಿರ್ವಹಣೆ, ಸಣ್ಣ ನೀರಾವರಿ, ಮೀನುಗಾರಿಕೆ, ಸಣ್ಣ ಕೈಗಾರಿಕೆಗಳು, ಪಶುಸಂಗೋಪನೆ, ಸಾರ್ವಜನಿಕ ಆರೋಗ್ಯದಂತಹ ವರ್ಗಾವಣೆಗೊಂಡ ಕರ್ತವ್ಯಗಳಿಗೆ ಹಣಕಾಸಿನ ಹಂಚಿಕೆಯು ಶೇಕಡಾ 10ಕ್ಕಿಂತ ಕಡಿಮೆಯಾಗಿದೆ ಮತ್ತು ಬಹುಪಾಲು ವೇತನದ ಬಾಬಿಗಾಗಿ ವ್ಯಯಿಸಲಾಗಿದೆ. ಹಾಗಾಗಿ, ಇದು ಅಭಿವೃದ್ಧಿ ಚಟುವಟಿಕೆಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರವನ್ನು ಸೀಮಿತಗೊಳಿಸಿದರಿಂದ ವಿಕೇಂದ್ರೀಕರಣ ಅಲಂಕಾರ ಪ್ರಾಯವಾಯಿತು.

ಕೆಳಗಿನ ಚಿತ್ರ 2.3ರಲ್ಲಿ ವಿವರಿಸಿದಂತೆ ಅಭಿವೃದ್ಧಿ ಚಟುವಟಿಕೆಗಳ ಕಡೆಗೆ ಪಂಚಾಯತ್ ರಾಜ್ ಸಂಸ್ಥೆಗಳ ವೆಚ್ಚದ ಪರಿಮಾಣವು ಕಡಿಮೆಯಾಗುತ್ತಿದೆ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ:

ಚಿತ್ರ 2.3- ಅಭಿವೃದ್ಧಿ ಚಟುವಟಿಕೆಗಳ ಕಡೆಗೆ ಪಂಚಾಯತ್ ರಾಜ್ ಸಂಸ್ಥೆಗಳ ವೆಚ್ಚದ ಪರಿಮಾಣವು ಕಡಿಮೆಯಾಗುತ್ತಿರುವುದು (ಶೇಕಡವಾರು)



ಕೆಲಸದ ಪರಿಮಾಣದ ಹೆಚ್ಚಳದಿಂದಾಗಿ, ಕಾರ್ಯಚಟುವಟಿಕೆಗಳನ್ನು ಪೂರೈಸಲು ಹೆಚ್ಚಿದ ಉದ್ಯೋಗಿಗಳ ಸಂಖ್ಯೆಯ ಕಾರಣದಿಂದಾಗಿ ವೇತನದ ವೆಚ್ಚ ಹೆಚ್ಚಾಗಿದೆ ಎಂದು ರಾಜ್ಯ ಸರ್ಕಾರವು ಉತ್ತರಿಸಿದೆ (ಮೇ 2023). ಕೆಲಸದ ಪರಿಮಾಣದ ಹೆಚ್ಚಳದಿಂದ ಉಂಟಾಗುವ ಉದ್ಯೋಗಿಗಳ ಹೆಚ್ಚಳವು ಅಭಿವೃದ್ಧಿ ಕಾರ್ಯಗಳ ಕಡೆಗೆ ಹೆಚ್ಚಿನ ಹಣ ಬಿಡುಗಡೆಗೆ ಅನುಗುಣವಾಗಿರಬೇಕಾದ್ದರಿಂದ ಉತ್ತರವು ಸ್ವೀಕಾರಾರ್ಹವಾಗಿಲ್ಲ.


2.2.3 ಕೇಂದ್ರ ಪ್ರಾಯೋಜಿತ ಯೋಜನೆಗಳು ಮತ್ತು ಕೇಂದ್ರ ಮತ್ತು ರಾಜ್ಯ ಯೋಜನೆಗಳ ಅನುಷ್ಠಾನದಲ್ಲಿ ಪಂಚಾಯತಿ ರಾಜ್ ಸಂಸ್ಥೆಗಳ ಕನಿಷ್ಠ ಪಾತ್ರ

ಮೇಲಿನ ಕಂಡಿಕೆಗಳಲ್ಲಿ ಚರ್ಚಿಸಿದಂತೆ, ವರ್ಗಾಯಿಸಲಾಗಿರುವ ಕರ್ತವ್ಯಗಳನ್ನು ರಾಜ್ಯ ವಲಯ ಮತ್ತು ಪಂಚಾಯತಿ ರಾಜ್ ಸಂಸ್ಥೆಗಳು ಎರಡೂ ನಿರ್ವಹಿಸುತ್ತಿವೆ. ಕೇಂದ್ರ ಪ್ರಾಯೋಜಿತ ಯೋಜನೆಗಳು, ಇತರ ಕೇಂದ್ರ ಯೋಜನೆಗಳು ಮತ್ತು ಇತರ ರಾಜ್ಯ ವಲಯದ ಯೋಜನೆಗಳ ಮೂಲಕ ಪಂಚಾಯತಿ ರಾಜ್ ಸಂಸ್ಥೆಗಳ ಕಾರ್ಯವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಹಣಕಾಸಿನ ವರ್ಗಾವಣೆಗಳ ಪ್ರವೃತ್ತಿಯು ಯೋಜನೆ, ಅನುಷ್ಠಾನ ಮತ್ತು ಮೇಲ್ವಿಚಾರಣೆಯಲ್ಲಿ ಪಾತ್ರ ಮತ್ತು ಜವಾಬ್ದಾರಿಗಳ ಸೂಕ್ತ ಹಂಚಿಕೆಯ ಅಗತ್ಯತೆ

ಉಂಟುಮಾಡಿದೆ. ಯೋಜನೆಗಳ ಅನುಷ್ಠಾನದಲ್ಲಿ ಒಗ್ಗೂಡಿಕೆ ಮತ್ತು ಉತ್ತಮ ಫಲಿತಾಂಶಗಳಿಗಾಗಿ ಸೂಕ್ತ ಕಾರ್ಯವಿಧಾನ (ತಾಲೂಕು ಮಟ್ಟದ ಯೋಜನಾ ಸಮಿತಿ, ಜಿಲ್ಲಾ ಯೋಜನಾ ಸಮಿತಿಗಳು) ಅಸ್ತಿತ್ವದಲ್ಲಿವೆ.

29 ಕರ್ತವ್ಯಗಳಿಗೆ ಸಂಬಂಧಿಸಿದಂತೆ, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ ಕೇಂದ್ರ ಪ್ರಾಯೋಜಿತ ಯೋಜನೆಗಳು ಮತ್ತು ರಾಜ್ಯ ವಲಯದ ಯೋಜನೆಗಳ ಸಂಖ್ಯೆಯನ್ನು ಕೆಳಗಿನ ಚಿತ್ರ 2.4ರಲ್ಲಿ ತೋರಿಸಲಾಗಿದೆ:

ಚಿತ್ರ 2.4: ರಾಜ್ಯದ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು ಅನುಷ್ಠಾನಗೊಳಿಸಿದ ಕೇಂದ್ರ ಪ್ರಾಯೋಜಿತ ಯೋಜನೆಗಳು ಮತ್ತು ರಾಜ್ಯ ವಲಯದ ಯೋಜನೆಗಳ ಸಂಖ್ಯೆ



79 ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಸಂಬಂಧಿಸಿದಂತೆ, (29 ಕರ್ತವ್ಯಗಳಲ್ಲಿ) 6 ಕರ್ತವ್ಯಗಳಿಗೆ ಸಂಬಂಧಿಸಿದ 13 ಯೋಜನೆಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳ ವಲಯದ ಮೂಲಕ ಜಾರಿಗೊಳಿಸಲಾಗಿದೆ, ಅವುಗಳೆಂದರೆ ನರೇಗ, ಸಮಗ್ರ ಶಿಕ್ಷಣ ಅಭಿಯಾನ, ಐಡಿಸಿಎಸ್, ಇತ್ಯಾದಿ. 29 ಕರ್ತವ್ಯಗಳಿಗೆ ಸಂಬಂಧಿಸಿದ, ಪೋಷಣ್ ಅಭಿಯಾನ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ರಾಷ್ಟ್ರೀಯ ಜಾನುವಾರು ಮಿಷನ್, ರಾಷ್ಟ್ರೀಯ ತೋಟಗಾರಿಕೆ ಮಿಷನ್, ರಾಷ್ಟ್ರೀಯ ಆಹಾರ ಭದ್ರತಾ ಮಿಷನ್, ಮುಂತಾದ 66 ಯೋಜನೆಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳಿಗೆ ವರ್ಗಾಯಿಸಲಾಗಿದ್ದರೂ ಸಹ ರಾಜ್ಯ ವಲಯದಿಂದಲೇ ಅನುಷ್ಠಾನ ಗೊಳಿಸಲಾಗುತ್ತಿದೆ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ವಿವರಗಳನ್ನು ಅನುಬಂಧ 2.5ರಲ್ಲಿ ನೀಡಲಾಗಿದೆ.

29 ಕರ್ತವ್ಯಗಳಿಗೆ ಸಂಬಂಧಿಸಿದಂತೆ ರಾಜ್ಯವು 450 ರಾಜ್ಯ ವಲಯದ ಯೋಜನೆಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳಿಗೆ ವರ್ಗಾಯಿಸಿದ್ದರೂ, ಅವುಗಳಲ್ಲಿ ಕೇವಲ 117 ಯೋಜನೆಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳು ಅನುಷ್ಠಾನಗೊಳಿಸುತ್ತಿದ್ದು ಇತರ 333 ಯೋಜನೆಗಳನ್ನು ರಾಜ್ಯ ವಲಯದಿಂದಲೇ ಅನುಷ್ಠಾನಗೊಳಿಸಲಾಗುತ್ತಿದೆ. ಫಲಾನುಭವಿಗಳ ಗುರುತಿಸುವಿಕೆ, ಸಹಾಯಧನ ವಿತರಣೆ, ದೂರು ಕಾರ್ಯವಿಧಾನ, ಸಾರ್ವಜನಿಕ ಸೇವೆಗಳನ್ನು ರಾಜ್ಯ ವಲಯದ ಅಡಿಯಲ್ಲಿ ಆಯಾ ಇಲಾಖೆಗಳೇ ನಡೆಸುತ್ತಿವೆ. ಅಂತಹ ಒಂದು ರಾಜ್ಯ ವಲಯ ಯೋಜನೆ - ಭಾಗ್ಯಲಕ್ಷ್ಮಿಯು ಬಾಲಕಾರ್ಮಿಕತೆ, ಹೆಣ್ಣು

ಭೂಣ ಹತ್ಯೆ, ಬಾಲ್ಯ ವಿವಾಹ ಮತ್ತು ಮಕ್ಕಳ ಕಳ್ಳಸಾಗಾಣಿಕೆಯಂತಹ ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. ಬಿಪಿಎಲ್ ಕುಟುಂಬದಲ್ಲಿ ಜನಿಸಿದ ಇಬ್ಬರು ಹೆಣ್ಣು ಮಕ್ಕಳು ಪ್ರೌಢಾವಸ್ಥೆ ತಲುಪಿದ ನಂತರ ಅವರಿಗೆ ಪಾವತಿಸುವ ನಿಗದಿತ ಮೊತ್ತಕ್ಕೆ ಅರ್ಹರಾಗಿರುತ್ತಾರೆ. ಸಂಪೂರ್ಣ ಯೋಜನೆಯನ್ನು ರಾಜ್ಯ ವಲಯವು ಜಾರಿಗೊಳಿಸುತ್ತದೆ. ಆದರೆ, ಫಲಾನುಭವಿಗಳ ಆಯ್ಕೆ, ಮೊತ್ತದ ವಿತರಣೆ, ದೂರು ಕಾರ್ಯವಿಧಾನ, ಇತ್ಯಾದಿಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳು ಮೂಲಕ ನಿರ್ವಹಿಸಬಹುದು.

ಕೇಂದ್ರ/ರಾಜ್ಯ ವಲಯದ ಯೋಜನೆಗಳನ್ನು ಸಂಬಂಧಿಸಿದ ಪಂಚಾಯತ್ ರಾಜ್ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಮತ್ತು ಕನಿಷ್ಠ ಅಥವಾ ಯಾವುದೇ ಪಾತ್ರವಿಲ್ಲದ ಕಾರಣ, ಪಂಚಾಯತ್ ರಾಜ್ ಸಂಸ್ಥೆಗಳನ್ನು ಯೋಜನೆಗಳ ರಚನೆ, ಅನುಷ್ಠಾನ ಮತ್ತು ಮೇಲ್ವಿಚಾರಣೆಯಿಂದ ಹೊರತು ಪಡಿಸಲಾಗಿದೆ. ಇದಲ್ಲದೆ, ರಾಜ್ಯ ಇಲಾಖೆಗಳ ವ್ಯಾಪ್ತಿಗೆ ಒಳಪಡುವ ವಿವಿಧ ಯೋಜನೆಗಳ ಫಲಾನುಭವಿಗಳ ದತ್ತಾಂಶವನ್ನು ಪಂಚಾಯತ್ ರಾಜ್ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗಿಲ್ಲ ಅಥವಾ ಅವುಗಳಿಂದ ದೃಢೀಕರಣ ಪಡೆದಿಲ್ಲ. ಹಾಗಾಗಿ, ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರವನ್ನು ಕುಗ್ಗಿಸಲಾಗಿದೆ

ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮತ್ತಷ್ಟು ಸಶಕ್ತಗೊಳಿಸಲು ಮತ್ತು ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸುವ ಉದ್ದೇಶಕ್ಕಾಗಿ ಜಿಲ್ಲಾ ಯೋಜನಾ ಸಮಿತಿಗಳನ್ನು ಬಲಪಡಿಸಲಾಗುವುದು ಎಂದು ರಾಜ್ಯ ಸರ್ಕಾರವು (ಮೇ 2023) ಉತ್ತರಿಸಿದೆ. ಕರ್ತವ್ಯಗಳ ಹಂಚಿಕೆಯ ಜವಾಬ್ದಾರಿಯನ್ನು ವಿವಿಧ ಹಂತಗಳಲ್ಲಿ ಮಾಡಲಾಗುತ್ತಿದೆ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಪರಿಣಾಮಕಾರಿ ಭಾಗವಹಿಸುವಿಕೆಗಾಗಿ ಮಾರ್ಗಸೂಚಿಗಳು/ಆದೇಶಗಳು/ಅಧಿಸೂಚನೆಗಳು ನೀಡಿಕೆಯ ಹಂತದಲ್ಲಿವೆ. ಭವಿಷ್ಯದಲ್ಲಿ ಕಾಯ್ದೆಗೆ ಅನುಗುಣವಾಗಿ ಕರ್ತವ್ಯಗಳ ನಿರ್ವಹಣೆಗಾಗಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹೆಚ್ಚು ಹಣ ಬಿಡುಗಡೆ ಮಾಡಲಾಗುವುದು ಮತ್ತು ಆ ಮೂಲಕ ಅವುಗಳ ಭಾಗವಹಿಸುವಿಕೆ ಹೆಚ್ಚಿಸಲಾಗುವುದು ಎಂದೂ ಸಹ ಸರ್ಕಾರವು ಹೇಳಿತು.

2.3 ಹಂತಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಕರ್ತವ್ಯಗಳ ವರ್ಗಾವಣೆ

ಪಂಚಾಯತ್ ರಾಜ್ ಸಂಸ್ಥೆಗಳಿಗೆ ಭಾಗಶಃ/ದ್ವಿರೂಪ ಮತ್ತು ಸೀಮಿತ ವಿಕೇಂದ್ರೀಕರಣದ ದೃಷ್ಟಿಯಲ್ಲಿ, ಲೆಕ್ಕಪರಿಶೋಧನೆಯು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಂತಗಳಲ್ಲಿ ಹಸ್ತಾಂತರಿಸಬಹುದಾದ ಒಂದು ನಿರ್ದಿಷ್ಟ ಕರ್ತವ್ಯದ ಅಡಿಯಲ್ಲಿನ ಚಟುವಟಿಕೆಗಳನ್ನು ವಿಶ್ಲೇಷಿಸಿತು.

ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಂತ ಹಂತವಾಗಿ ಹಸ್ತಾಂತರಿಸಬಹುದಾದ ವರ್ಗಾಯಿತ ಕರ್ತವ್ಯದ ಕಿರು ಲೆಕ್ಕಶೀರ್ಷಿಕೆಗಳನ್ನು ಲೆಕ್ಕಪರಿಶೋಧನೆಯು ಗುರುತಿಸಿತು. 2017-18ರಿಂದ 2021-22ರ ಅವಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾದ 29 ಕರ್ತವ್ಯಗಳಿಗೆ ಸಂಬಂಧಿಸಿದ ಕಿರು ಲೆಕ್ಕಶೀರ್ಷಿಕೆಗಳ ಅಡಿಯಲ್ಲಿನ ಹಣಕಾಸಿನ ಹಂಚಿಕೆಗಳನ್ನು ಪರಿಶೀಲಿಸಲಾಯಿತು, ಯೋಜನೆಗಳ

ರೂಪಣೆ ಮತ್ತು ಅನುಷ್ಠಾನಕ್ಕಾಗಿ ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಬಿಡುಗಡೆ ಮಾಡಬಹುದಾದ ನಿಧಿಗಳನ್ನು ಅಂದಾಜು ಮಾಡಲಾಯಿತು.

ರಾಜ್ಯ ವಲಯದಿಂದ ಪಂಚಾಯತ್ ರಾಜ್ ಸಂಸ್ಥೆಗಳಿಗೆ "ಸಾರ್ವಜನಿಕ ಗ್ರಂಥಾಲಯ" ಕರ್ತವ್ಯವನ್ನು ಕಿರು ಲೆಕ್ಕಶೀರ್ಷಿಕೆ 198 ಅನ್ನು ಹಂತಹಂತವಾಗಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ವಹಿಸಿಕೊಡಲಾಗಿದ್ದು (2020-21), ಇದು ನೈಜ ವರ್ಗಾವಣೆಯನ್ನು ಸೂಚಿಸುತ್ತದೆ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ (ದೃಷ್ಟಾಂತ 4)

ದೃಷ್ಟಾಂತ 4: ಗ್ರಾಮ ಪಂಚಾಯತಿ ಹಂತದ ಗ್ರಂಥಾಲಯಗಳು

ಗ್ರಾಮ ಪಂಚಾಯತಿಗಳ ಅಡಿಯಲ್ಲಿ ಗ್ರಂಥಾಲಯಗಳು ಪ್ರಧಾನ ಲೆಕ್ಕಶೀರ್ಷಿಕೆ 2205ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ, ಅಂದರೆ, ಸಂಬಂಧಿತ ಕಿರು ಲೆಕ್ಕಶೀರ್ಷಿಕೆ 105ನೊಂದಿಗೆ ಕಲೆ ಮತ್ತು ಸಂಸ್ಕೃತಿ ರಾಜ್ಯ ವಲಯ. 'ಗ್ರಂಥಾಲಯ'ಗಳಿಗೆ ಸಂಬಂಧಿಸಿದ ಕರ್ತವ್ಯವನ್ನು 2019-20ರಿಂದ ರಾಜ್ಯದ ಗ್ರಾಮ ಪಂಚಾಯತಿಗಳಿಗೆ ವರ್ಗಾವಣೆ ಮಾಡಲಾಗಿದೆ ಮತ್ತು ಕಿರು ಲೆಕ್ಕಶೀರ್ಷಿಕೆ 198ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಗ್ರಂಥಾಲಯಕ್ಕೆ ನೀಡಿದ ಕ್ಷೇತ್ರ ಭೇಟಿಗಳಿಂದ, ಗ್ರಾಮ ಪಂಚಾಯತಿಗಳಿಗೆ ಕರ್ತವ್ಯವನ್ನು ವರ್ಗಾವಣೆ ಮಾಡಿರುವುದರಿಂದ ಅವುಗಳ ನಿರ್ವಹಣೆಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಹೆಚ್ಚಿನ ಭಾಗವಹಿಸುವಿಕೆಯಿಂದ ಗ್ರಂಥಾಲಯಗಳ ಡಿಜಿಟಲೀಕರಣವು ಪ್ರಗತಿಪರ ಅಭಿವೃದ್ಧಿಯ ಹೊಂದಿದೆ ಎಂಬುದು ತಿಳಿದುಬಂದಿತು.

ಗ್ರಂಥಾಲಯಗಳಿಗಾಗಿ ರಾಜ್ಯ ವಲಯದಿಂದ ಜಿಲ್ಲಾ ವಲಯಕ್ಕೆ (ಪಂಚಾಯತ್ ರಾಜ್ ಸಂಸ್ಥೆಗಳು) ಪ್ರಧಾನ ಲೆಕ್ಕಶೀರ್ಷಿಕೆ 2205 ಅಡಿಯಲ್ಲಿ ಹಣದ ಹರಿವು





ಬಳ್ಳಾರಿ ಜಿಲ್ಲೆಯ ಸಿಡಿಗಿನಮೊಳ ಗ್ರಾಮ ಪಂಚಾಯತಿಯಲ್ಲಿ ಡಿಜಿಟಲ್ ಗ್ರಂಥಾಲಯಗಳು

ಮೇಲಿನ ಅಂಶಗಳಿಂದ ತಿಳಿದುಬಂದಂತೆ, ರಾಜ್ಯ ವಲಯ ಅಡಿಯಲ್ಲಿ ಬಿಡುಗಡೆ ಮಾಡಲಾದ ನಿಧಿಗಳು ಕಡಿಮೆಯಾಗುತ್ತಿದ್ದು ಅದೇ ವೇಳೆಗೆ ಪಂಚಾಯತ್ ರಾಜ್ ವಲಯದಲ್ಲಿ ಅನುಗುಣವಾದ ಹೆಚ್ಚಳವಾಗಿರುವುದು, ರಾಜ್ಯದಿಂದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಕರ್ತವ್ಯಗಳ ನೈಜ ವರ್ಗಾವಣೆಯನ್ನು ಸೂಚಿಸುತ್ತದೆ. ರಾಜ್ಯ ಸರ್ಕಾರವು ಅಂತಹ ಕಿರು ಲೆಕ್ಕಶೀರ್ಷಿಕೆಗಳನ್ನು ಗುರುತಿಸಬೇಕು ಮತ್ತು ಅವುಗಳನ್ನು ಬಲಪಡಿಸಲು ಹಣವನ್ನು ಪಂಚಾಯತ್ ರಾಜ್ ಸಂಸ್ಥೆಗಳಿಗೆ ವರ್ಗಾಯಿಸಬೇಕು.

ಮೇಲೆ ಸೂಚಿಸಿದ ಮಾದರಿಯಲ್ಲಿ, ಗ್ರಾಮ ಪಂಚಾಯತಿಗಳಿಗೆ ಗ್ರಂಥಾಲಯ ಕರ್ತವ್ಯವನ್ನು ವರ್ಗಾವಣೆ ಮಾಡಿರುವಂತೆಯೇ ರಾಜ್ಯ ಸರ್ಕಾರವು ಇತರ ಕರ್ತವ್ಯಗಳನ್ನು ಗುರುತಿಸಿ ವರ್ಗಾಯಿಸುವಂತೆ ಮತ್ತು ವಿತರಿಸಲು ಲೆಕ್ಕಪರಿಶೋಧನೆಯು ಶಿಫಾರಸು ಮಾಡುತ್ತದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಮುನ್ನೆಚ್ಚರಿಕೆ ಆರೋಗ್ಯ ಸೇವೆಗಳನ್ನು ಯಶಸ್ವಿಯಾಗಿ ಒದಗಿಸಿರುವುದನ್ನು ಕೆಳಗೆ ವಿವರಿಸಲಾಗಿದೆ:

ದೃಷ್ಟಾಂತ 5: ಮುನ್ನೆಚ್ಚರಿಕೆ ಆರೋಗ್ಯ ಸೇವೆಗಳು

ಶಾಸನದ ಮೂಲಕ 'ಸಾರ್ವಜನಿಕ ಆರೋಗ್ಯ' ಕರ್ತವ್ಯವನ್ನು ಪಂಚಾಯತ್ ರಾಜ್ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆಯಾದರೂ, ಸಂಬಂಧಿತ ಕಿರು ಲೆಕ್ಕಶೀರ್ಷಿಕೆಗಳನ್ನು ವರ್ಗಾವಣೆ ಮಾಡದೇ ಇರುವುದರಿಂದ ಅವುಗಳು ಚಟುವಟಿಕೆ ನಡೆಸಲಾಗಲಿಲ್ಲ. ರಾಜ್ಯ ವಲಯದ ಇಲಾಖೆಯು ಜಾಗರೂಕ ಆರೋಗ್ಯ ಸೇವೆಗಳು, ತುರ್ತು ಔಷಧಿಗಳು, ತುರ್ತು ಉಪಕರಣಗಳು, ಸೋಂಕು ರೋಗಗಳಿಗೆ ನಡೆಯುವ ಅಭಿಯಾನಗಳು, ಸೋಂಕು ಹರಡುವಿಕೆ ಇತ್ಯಾದಿಗಳೊಂದಿಗೆ ಮುನ್ನೆಚ್ಚರಿಕೆ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ.

ಅದಾಗ್ಯೂ, ರಾಜ್ಯ ಸರ್ಕಾರವು ಕೋವಿಡ್-19 ಒಡ್ಡಿದ ತಕ್ಷಣದ ಸವಾಲುಗಳನ್ನು ಎದುರಿಸಲು ಗ್ರಾಮ ಪಂಚಾಯತಿ ಕೋವಿಡ್ ಟಾಸ್ಕ್ ಫೋರ್ಸ್ ಅನ್ನು ಸ್ಥಾಪಿಸುವ ಮೂಲಕ ಗ್ರಾಮ ಪಂಚಾಯತಿ ಅಮೃತ್ ಆರೋಗ್ಯ ಅಭಿಯಾನ ಅಡಿಯಲ್ಲಿ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಗ್ರಾಮೀಣ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಆರೋಗ್ಯ ಸೇವೆಗಳನ್ನು ಒದಗಿಸಿ ಗ್ರಾಮ ಪಂಚಾಯತಿಗಳ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಂಡಿತು. ಪಂಚಾಯತ್ ರಾಜ್ ಸಂಸ್ಥೆಗಳಿಗೆ ವಹಿಸಿದಾಗ ಮುನ್ನೆಚ್ಚರಿಕೆ ಆರೋಗ್ಯ

ರಕ್ಷಣೆಯನ್ನು ಉತ್ತಮವಾಗಿ ಕಾರ್ಯತಗೊಳಿಸಲಾಗಿದೆ. ಮುನ್ನೆಚ್ಚರಿಕೆ ಆರೋಗ್ಯ ರಕ್ಷಣೆಯನ್ನು ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸುವಂತೆಯೇ ತಳಹಂತಗಳಲ್ಲಿನ ಎಲ್ಲಾ ಮುನ್ನೆಚ್ಚರಿಕೆ ಆರೋಗ್ಯ ಸೇವೆಗಳ ವ್ಯಾಪ್ತಿಯನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಬಹುದಾಗಿದೆ.

ಪಂಚಾಯತ್ ರಾಜ್ ಸಂಸ್ಥೆಗಳಿಗೆ 'ಮುನ್ನೆಚ್ಚರಿಕೆ ಆರೋಗ್ಯ ಸೇವೆ'ಗಳನ್ನು ವರ್ಗಾಯಿಸಿರುವಂತೆಯೇ, 'ವಿಪತ್ತು ನಿರ್ವಹಣೆ' ಕರ್ತವ್ಯವನ್ನೂ ಕೆಳಹಂತದಿಂದ ಮೇಲ್ಮುಖ ವಿಧಾನವಾಗಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ವರ್ಗಾಯಿಸಬಹುದಾಗಿದೆ ಮತ್ತು ಕೆಪಿಆರ್ ಕಾಯ್ದೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣೆ ಮಾರ್ಗಸೂಚಿಗಳು-2006 ಇವುಗಳಲ್ಲಿ ಸೂಚಿಸಿದಂತೆ ಉತ್ತಮ ನಿರ್ವಹಣೆ ಮತ್ತು ಸೇವೆಗಳ ವಿತರಣೆಗೆ ಕಾರಣವಾಗಬಹುದು. ವಿವರಗಳನ್ನು ಕೆಳಗೆ ಉದಾಹರಿಸಲಾಗಿದೆ:

ದೃಷ್ಟಾಂತ 6: ವಿಪತ್ತು ನಿರ್ವಹಣೆ

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ವಿಪತ್ತು ನಿರ್ವಹಣೆಯನ್ನು ಪಂಚಾಯತಿಗಳಿಗೆ ಹಸ್ತಾಂತರಿಸಿದ್ದು ಸಮೀಕ್ಷೆ ನಡೆಸುವುದರಿಂದ ಆರಂಭಿಸಿ ಮೂಲಸೌಕರ್ಯಗಳನ್ನು ರಚಿಸುವವರೆಗೆ, ಈ ಕೆಳಗೆ ವಿವರಿಸಿರುವಂತೆ, ಪಂಚಾಯತ್ ರಾಜ್ ಸಂಸ್ಥೆಗಳ ಪ್ರತಿಯೊಂದು ಹಂತದ ಪಾತ್ರಗಳನ್ನು ವ್ಯಾಖ್ಯಾನಿಸುತ್ತದೆ:

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಅನುಸಾರ ಪಂಚಾಯತ್ ರಾಜ್ ಸಂಸ್ಥೆಗಳಿಗಾಗಿನ ನಿಬಂಧನೆಗಳ ವಿವರ

ಪಂಚಾಯತ್ ರಾಜ್ ಸಂಸ್ಥೆ ಕೆಪಿಆರ್ ಕಾಯ್ದೆಯ ಅನುಸಾರ ನಿಬಂಧನೆಗಳು (ಅನುಸೂಚಿ I, II)	
ಗ್ರಾಮ ಪಂಚಾಯತಿ	ವಿಪತ್ತು ಪೀಡಿತ ಪ್ರದೇಶಗಳನ್ನು ಗುರುತಿಸಲು ಸಮೀಕ್ಷೆ ನಡೆಸಲು ಸಹಾಯ ಮಾಡುವುದು. ಸ್ಥಳೀಯ ಮಟ್ಟದಲ್ಲಿ ವಿಪತ್ತು ನಿರ್ವಹಣೆ ಸೌಲಭ್ಯಗಳ ರಚನೆ ಮತ್ತು ನಿರ್ವಹಣೆಗೆ ಸಹಾಯ. ವಿಪತ್ತು ಪೀಡಿತ ಪ್ರದೇಶಗಳಲ್ಲಿ ಸ್ಥಳೀಯ ಮತ್ತು ಹೊರಗಿನ ತಜ್ಞರ ಗುರುತಿಸುವಿಕೆ. ಪರಿಹಾರ ನೀಡುವಲ್ಲಿ ನೆರವು.
ತಾಲೂಕು ಪಂಚಾಯತಿ	ವಿಪತ್ತು ನಿರ್ವಹಣೆ ಕಾರ್ಯಗಳಲ್ಲಿ ಗ್ರಾಮ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಮಟ್ಟದ ಸಿಬ್ಬಂದಿಗೆ ತರಬೇತಿಯನ್ನು ನೀಡುವುದು.
ಜಿಲ್ಲಾ ಪಂಚಾಯತಿ	ವಿಪತ್ತು ನಿರ್ವಹಣೆ ಮೂಲಸೌಕರ್ಯಗಳ ರಚನೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಾರ್ಗಸೂಚಿಗಳು ಬಿಕ್ಕಟ್ಟು, ವಿಪತ್ತು ಸನ್ನದ್ಧತೆ ಮತ್ತು ವಿಪತ್ತು ನಿರ್ವಹಣಾ ಮೌಲ್ಯಮಾಪನವನ್ನು ನಿರ್ವಹಿಸಲು ಸಾಧ್ಯವಾಗುವಂತೆ ವಿಪತ್ತು ನಿರ್ವಹಣೆಯ ಕ್ಷೇತ್ರದಲ್ಲಿ ಗ್ರಾಮೀಣ ಸಂಸ್ಥೆಗಳ ಸಾಮರ್ಥ್ಯವನ್ನು ಬಲಪಡಿಸಬೇಕು ಎಂದು ಪುನರುಚ್ಚರಿಸಿದೆ.

ವಿಪತ್ತು ನಿರ್ವಹಣೆಯನ್ನು ಶಾಸನದ ಮೂಲಕ ಪಂಚಾಯತಿಗಳಿಗೆ ವರ್ಗಾವಣೆ ಮಾಡಲಾಗಿದ್ದರೂ, 79 ಪರಿಷ್ಕಾರ್ಥ-ತನಿಖೆ ನಡೆಸಿದ ಘಟಕಗಳಲ್ಲಿ ಗಮನಿಸಿದಂತೆ ನಿಬಂಧನೆಗಳನ್ನು ಜಾರಿಗೆ ತರಲಾಗಿಲ್ಲ. ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ವಿಪತ್ತು ಸಿದ್ಧತೆ ಇರಲಿಲ್ಲ. ಗ್ರಾಮೀಣ ವಸತಿಪ್ರದೇಶಗಳಲ್ಲಿ ವಿಪತ್ತು ನಿರ್ವಹಣೆಯ ಸಂಪೂರ್ಣ ಪ್ರಕ್ರಿಯೆಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರವು ಕಂಡುಬರಲಿಲ್ಲ.

ಶಿಫಾರಸು 1: ರಾಜ್ಯ ಸರ್ಕಾರವು ಪಂಚಾಯತಿ ರಾಜ್ ಸಂಸ್ಥೆಗಳ ಸಾಮರ್ಥ್ಯ ವರ್ಧನೆ, ಮೂಲಸೌಕರ್ಯವನ್ನು ಹೆಚ್ಚಿಸುವ ಮೂಲಕ ಅಸ್ತಿತ್ವದಲ್ಲಿರುವ ದ್ವಿನಿಯಂತ್ರಣ ವ್ಯವಸ್ಥೆಯ ಬದಲಿಗೆ ಹಂತಗಳಲ್ಲಿ ಪಂಚಾಯತಿ ರಾಜ್ ಸಂಸ್ಥೆಗಳಿಗೆ ಕರ್ತವ್ಯಗಳನ್ನು ವರ್ಗಾಯಿಸಬಹುದು.

2.4 ಪಂಚಾಯತ್ ರಾಜ್ ಸಂಸ್ಥೆಗಳು – ಸೇವಾ ವಿತರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಕೇಂದ್ರ

ಗ್ರಾಮೀಣ ಜನತೆಗೆ ಅವರ ಉದ್ಯೋಗ ಮತ್ತು ಇತರ ಚಟುವಟಿಕೆಗಳಲ್ಲಿ ಸಹಾಯ ಮಾಡಲು ಕೇಂದ್ರ/ರಾಜ್ಯ ಸರ್ಕಾರಗಳು ಗ್ರಾಮೀಣ ನಾಗರಿಕ ಕೇಂದ್ರಿತ ಯೋಜನೆಗಳನ್ನು ರೂಪಿಸಿವೆ. ಬಹುಪಾಲು ಗ್ರಾಮೀಣ ಜನಸಂಖ್ಯೆಯು ಕೃಷಿ ಚಟುವಟಿಕೆಗಳ ಮೇಲೆ ಅವಲಂಬಿತವಾಗಿದೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವರಿಗೆ ಸಹಾಯಧನ, ಪೌಷ್ಟಿಕಾಂಶ ಪೋಷಣೆಗಳು, ಶಿಕ್ಷಣ ಪೋಷಣೆಗಳು, ಆರೋಗ್ಯ ಕ್ಷೇತ್ರದ ಅವಶ್ಯಕತೆಗಳು ಇತ್ಯಾದಿಗಳ ರೂಪದಲ್ಲಿ ಆರ್ಥಿಕ ನೆರವು ನೀಡುವ ಮೂಲಕ ಅವರನ್ನು ಬಲಪಡಿಸುವ ಕಡೆಗೆ ಗಮನಹರಿಸುತ್ತವೆ. ಯೋಜನೆಯ ಪ್ರಯೋಜನಗಳನ್ನು ಪಡೆಯಲು ಮತ್ತು, ಕೆಳಗೆ ವಿವರಿಸಿದಂತೆ, ಕುಂದುಕೊರತೆಗಳ ಪರಿಹಾರಕ್ಕಾಗಿ ಅರ್ಹ ಫಲಾನುಭವಿಗಳು ವಿವಿಧ ಇಲಾಖೆಗಳನ್ನು ಸಂಪರ್ಕಿಸುತ್ತಾರೆ:


ಕೋಷ್ಟಕ 2.3: ಯೋಜನೆಗಳನ್ನು ಅನುಷ್ಠಾನಗೊಳಿಸುವ ಇಲಾಖೆಗಳನ್ನು ತೋರಿಸುವ ತಪ್ಪೆ:

ಕ್ರಮ ಸಂಖ್ಯೆ	ಯೋಜನೆಯ ಹೆಸರು	ಫಲಾನುಭವಿಗಳಿಗೆ ಸೇವೆ ಒದಗಿಸುವ ಜವಾಬ್ದಾರಿ ಇಲಾಖೆ
1	ಪೋಷಣ್ ಅಭಿಯಾನ (ರಾಷ್ಟ್ರೀಯ ಪೋಷಣ್ ಮಿಷನ್), ಸ್ತ್ರೀ ಶಕ್ತಿ, ಮಾತೃಶ್ರೀ ಯೋಜನೆ (ಜನನಿ ಸುರಕ್ಷಾ ಯೋಜನೆ)	ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
2	ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ	ಇತರ ಹಿಂದುಳಿದ ವರ್ಗಗಳ ಕಲ್ಯಾಣ
3	ಪಿಎಂಕೆಎಸ್‌ವೈ-ಸುಸ್ಥಿರ ಕೃಷಿಗಾಗಿನ ರಾಷ್ಟ್ರೀಯ ಮಿಷನ್	ತೋಟಗಾರಿಕೆ
4	ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ	ಆರೋಗ್ಯ ಮತ್ತು ಕುಟುಂಬ ಕಲ್ಯಾಣ
5	ಪಿಎಂ ಕಿಸಾನ್, ರೈತಸಿರಿ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಮಿಷನ್	ಕೃಷಿ

ಪಡಿತರ ನೀಡಿಕೆಯನ್ನು ಸಂಗ್ರಹಿಸುವುದರ ಹೊರತಾಗಿ, ಗ್ರಾಮೀಣ ಮಹಿಳಾ ರೈತರು ಅರ್ಹ ಪ್ರಯೋಜನಗಳನ್ನು ಪಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ತೋಟಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಕೃಷಿ ಇಲಾಖೆ, ಹೀಗೆ ನಾಲ್ಕು ವಿಭಿನ್ನ ಇಲಾಖೆಗಳನ್ನು ಸಂಪರ್ಕಿಸುವ ಅಗತ್ಯವಿದ್ದು, ಇದು ಹೆಚ್ಚು ಸಮಯ ವ್ಯಯಿಸುವ ಮತ್ತು ಸಂಕೀರ್ಣ ಕಾರ್ಯವಾಗಿದೆ. ಗ್ರಾಮೀಣ ಫಲಾನುಭವಿಗಳಿಗೆ ಸಹಾಯ ಮಾಡುವಲ್ಲಿ ಗ್ರಾಮ ಪಂಚಾಯತಿಗಳು ಕನಿಷ್ಠ ಪಾತ್ರವನ್ನು ಹೊಂದಿರುತ್ತಾರೆ ಮತ್ತು ಸಂಬಂಧಿತ ರಾಜ್ಯ ಇಲಾಖೆಗಳು ಅನುಷ್ಠಾನಗೊಳಿಸುವುದರಿಂದ, ಚಿತ್ರ 2.5ರಲ್ಲಿ ವಿವರಿಸಿದಂತೆ, ಮೇಲಿನ ಯೋಜನೆಗಳಿಗೆ ಒಂದೇ ಸ್ಥಳದಲ್ಲಿ ಪರಿಹಾರ ಒದಗಿಸಲು ವಿಫಲವಾಗಿವೆ.

ಚಿತ್ರ 2.5: ನಾಗರಿಕ ಕೇಂದ್ರಿತ ಸೇವೆಗಳು ಮತ್ತು ಕುಂದುಕೊರತೆಗಳಿಗೆ ಪರಿಹಾರಗಳನ್ನು ಒದಗಿಸಲು

ಅಸ್ತಿತ್ವದಲ್ಲಿರುವ ವ್ಯವಸ್ಥೆ




ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಕ್ಷಪರಿಶೋಧಕರ 'ನೇರ ನಗದು ವರ್ಗಾವಣೆ' (ಡಿಬಿಟಿ) ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ವರದಿಯ ವಿಫಲವಾದ, ಬಾಕಿ ಉಳಿದಿರುವ ಮತ್ತು ತಿರಸ್ಕೃತ ವ್ಯವಹಾರಗಳ ಪ್ರಕರಣಗಳ ಜೊತೆಗೆ ಡಿಬಿಟಿ ತಪ್ಪು ಖಾತೆಗಳಿಗೆ ಜಮಾ ಆಗುತ್ತಿರುವಂತಹ ನ್ಯೂನತೆಗಳನ್ನು ಹೊರತಂದಿದೆ. ಅಂತಹ ಸಂದರ್ಭಗಳಲ್ಲಿ, ಫಲಾನುಭವಿಗಳು ಗ್ರಾಮ ಪಂಚಾಯತಿಗಳಲ್ಲಿ ಒಂದೇ ಸ್ಥಳದಲ್ಲಿ ಪರಿಹಾರವನ್ನು ಪಡೆಯುವುದಕ್ಕೆ ಪ್ರತಿಯಾಗಿ ವಿವಿಧ ಇಲಾಖೆಗಳನ್ನು ಸಂಪರ್ಕಿಸಬೇಕಾದ ಅವಶ್ಯಕತೆ ಇದೆ.

ಇದಲ್ಲದೆ, ಇ-ಆಡಳಿತದ ಅಡಿಯಲ್ಲಿ ಸೇವಾ ಸಿಂಧು ಮೂಲಕ ಗ್ರಾಮ ಒನ್ ಸೇವೆಗಳನ್ನು (ಸುಮಾರು 500 ಸೇವೆಗಳು) ಗ್ರಾಮ ಪಂಚಾಯತಿಗಳ ಗ್ರಾಮೀಣ ನಾಗರಿಕರಿಗೂ ಒದಗಿಸಲಾಗುತ್ತಿದೆ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಆದಾಗ್ಯೂ, 'ಗ್ರಾಮ ಒನ್ ಸೇವೆಗಳು' ರಾಜ್ಯ ವಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಅವುಗಳ ಮೇಲೆ ಗ್ರಾಮ ಪಂಚಾಯತಿಗಳು ಯಾವುದೇ ನಿಯಂತ್ರಣವನ್ನು ಹೊಂದಿಲ್ಲ.

ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳ ಪರಿಣಾಮಕಾರಿ ಸೇವಾ ವಿತರಣೆಗಾಗಿ ಮತ್ತು ಸೇವಾ ವಲಯ ಕ್ಷೇತ್ರಗಳನ್ನು ಸಮಾನಾಂತರವಾಗಿ ನಡೆಸುವ ಸಂಕೀರ್ಣತೆಯನ್ನು ಕಡಿಮೆ ಮಾಡಲು ರಾಜ್ಯವು ಪಂಚಾಯತ್ ರಾಜ್ ಸಂಸ್ಥೆಗಳ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ. ವಿಭಿನ್ನ ಸೇವೆಗಳಿಗೆ ಪಂಚಾಯತ್ ರಾಜ್ ಸಂಸ್ಥೆಗಳ ಒಂದೇ ಸ್ಥಳದಲ್ಲಿ ಪರಿಹಾರ ದೊರಕುವ ಬದಲಿಗೆ ಗ್ರಾಮೀಣ ನಾಗರಿಕರು/ಫಲಾನುಭವಿಗಳು ವಿವಿಧ ಇಲಾಖೆ/ಏಜೆನ್ಸಿಗಳನ್ನು ಸಂಪರ್ಕಿಸುವುದು ಮುಂದುವರೆಯಿತು.

ವರ್ಗಾವಣೆಯಾದ ಕರ್ತವ್ಯಗಳ ಅನುಷ್ಠಾನಕ್ಕೆ, ಪಂಚಾಯತಿಗಳು ಮತ್ತು ಇಲಾಖೆಗಳ ನಡುವೆ ಸೂಕ್ತ ಸೇವಾ ಮಟ್ಟದ ಒಪ್ಪಂದಗಳೊಂದಿಗೆ ವಿವಿಧ ಯೋಜನೆಗಳಿಗೆ ಅರ್ಹ ಫಲಾನುಭವಿಗಳ ಗುರುತಿಸುವಿಕೆ, ದೃಢೀಕರಣವೂ ಸೇರಿದಂತೆ ಗ್ರಾಮ ಪಂಚಾಯತಿಗಳು ಒಂದೇ ಸ್ಥಳದಲ್ಲಿ ಪರಿಹಾರ ಒದಗಿಸುವ ಒಗ್ಗೂಡಿತ ಮಾದರಿಯು ಗ್ರಾಮ ಪಂಚಾಯತಿಗಳಿಗೆ ಯೋಜನೆಗಳು/ ಕಾರ್ಯಕ್ರಮಗಳ ಸೇವಾ ವಿತರಣೆಯಲ್ಲಿ ಹೆಚ್ಚಿನ ಪಾತ್ರ ಒದಗಿಸಿ ಅವುಗಳ ಅನುಷ್ಠಾನದ ಕೇಂದ್ರವಾಗಿಸುತ್ತದೆ. ಗ್ರಾಮ ಪಂಚಾಯತಿಗಳು ಒಂದೇ ಸ್ಥಳದಲ್ಲಿ ಪರಿಹಾರ ಒದಗಿಸುವ ಒಗ್ಗೂಡಿತ ಮಾದರಿಯಲ್ಲಿ ಗ್ರಾಮ ಪಂಚಾಯತಿಗಳ ಪಾತ್ರವನ್ನು ಕೆಳಗಿನ ಚಿತ್ರ 2.6ರಲ್ಲಿ ವಿವರಿಸಲಾಗಿದೆ.

ಚಿತ್ರ 2.6: ಗ್ರಾಮ ಪಂಚಾಯತಿಗಳು ಒಂದೇ ಸ್ಥಳದಲ್ಲಿ ಪರಿಹಾರ ಒದಗಿಸುವ ಒಗ್ಗೂಡಿತ ಮಾದರಿ




ಗ್ರಾಮ ಪಂಚಾಯತಿಗಳ ಪರಿಧಿಯಲ್ಲಿ ಬಾಪೂಜಿ ಸೇವಾ ಕೇಂದ್ರದ ಮೂಲಕ 61 ವಲಯಗಳ ಸೇವೆಗಳನ್ನು ಒದಗಿಸಲಾಗುತ್ತಿದೆ ಮತ್ತು ಸಕಾಲ ಸೇವೆಗಳನ್ನು ಸಹ ಸಂಯೋಜಿಸಲಾಗಿದೆ, ಹಾಗಾಗಿ ನಾಗರಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರವು ಉತ್ತರಿಸಿದೆ. ಪಂಚಾಯತಿಗಳಿಗೆ ಸಂಬಂಧಿಸಿದಂತೆ ಬಾಪೂಜಿ ಸೇವಾ ಕೇಂದ್ರವು ಆಸ್ತಿ ತೆರಿಗೆ, ಕಟ್ಟಡ ಪರವಾನಗಿ, ಚಟುವಟಿಕೆಗಳಂತಹ ಸೇವೆಗಳ ಜೊತೆಗೆ ಪಹಣಿ/ಹಕ್ಕುಗಳ ದಾಖಲೆ, ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿ ಮುಂತಾದ ಕೆಲ ಸೇವೆಗಳನ್ನು ಮಾತ್ರವೇ ಒದಗಿಸುತ್ತಿರುವುದರಿಂದ ಉತ್ತರವು ಸಮರ್ಥನೀಯವಾಗಿಲ್ಲ. ಇತರ ಇಲಾಖೆಗಳ ಮಟ್ಟದ ಸೇವೆಗಳಾದ ಪ್ರಮುಖವಾಗಿ ವಿದ್ಯಾರ್ಥಿವೇತನ, ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ತೋಟಗಾರಿಕೆ, ಗ್ರಾಮೀಣ ಮಾರುಕಟ್ಟೆಗಳಿಗೆ ಸಂಬಂಧಿಸಿದ ಸಹಾಯಧನದ ಡಿಬಿಟಿ ಸೇವೆಗಳನ್ನು ರಾಜ್ಯ ಇಲಾಖೆಗಳು ಮಾತ್ರ ನೀಡುತ್ತಿವೆ ಹಾಗೂ ಇದರಲ್ಲಿ ಗ್ರಾಮ ಪಂಚಾಯತಿಗಳ ಪಾತ್ರವಿಲ್ಲ.

ಶಿಫಾರಸು 2: ಸೂಕ್ತ ಕುಂದುಕೊರತೆ ಪರಿಹಾರ ಕಾರ್ಯವಿಧಾನದೊಂದಿಗೆ ಯೋಜನೆ/ಕಾರ್ಯಕ್ರಮದ ಎಲ್ಲಾ ಸೇವೆಗಳ ವಿತರಣೆಗಾಗಿ ರಾಜ್ಯ ಸರ್ಕಾರವು ಗ್ರಾಮ ಪಂಚಾಯತಿಗಳನ್ನು ಮೊದಲ ಸಂಪರ್ಕ ಕೇಂದ್ರವನ್ನಾಗಿ ಮಾಡಬೇಕು.

2.5 ಗ್ರಾಮೀಣ ಸ್ಥಳೀಯ ಸರ್ಕಾರದ ಸಾಂಸ್ಥಿಕ ಚೌಕಟ್ಟು

ಸೂಕ್ತವಾದ ಸಾಂಸ್ಥಿಕ ಚೌಕಟ್ಟನ್ನು ಸ್ಥಾಪಿಸಿ, ಸಮರ್ಪಕ ಅಧಿಕಾರ ನೀಡಿದಾಗ ಮತ್ತು ವರ್ಗಾಯಿಸಿದ ಕರ್ತವ್ಯಗಳನ್ನು ನಿಭಾಯಿಸಲು ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿದಾಗ ಯಶಸ್ವಿ ವರ್ಗಾವಣೆಯನ್ನು ಸಾಧಿಸಬಹುದು. 73ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯು ಅಂತಹ ಸಾಂಸ್ಥಿಕ ಚೌಕಟ್ಟಿನ ಸ್ಥಾಪನೆ ಮತ್ತು ಅವುಗಳಿಗೆ ಸಾಮರ್ಥ್ಯಗಳನ್ನು ಒದಗಿಸಿರುವುದನ್ನು ಕೆಳಗೆ ವಿವರಿಸಲಾಗಿದೆ:

ಚಿತ್ರ:2.7: ಪಂಚಾಯತ್ ರಾಜ್ ಸಂಸ್ಥೆಗಳಿಗಾಗಿ ಸಾಂಸ್ಥಿಕ ಚೌಕಟ್ಟು



ಲೆಕ್ಕಪರಿಶೋಧನೆಯ ವಿಶ್ಲೇಷಣೆಗಾಗಿ ಸಾಂಸ್ಥಿಕ ಚೌಕಟ್ಟನ್ನು ಈ ಕೆಳಗಿನಂತೆ ನಾಲ್ಕು ವಿಭಾಗಗಳಾಗಿ ವರ್ಗೀಕರಿಸಬಹುದು:


- ಅ. ಅಭಿವೃದ್ಧಿಗಾಗಿ ವಿಕೇಂದ್ರೀಕೃತ ಯೋಜನೆಯ ಸಂಸ್ಥೆಗಳು.
- ಆ. ಹೊಣೆಗಾರಿಕೆ ಮತ್ತು ಪಾರದರ್ಶಕತೆಯ ಸಂಸ್ಥೆಗಳು.
- ಇ. ಚುನಾವಣಾ ಸಂಸ್ಥೆಗಳು ಮತ್ತು ಚುನಾಯಿತ ಸಂಸ್ಥೆಗಳು.
- ಈ. ನಿಧಿ ವರ್ಗಾವಣೆಗೆ ಸಂಬಂಧಿಸಿದ ಸಂಸ್ಥೆಗಳು.

ಲೆಕ್ಕಪರಿಶೋಧನೆಯು ಈ ವಿಭಾಗಗಳನ್ನು ಪರಿಶೀಲಿಸಿತು ಮತ್ತು ಈ ವಿಭಾಗಗಳ ಸಮರ್ಪಕತೆ, ದಕ್ಷತೆ, ಸಾಮರ್ಥ್ಯ ಮತ್ತು ಪರಿಣಾಮಕಾರಿತ್ವವನ್ನು ನಂತರದ ಕಂಡಿಕೆಗಳಲ್ಲಿ ವಿಶದೀಕರಿಸಲಾಗಿದೆ.

2.6 ಅಭಿವೃದ್ಧಿಗಾಗಿ ವಿಕೇಂದ್ರೀಕೃತ ಯೋಜನೆಯ ಸಂಸ್ಥೆಗಳು

ಕೆಪಿಆರ್ ಕಾಯ್ದೆಯು ಯೋಜನಾ ಪ್ರಕ್ರಿಯೆಯನ್ನು ಜನವಸತಿ ಪ್ರದೇಶದಿಂದ ಆರಂಭಿಸಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಯೋಜನೆ ಮತ್ತು ಅಭಿವೃದ್ಧಿ ಸಮಿತಿವರೆಗಿನ ಏಕೀಕರಣದ ವಿಧಾನವನ್ನು ನಿಗದಿಪಡಿಸಿದೆ. ಅದನ್ನು ಕೆಳಗೆ ವಿವರಿಸಲಾಗಿದೆ:

ಚಿತ್ರ 2.8: ಯೋಜನೆ ಮತ್ತು ಏಕೀಕರಣದ ಚಟುವಟಿಕೆಗಳು



ಲೆಕ್ಕಪರಿಶೋಧನೆಯ ವಿಶ್ಲೇಷಣೆಯು, ಈ ಕೆಳಗಿನಂತೆ, ಯೋಜನಾ ಪ್ರಕ್ರಿಯೆಯಲ್ಲಿ ಲೋಪಗಳ ಅಂಶಗಳನ್ನು ತಿಳಿಯಪಡಿಸಿದೆ:

2.6.1 ಗ್ರಾಮ ಪಂಚಾಯತಿ ಮಟ್ಟದ ಯೋಜನಾ ವಿಧಾನ

2.6.1.1 ಜನವಸತಿ ಸಭೆ/ವಾರ್ಡ್ ಸಭೆ/ಗ್ರಾಮ ಸಭೆ

243ಎ ವಿಧಿಯು ಗ್ರಾಮ ಸಭೆಯನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿದ ವ್ಯಕ್ತಿಗಳನ್ನು ಒಳಗೊಂಡಿರುವ ಒಂದು ನಿಕಾಯ ಎಂದು ಗುರುತಿಸಿದೆ. ಇದಲ್ಲದೆ, ಕೆಪಿಆರ್ ಕಾಯ್ದೆಯು ಜನವಸತಿ ಸಭೆಗಳು (ಯೋಜನೆಯ ಮೊದಲ ಘಟಕ)/ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳಿಗೆ ಬಡತನ ನಿರ್ಮೂಲನೆ/ಕಲ್ಯಾಣ ಕಾರ್ಯಕ್ರಮಗಳ ಜೊತೆಗೆ ತಮ್ಮ ವ್ಯಾಪ್ತಿಯಲ್ಲಿನ ಅರ್ಹ ಫಲಾನುಭವಿಗಳನ್ನು ಗುರುತಿಸುವ, ಮತ್ತು ಒಳಗೊಂಡಿರುವ ಕಾಮಗಾರಿಗಳನ್ನು ಗುರುತಿಸುವ ಯೋಜನೆಗಳಲ್ಲಿ ಗ್ರಾಮ ಪಂಚಾಯತಿಗೆ ಸಹಕರಿಸಲು ಮತ್ತು ಗ್ರಾಮ ಪಂಚಾಯತಿಯ ವಾರ್ಷಿಕ ಅಭಿವೃದ್ಧಿ ಯೋಜನೆಗಳು/ದೂರದರ್ಶಿ ಯೋಜನೆಗಳಲ್ಲಿ ಅಳವಡಿಸಲು ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಸಲಹೆ ನೀಡಲು ಅಧಿಕಾರ ನೀಡುತ್ತದೆ. ಕರ್ನಾಟಕ ಪಂಚಾಯತ್ ರಾಜ್ ಕಾಯಿದೆಯ ಅನುಸಾರ, ಮೇಲೆ ತಿಳಿಸಿದ ಉದ್ದೇಶಗಳಿಗಾಗಿ ಜನವಸತಿ ಸಭೆ, ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳು ಆರು ತಿಂಗಳಿಗೊಮ್ಮೆ

ಮತ್ತು ಗ್ರಾಮ ಪಂಚಾಯತಿಯು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಪರಿಕ್ಷಾರ್ಥ-ತನಿಖೆ ನಡೆಸಿದ 55 ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದಂತೆ, 2017-18 ರಿಂದ 2021-22ರ ಅವಧಿಯಲ್ಲಿ ಜನವಸತಿ ಸಭೆ, ವಾರ್ಡ್ ಸಭೆ, ಗ್ರಾಮ ಸಭೆ ಮತ್ತು ಗ್ರಾಮ ಪಂಚಾಯತಿಗಳು ನಡೆಸಿದ ಸಭೆಗಳ ವಿವರಗಳನ್ನು ಕೋಷ್ಟಕ 2.4ರಲ್ಲಿ ತೋರಿಸಲಾಗಿದೆ.

ಕೋಷ್ಟಕ 2.4: ಪರಿಕ್ಷಾರ್ಥ-ತನಿಖೆ ನಡೆಸಿದ ಗ್ರಾಮ ಪಂಚಾಯತಿಗಳಲ್ಲಿ 2017-18ರಿಂದ 2021-22ರ ಅವಧಿಯಲ್ಲಿ ನಡೆಸಿದ ಸಭೆಗಳ ವಿವರಗಳು

ಸಭೆಯ ಹೆಸರು	ನಿಗದಿಯಂತೆ ಸಭೆ ನಡೆಸಿದ ಗ್ರಾಮ ಪಂಚಾಯತಿಗಳ ಸಂಖ್ಯೆ	ನಿಗದಿಗಿಂತ ಕಡಿಮೆ ಸಭೆ ನಡೆಸಿದ ಗ್ರಾಮ ಪಂಚಾಯತಿಗಳ ಸಂಖ್ಯೆ	ಯಾವುದೇ ಸಭೆ ನಡೆಸದ ಗ್ರಾಮ ಪಂಚಾಯತಿಗಳ ಸಂಖ್ಯೆ (2017-2022)
ಜನವಸತಿ ಸಭೆ	0	2	53
ವಾರ್ಡ್ ಸಭೆ	10	37	8
ಗ್ರಾಮ ಸಭೆ	8	47	0
ಗ್ರಾಮ ಪಂಚಾಯತಿ	0	55	0


ಯಾವುದೇ ಗ್ರಾಮ ಪಂಚಾಯತಿಯಡಿಯಲ್ಲಿ ಜನವಸತಿ ಸಭೆಗಳು ಮತ್ತು ಗ್ರಾಮ ಪಂಚಾಯತಿಗಳ ಕನಿಷ್ಠ ನಿಗದಿತ ಸಭೆಗಳು ನಡೆದಿಲ್ಲದ ಕಾರಣ ಕ್ರಮವಾಗಿ ಕೇವಲ ಹತ್ತು ಮತ್ತು ಎಂಟು ಗ್ರಾಮ ಪಂಚಾಯತಿಗಳು ಕನಿಷ್ಠ ನಿಗದಿತ ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳನ್ನು ನಡೆಸಿ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಈ ಸಭೆಗಳ ಪಾತ್ರವು ವಸತಿ ಮತ್ತು ನರೇಗ ಯೋಜನೆಗಳಿಗೆ ಫಲಾನುಭವಿಗಳ ಗುರುತಿಸುವಿಕೆಗೆ ಮಾತ್ರ ಸೀಮಿತವಾಗಿದ್ದು, ಇತರ ಯೋಜನೆಗಳ ಫಲಾನುಭವಿಗಳನ್ನು ರಾಜ್ಯ ಇಲಾಖೆಗಳು ಗುರುತಿಸಿದ್ದವು. ಲೆಕ್ಕಪರಿಶೋಧನೆಯು ಗಮನಿಸಿದಂತೆ, ವಾರ್ಡ್ ಸಭೆ ಮತ್ತು ಗ್ರಾಮ ಸಭೆಯಲ್ಲಿ ಜನರಿಂದ ಬಂದ ಬೇಡಿಕೆಗಳು ಅಂತಿಮ ವಾರ್ಷಿಕ ಕ್ರಿಯಾ ಯೋಜನೆಗಳಲ್ಲಿ ಸಮರ್ಪಕವಾಗಿ ಕಾಣಿಸಿಕೊಂಡಿಲ್ಲ ಎಂಬುದು ಕೆಳಗೆ ನೀಡಲಾದ ಪ್ರಕರಣದಿಂದ ಸ್ಪಷ್ಟವಾಗುತ್ತದೆ.

ಪ್ರಕರಣ- ಯೋಜನಾ ವಿಧಾನ

ಹೆಚ್ಚಿನ ಗ್ರಾಮ ಪಂಚಾಯತಿಗಳಲ್ಲಿ ಜನವಸತಿ ಸಭೆಗಳು ನಡೆದಿಲ್ಲವಾದ್ದರಿಂದ ಯೋಜನಾ ಪ್ರಕ್ರಿಯೆಯು ವಾರ್ಡ್ ಸಭೆಗಳಿಂದ ಕಾಮಗಾರಿಗಳನ್ನು ಗುರುತಿಸುವುದರೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಅದನ್ನು ಗ್ರಾಮ ಸಭೆಗಳಿಗೆ ರವಾನಿಸಲಾಗುತ್ತದೆ. ಗ್ರಾಮ ಸಭೆಗಳು ಕೂಡ ತಮ್ಮ ಕಾಮಗಾರಿಗಳನ್ನು ಗುರುತಿಸುತ್ತವೆ ಮತ್ತು ಅವುಗಳನ್ನು ಇತರ ಎಲ್ಲಾ ವಾರ್ಡ್‌ಗಳ ಕಾಮಗಾರಿಗಳೊಂದಿಗೆ ಸಂಯೋಜಿಸಿ ಕ್ರೋಢೀಕರಿಸುತ್ತವೆ ಹಾಗೂ ಗ್ರಾಮ ಸಭೆಗಳು ಅಂತಹ ಕ್ರೋಢೀಕೃತ ಕಾಮಗಾರಿಗಳನ್ನು ಗ್ರಾಮ ಪಂಚಾಯತಿಗಳಿಗೆ ಕಳಿಸುತ್ತವೆ. ಗ್ರಾಮ ಪಂಚಾಯತಿಗಳು ತಮ್ಮ

ಕಾಮಗಾರಿಗಳ ಜೊತೆಗೆ ಗ್ರಾಮ ಸಭೆಗಳ ಕಾಮಗಾರಿಗಳನ್ನು ಒಟ್ಟುಗೂಡಿಸಿ ವಾರ್ಷಿಕ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಲಾಗುತ್ತದೆ.

ಕೆಳಗಿನ ಚಿತ್ರ ಚಾಮರಾಜನಗರ ಜಿಲ್ಲೆಯ ಅಮಚವಾಡಿ ಗ್ರಾಮ ಪಂಚಾಯತಿಯಲ್ಲಿ ಒಂದು ಪ್ರಕರಣವನ್ನು ಸೂಚಿಸುತ್ತದೆ, ಇದರಲ್ಲಿ ಲೆಕ್ಕಪರಿಶೋಧನೆಯು ವಸತಿ ಸಭೆ, ವಾರ್ಡ್ ಸಭೆ, ಗ್ರಾಮ ಸಭೆ ಮತ್ತು ಗ್ರಾಮ ಪಂಚಾಯತಿಗಳ ಯೋಜನಾ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯನ್ನು ಮತ್ತು ಅವುಗಳು ಗುರುತಿಸಲಾದ ಕಾಮಗಾರಿಗಳು ಯಾವ ಮಟ್ಟಕ್ಕೆ ನಿಜವಾಗಿ ಸಂಯೋಜಿಸಲ್ಪಟ್ಟಿವೆ ಮತ್ತು ಗ್ರಾಮ ಪಂಚಾಯತಿಯಲ್ಲಿ ಆಯ್ಕೆಯಾದ ಕೆಲಸಗಳು ಅಥವಾ ಸೇವೆಗಳ ಅಂತಿಮ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ ಎಂಬುದನ್ನು ವಿಶ್ಲೇಷಿಸಿದೆ:



ಗ್ರಾಮ ಪಂಚಾಯತಿಯ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ನರೇಗಾ ಯೋಜನೆಗಾಗಿ ವಾರ್ಡ್ ಸಭೆ, ಗ್ರಾಮ ಸಭೆ ಮತ್ತು ಗ್ರಾಮ ಪಂಚಾಯತಿ ಪ್ರಸ್ತಾಪಿಸಿದ ಚಟುವಟಿಕೆಗಳ ಒಗ್ಗೂಡಿಕೆಯು ಕ್ರಮವಾಗಿ ಶೇಕಡ 17, 20 ಮತ್ತು 80 ರಷ್ಟಿದೆ, ಹಾಗಾಗಿ, ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳ ಪ್ರಸ್ತಾವನೆಗಳಿಗೆ ಕನಿಷ್ಠ ಆದ್ಯತೆ ನೀಡಲಾಗಿದ್ದು ತಳಮಟ್ಟದ ಸಂಸ್ಥೆಗಳ ಭಾಗವಹಿಸುವಿಕೆ ಅಸಮರ್ಪಕವಾಗಿದೆ ಎಂಬುದನ್ನು ಮೇಲಿನ ಅಂಶಗಳಿಂದ ನೋಡಬಹುದಾಗಿದೆ.

ಪರಿಶೋಧನೆ-ತನಿಖೆ ನಡೆಸಲಾದ 55 ಗ್ರಾಮ ಪಂಚಾಯತಿಗಳಲ್ಲಿ ಕೇವಲ ಎಂಟು ಗ್ರಾಮ ಪಂಚಾಯತಿಗಳನ್ನು ಹೊರತುಪಡಿಸಿ ಯಾವ ಗ್ರಾಮ ಪಂಚಾಯತಿಗಳಲ್ಲೂ ವರ್ಗಾಯಿಸಲಾದ ಎಲ್ಲಾ ಕರ್ತವ್ಯಗಳಿಗೆ (ಕೃಷಿ, ಸಾಮಾಜಿಕ ಅರಣ್ಯ, ತೋಟಗಾರಿಕೆ ಇತ್ಯಾದಿ ಎಲ್ಲಾ ಯೋಜನೆಗಳನ್ನು ಒಗ್ಗೂಡಿಸಿ) ವಾರ್ಷಿಕ ಯೋಜನೆಗಳು/ಮುನ್ನೋಟ ಯೋಜನೆಗಳು/ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸಿಲ್ಲ, ಇದು ಕೆಳಸ್ತರದಲ್ಲಿ ದೀರ್ಘಕಾಲೀನ ಯೋಜನೆಗಳ ಅನುಪಸ್ಥಿತಿಯನ್ನು ತೋರಿಸುತ್ತದೆ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಗ್ರಾಮ ಪಂಚಾಯತಿಗಳು ಸಿದ್ಧಪಡಿಸಿದ ಕ್ರಿಯಾ ಯೋಜನೆಯು 15ನೇ ಕೇಂದ್ರ ಹಣಕಾಸು ಆಯೋಗದ ಅನುದಾನಗಳು, ನರೇಗಾ (ಕಾಮಗಾರಿಗಳು/ಫಲಾನುಭವಿಗಳ ಗುರುತಿಸುವಿಕೆ) ಮತ್ತು ಅವುಗಳ ಸ್ವಂತ ಮೂಲಗಳಿಂದ ನಿಧಿಯ ಕಾಮಗಾರಿಗಳಿಗೆ ಸೀಮಿತವಾಗಿದ್ದವು.

ಸಮುದಾಯ ಸ್ವಯಂಸೇವಕರ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಲು, ಗ್ರಾಮ ಪಂಚಾಯತಿಯಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಗುರುತಿಸಲು, ವಾರ್ಡ್ ಸಭೆ ಮತ್ತು ಗ್ರಾಮ ಸಭೆಯನ್ನು ನಡೆಸಲು, ಗ್ರಾಮ ಪಂಚಾಯತಿಯ ಮುನ್ನೋಟ⁶/ವಾರ್ಷಿಕ ಯೋಜನೆ ಮತ್ತು ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆ⁷ ತಯಾರಿಸಲು ಮತ್ತು ತಾಲೂಕು ಕೋರ್ ಸಮಿತಿ/ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಮತ್ತು ಜಿಲ್ಲಾ ಯೋಜನಾ ಸಮಿತಿಗೆ ಕಳಿಸಿಕೊಡಲು ಸರ್ಕಾರವು ಗ್ರಾಮ ಪಂಚಾಯತಿ ಮಟ್ಟದ ಕೋರ್ ಸಮಿತಿ⁸ ರಚನೆಗೆ ಅವಕಾಶ ಒದಗಿಸಿದೆ. ಪರಿಕ್ಷಾರ್ಥ-ತನಿಖೆ ನಡೆಸಲಾದ ಯಾವುದೇ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಪಂಚಾಯತಿ ಮಟ್ಟದ ಕೋರ್ ಸಮಿತಿಯನ್ನು ರಚಿಸಿಲ್ಲ, ಇದು ಮೇಲೆ ಚರ್ಚಿಸಿರುವಂತೆ, ಯೋಜನಾ ವಿಷಯಗಳಲ್ಲಿ ಸಮನ್ವಯತೆ ಮತ್ತು ಮೇಲ್ವಿಚಾರಣೆಯ ಅನುಪಸ್ಥಿತಿಯಲ್ಲಿ ಪರಿಣಮಿಸಿತು.

ಉತ್ತಮ ಆಡಳಿತಕ್ಕಾಗಿ ಗ್ರಾಮೀಣ ನಾಗರಿಕರು, ಸ್ವ-ಸಹಾಯ ಗುಂಪುಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಕ್ರಿಯಾ ಯೋಜನೆಯ ಕ್ರಿಯಾತ್ಮಕ ಅಂಶಗಳನ್ನು ಸಿದ್ಧಪಡಿಸುವಿಕೆಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆಯ ಮಾರ್ಗಸೂಚಿಗಳು ಸಮಗ್ರ ವಿಧಾನವನ್ನು ಸೂಚಿಸುತ್ತವೆಯಾದರೂ, ಪಂಚಾಯತ್ ರಾಜ್ ಸಂಸ್ಥೆಗಳು ಅಂತಹ ಏಕೀಕರಣವನ್ನು ಸಾಧಿಸುವಲ್ಲಿ ವಿಫಲವಾಗಿವೆ.

ಗ್ರಾಮ ಪಂಚಾಯತಿಯ ಸಭೆಗಳಲ್ಲಿ ಚರ್ಚಿಸಬೇಕಾದ ವಿಷಯಗಳಿಗೆ ಸಂಬಂಧಿಸಿದಂತೆ ಮಾದರಿಗಳನ್ನು (ಟೆಂಪ್ಲೇಟ್) ಅಭಿವೃದ್ಧಿಪಡಿಸಲಾಗಿದೆ ಮತ್ತು ಎಲ್ಲಾ ವಿವರಗಳನ್ನು ದಾಖಲಿಸಲು ಪಂಚತಂತ್ರ 2.0 ಅಡಿಯಲ್ಲಿ ಅವಕಾಶ ಒದಗಿಸಲಾಗಿದೆ ಮತ್ತು ಸಾರ್ವಜನಿಕ ಡೊಮೇನ್‌ನಲ್ಲಿ ಮಾಹಿತಿ ಲಭ್ಯವಿದೆ ಎಂದು ರಾಜ್ಯ ಸರ್ಕಾರವು ಉತ್ತರಿಸಿದೆ.

ಲೆಕ್ಕಪರಿಶೋಧನೆಯು ಗುರುತಿಸಿದಂತಹ ಯೋಜನಾ ಪ್ರಕ್ರಿಯೆಯಲ್ಲಿನ ನ್ಯೂನತೆಗಳಿಗೆ ರಾಜ್ಯ ಸರ್ಕಾರವು ಉತ್ತರಿಸಲಿಲ್ಲ.

2.6.2 ತಾಲೂಕು ಪಂಚಾಯತಿ ಮಟ್ಟದ ಯೋಜನಾ ವಿಧಾನ

2.6.2.1 ತಾಲೂಕು ಪಂಚಾಯತಿ

73ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ ಮತ್ತು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಸೆಕ್ಷನ್ 119, ಗ್ರಾಮ ಪಂಚಾಯತಿಯ ಯೋಜನೆಗಳನ್ನು ಸ್ವಂತ ಅಗತ್ಯತೆಗಳೊಂದಿಗೆ ಕ್ರೋಢೀಕರಿಸುವ ಮೂಲಕ ಮುನ್ನೋಟ ಯೋಜನೆ ಮತ್ತು ವಾರ್ಷಿಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು, ವರ್ಗಾವಣೆಯಾದ ಕರ್ತವ್ಯಗಳನ್ನು ನಿರ್ವಹಿಸಲು ಒಂದು ಚುನಾಯಿತ ಸಂಸ್ಥೆಯೊಂದಿಗೆ ತಾಲ್ಲೂಕು ಪಂಚಾಯತಿಯನ್ನು ರಚಿಸಬೇಕೆಂದು ನಿಗದಿಪಡಿಸುತ್ತವೆ. ಅಂತಹ ಯೋಜನೆಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳು/ರಾಜ್ಯ

⁶ ಮುನ್ನೋಟ ಯೋಜನೆಯು ಅದರ ಅವಧಿಯ ಮುಂದಿನ ಐದು ವರ್ಷಗಳವರೆಗೆ ಪ್ರತಿ ವರ್ಷಕ್ಕೆ ಅಗತ್ಯತೆ ಆಧಾರಿತ ವಾರ್ಷಿಕ ಯೋಜನೆಗಳನ್ನು ರಚಿಸುವ ದಾಖಲೆಯಾಗಿದೆ.

⁷ ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆಯನ್ನು ಅದರ ಮಾರ್ಗಸೂಚಿಗೆ ಅನುಗುಣವಾಗಿ ರಚಿಸಬೇಕು.

⁸ ರಾಜ್ಯ ಸರ್ಕಾರದ ಸುತ್ತೋಲೆಯ ಕಂಡಿಕೆ 3 (ಸುತ್ತೋಲೆ ಸಂಖ್ಯೆ ಆರ್‌ಡಿ‌ಪಿ 90 ಜಿಪಿ 2015, 22.09.2015 - ಜಿಪಿಎಲ್‌ಸಿ)

ವಲಯದ ಅಡಿಯಲ್ಲಿ ಚಟುವಟಿಕೆಗಳನ್ನು ಅಂತಿಮಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಮತ್ತು ತಾಲೂಕು ಪಂಚಾಯತಿ ಮಟ್ಟದ ಕೋರ್ ಸಮಿತಿ ಸಲ್ಲಿಸಿ ಜಿಲ್ಲಾ ಪಂಚಾಯತಿಗೂ ಒಂದು ಪ್ರತಿ ಸಲ್ಲಿಸಬೇಕು ಹಾಗೂ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಬೇಕು. ಕರ್ತವ್ಯವಾರು ಕ್ರಿಯಾ ಯೋಜನೆಗಳಾದ ಕೃಷಿ, ಶಿಕ್ಷಣ ಇತ್ಯಾದಿಗಳನ್ನು ತಾಲೂಕು ಪಂಚಾಯತಿಗಳು ಸಿದ್ಧಪಡಿಸಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಕಾಯ್ದೆಯಲ್ಲಿ ಕಲ್ಪಿಸಿದಂತೆ ತಾಲೂಕು ಪಂಚಾಯತಿಗಳು ಅಗತ್ಯವಿರುವ ಮಾಸಿಕ ಸಭೆಗಳನ್ನು ನಡೆಸಿಲ್ಲ ಎಂದು ಸಹ ಲೆಕ್ಕಪರಿಶೋಧನೆಯು ಗಮನಿಸಿದೆ. ತಾಲೂಕು ಪಂಚಾಯತಿ ಮಟ್ಟದ ಕೋರ್ ಸಮಿತಿಯನ್ನು ರಚಿಸದ ಪರಿಣಾಮವಾಗಿ ತಾಲೂಕು ಪಂಚಾಯತಿ ಯೋಜನೆಗಳು ಮತ್ತು ರಾಜ್ಯ ವಲಯದ ಯೋಜನೆಗಳ ಅಡಿಯಲ್ಲಿ ಚಟುವಟಿಕೆಗಳನ್ನು ಅಂತಿಮಗೊಳಿಸಲಾಗಿಲ್ಲ.

2.6.2.2 ತಾಲೂಕು ಯೋಜನಾ ಮತ್ತು ಅಭಿವೃದ್ಧಿ ಸಮಿತಿ

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ನಿಬಂಧನೆಗಳ ಪ್ರಕಾರ, ತಾಲೂಕು ಮಟ್ಟದಲ್ಲಿ ಎಲ್ಲಾ ಗ್ರಾಮ ಪಂಚಾಯತಿಗಳ ಯೋಜನೆಗಳನ್ನು ಡಿಜಿಟಲ್ ರೂಪದಲ್ಲಿ ಕ್ರೋಢೀಕರಿಸಲು ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಮುಂದೆ ಮಂಡಿಸಲು ತಾಲೂಕು ಪಂಚಾಯತಿಗಳು ಜವಾಬ್ದಾರರಾಗಿರುತ್ತಾರೆ. ತಾಲೂಕು ಪಂಚಾಯತಿಗಳು ಈ ಯೋಜನೆಯ ಒಂದು ಡಿಜಿಟಲ್ ಪ್ರತಿಯನ್ನು ಜಿಲ್ಲಾ ಪಂಚಾಯತಿಗೆ ಕಳುಹಿಸಬೇಕಾಗುತ್ತದೆ. ಇದಲ್ಲದೆ, ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಯು ತಾಲೂಕು ಮಟ್ಟದಲ್ಲಿ ಪ್ರತಿಯೊಂದು ವಲಯದ ಆದ್ಯತೆಗಳನ್ನು ಗುರುತಿಸುವ ಮೂಲಕ ಎಲ್ಲಾ ಪಂಚಾಯತಿಗಳು ಮತ್ತು ನಗರ ಸ್ಥಳೀಯ ಸ್ವ-ಸರ್ಕಾರಗಳು ಸಲ್ಲಿಸಿದ ವಲಯವಾರು ಕರಡು ವಾರ್ಷಿಕ ಯೋಜನೆಗಳನ್ನು ಕ್ರೋಢೀಕರಿಸುತ್ತದೆ.

ಆಯ್ಕೆ ಮಾಡಲಾದ 16 ತಾಲೂಕು ಪಂಚಾಯತಿಗಳಲ್ಲಿ, ಮೂರರಲ್ಲಿ⁹ ಮಾತ್ರ ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಯನ್ನು ರಚಿಸಲಾಗಿದೆ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಇದಲ್ಲದೆ, ತಾಲೂಕಿನ ಯಾವುದೇ ಗ್ರಾಮ ಪಂಚಾಯತಿ ಯೋಜನೆಗಳನ್ನು ತಾಲೂಕು ಯೋಜನೆಯಾಗಿ ಒಟ್ಟುಗೂಡಿಸಿಲ್ಲ. ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಯನ್ನು ರಚಿಸದೇ ಇರುವ ಪರಿಣಾಮವಾಗಿ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯಲ್ಲಿ ಕಲ್ಪಿಸಿದಂತೆ, ಕೇಂದ್ರ ಮತ್ತು ರಾಜ್ಯ ವಲಯದ ಯೋಜನೆಗಳೊಂದಿಗೆ ಸ್ಥಳೀಯ ಯೋಜನೆಗಳು ಏಕೀಕೃತವಾಗಿಲ್ಲ ಎಂಬುದು ಕಂಡುಬಂದಿತು. ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

⁹ ಬಾಗಲಕೋಟೆ, ಹುನುಗುಂದ ಮತ್ತು ತುಮಕೂರು ತಾಲೂಕು ಪಂಚಾಯತಿಗಳು

2.6.3 ಜಿಲ್ಲಾ ಪಂಚಾಯತಿ ಮಟ್ಟದ ಯೋಜನಾ ವಿಧಾನ

2.6.3.1 ಜಿಲ್ಲಾ ಪಂಚಾಯತಿಗಳು

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 159 ರ ಪ್ರಕಾರ ಚುನಾಯಿತ ಸಂಸ್ಥೆಯಾದ ಜಿಲ್ಲಾ ಪಂಚಾಯತಿಯು, ತಾಲೂಕು ಪಂಚಾಯತಿಗಳು ಸಲ್ಲಿಸಿದ ಯೋಜನೆಗಳ ಜೊತೆಗೆ ತನ್ನ ಅವಶ್ಯಕತೆಗೊಳಗೊಂಡ ಯೋಜನೆಗಳ ಪ್ರಸ್ತಾವನೆ, ಅಂದಾಜುಗಳನ್ನು ಕ್ರೋಢೀಕರಿಸಿ ದೂರದರ್ಶಿ ಮತ್ತು ವಾರ್ಷಿಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು ಮತ್ತು ಅವುಗಳಿಗೆ ಅಗತ್ಯವಿರುವ ಹಣಕಾಸನ್ನು ಅಂದಾಜಿಸಿ ಅವುಗಳನ್ನು ಜಿಲ್ಲಾ ಯೋಜನಾ ಸಮಿತಿಗೆ ಸಲ್ಲಿಸುವ ಕಾರ್ಯಗಳನ್ನು ನಿರ್ವಹಿಸಬೇಕು. ಇದಲ್ಲದೆ, ಕಾಯ್ದೆಯಲ್ಲಿ ನಿಗದಿಪಡಿಸಿರುವಂತೆ ಜಿಲ್ಲಾ ಪಂಚಾಯತಿಯು ಕನಿಷ್ಠ ಎರಡು ತಿಂಗಳಿಗೊಮ್ಮೆ ಸಭೆ ನಡೆಸಬೇಕು.

ಆಯ್ಕೆ ಮಾಡಲಾದ ಎಂಟು ಜಿಲ್ಲಾ ಪಂಚಾಯತಿಗಳು ವಾರ್ಷಿಕ ಯೋಜನೆಗಳನ್ನು ಸಿದ್ಧಪಡಿಸಿರುವುದಿಲ್ಲ ಮತ್ತು ಕಾಯ್ದೆಯಲ್ಲಿ ನಿಗದಿಪಡಿಸಿರುವಂತೆ ಕನಿಷ್ಠ ಸಭೆಗಳನ್ನು ನಡೆಸಿರುವುದಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಇದಲ್ಲದೆ, ಅನಿರ್ಬಂಧಿತ ಅನುದಾನಗಳಿಗೆ ಹಾಗೂ ಕೇಂದ್ರ ಹಣಕಾಸಿ ಆಯೋಗದ ಕಾಮಗಾರಿಗಳಿಗೆ ಮಾತ್ರ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿದ್ದು ಮತ್ತು ಕರ್ತವ್ಯವಾರು ಯೋಜನೆಯನ್ನು ಸಿದ್ಧಪಡಿಸಲಾಗಿಲ್ಲ.

ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

2.6.3.2 ಜಿಲ್ಲಾ ಯೋಜನಾ ಸಮಿತಿ

ಸಂವಿಧಾನದ ಅನುಚ್ಛೇದ 243ZD ಅನುಸಾರ, ಜಿಲ್ಲಾ ಯೋಜನಾ ಸಮಿತಿಗಳು 'ಜಿಲ್ಲೆಯಲ್ಲಿನ ಪಂಚಾಯತಿಗಳು ಮತ್ತು ಪುರಸಭೆಗಳು ಸಿದ್ಧಪಡಿಸಿದ ಯೋಜನೆಗಳನ್ನು ಕ್ರೋಢೀಕರಿಸಿ ಇಡೀ ಜಿಲ್ಲೆಗೆ ಒಂದು ಕರಡು ಅಭಿವೃದ್ಧಿ ಯೋಜನೆಯನ್ನು (ಡಿಡಿಪಿ) ಸಿದ್ಧಪಡಿಸುವ' ಅಗತ್ಯವಿದೆ.

ರಾಜ್ಯ ಯೋಜನೆಯಲ್ಲಿ ಕ್ರೋಢೀಕರಣಕ್ಕಾಗಿ ಕರಡು ಅಭಿವೃದ್ಧಿ ಯೋಜನೆಯನ್ನು ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿ (ಡಿಪಿಡಿಪಿ) ಮೂಲಕ ರಾಜ್ಯ ಸರ್ಕಾರಕ್ಕೆ ರವಾನಿಸಬೇಕು. ಅಲ್ಲದೆ, ಜಿಲ್ಲಾ ಯೋಜನಾ ಸಮಿತಿಯು ನಿಯಮಿತವಾಗಿ ಸಭೆಗಳನ್ನು ನಡೆಸಬೇಕು. ಜಿಲ್ಲಾ ಯೋಜನಾ ಸಮಿತಿಗೆ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಂದ ವಾರ್ಷಿಕ ಕೊಡುಗೆಯ ಮೂಲಕ ಹಣವನ್ನು ಸಂಗ್ರಹಿಸಬೇಕು.

ಯಾವುದೇ ಜಿಲ್ಲೆಗಳಲ್ಲಿ ಜಿಲ್ಲಾ ಯೋಜನಾ ಸಮಿತಿಯು¹⁰ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಸಭೆಗಳನ್ನು ನಡೆಸುತ್ತಿಲ್ಲವಾದ್ದರಿಂದ ಜಿಲ್ಲೆಗೆ ಕ್ರೋಢೀಕೃತ ಕರಡು ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಜಿಲ್ಲಾ ಯೋಜನಾ ಸಮಿತಿಗಳು ಕಾರ್ಯನಿರ್ವಹಿಸದ ಕಾರಣ ವಲಯವಾರು ಯೋಜನೆಗಳನ್ನು ಸಿದ್ಧಪಡಿಸಲಾಗಿಲ್ಲ.

¹⁰ ಆಯ್ಕೆ ಮಾಡಲಾದ ಎಂಟು ಜಿಲ್ಲೆಗಳ ಪೈಕಿ ಐದು ಜಿಲ್ಲೆಗಳು ಮಾತ್ರ ಜಿಲ್ಲಾ ಯೋಜನಾ ಸಮಿತಿಯನ್ನು ರಚಿಸಿವೆ.

ಕೋವಿಡ್ ಸಾಂಕ್ರಾಮಿಕದ ಕಾರಣ ಜಿಲ್ಲಾ ಯೋಜನಾ ಸಮಿತಿಗಳ ಸಭೆಗಳನ್ನು ನಡೆಸಲಾಗಿಲ್ಲ ಮತ್ತು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ರಾಜ್ಯ ಸರ್ಕಾರ ಉತ್ತರಿಸಿದೆ. ಜಿಲ್ಲಾ ಯೋಜನಾ ಸಮಿತಿಗಳನ್ನು ರಚಿಸದ ಮತ್ತು ಸಹ ಸಮಿತಿಗಳು ಸಾಂಕ್ರಾಮಿಕದ ಹಿಂದಿನ ಅವಧಿಯಲ್ಲಿಯೂ ಕಾರ್ಯನಿರ್ವಹಿಸಿಲ್ಲದ ಕಾರಣ ಉತ್ತರವು ಸ್ವೀಕಾರಾರ್ಹವಲ್ಲ. ತಮ್ಮ ಬಳಿ ಸಂಪನ್ಮೂಲಗಳ ಲಭ್ಯತೆ ಇದ್ದಾಗ್ಯೂ ಜಿಲ್ಲಾ ಯೋಜನಾ ಸಮಿತಿಗಳನ್ನು ರಚಿಸದಿರುವುದು ಮತ್ತು ಕಾರ್ಯನಿರ್ವಹಿಸದೇ ಇರುವುದು ವಿವರಣೆಗೆ ಸಿಗದಂತಾಗಿದೆ. ಒಂದು ದೃಷ್ಟಾಂತ ಪ್ರಕರಣವನ್ನು ಕೆಳಗೆ ತೋರಿಸಲಾಗಿದೆ-

ದೃಷ್ಟಾಂತ 7

ಕಲಬುರ್ಗಿ ಜಿಲ್ಲಾ ಪಂಚಾಯತಿಗೆ ಸಂಬಂಧಿಸಿದಂತೆ, ಜಿಲ್ಲಾ ಯೋಜನಾ ಸಮಿತಿಯನ್ನು ಜುಲೈ 2017ರಲ್ಲಿ ರಚಿಸಲಾಯಿತು, ಆದರೆ ಇಲ್ಲಿಯವರೆಗೆ (ಫೆಬ್ರವರಿ 2023) ಯಾವುದೇ ಸಭೆಯನ್ನು ನಡೆಸಿರುವುದಿಲ್ಲ. ಅಲ್ಲದೆ, ತಾಲೂಕು ಪಂಚಾಯತಿಗಳು ಮತ್ತು ಗ್ರಾಮ ಪಂಚಾಯತಿಗಳಿಂದ 2017-18 ರಿಂದ 2021-22ರ ಅವಧಿಯಲ್ಲಿ ಜಿಲ್ಲಾ ಪಂಚಾಯತಿಯು ₹6,25,000/- ಪಡೆದಿದ್ದು 31.03.2022ಕ್ಕೆ ₹27,24,917/- ಅಂತಿಮ ಶಿಲ್ಕು ಹೊಂದಿದೆ. ಜಿಲ್ಲಾ ಯೋಜನಾ ಸಮಿತಿಯು ಕಾರ್ಯನಿರ್ವಹಿಸದೆ ಬ್ಯಾಂಕ್ ಖಾತೆಯಲ್ಲಿ ಭಾರಿ ಮೊತ್ತವನ್ನು ಬಳಸದೇ ಉಳಿಸಿಕೊಂಡಿದೆ.

2.6.3.3 ಸ್ಥಾಯಿ ಸಮಿತಿಗಳು

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಪ್ರಕಾರ, ಎಲ್ಲಾ ಪಂಚಾಯತ್ ರಾಜ್ ಸಂಸ್ಥೆಗಳು ವಿಷಯಾಧಾರಿತ ಸ್ಥಾಯಿ ಸಮಿತಿಗಳನ್ನು ಹೊಂದಿರಬೇಕು (ಗ್ರಾಮ ಪಂಚಾಯತಿಗಳು ಮತ್ತು ತಾಲೂಕು ಪಂಚಾಯತಿಗಳು ಮೂರು ಮತ್ತು ಜಿಲ್ಲಾ ಪಂಚಾಯತಿಗಳು ಐದು ಸ್ಥಾಯಿ ಸಮಿತಿಗಳನ್ನು ಹೊಂದಿರಬೇಕು)¹¹. ಈ ಸ್ಥಾಯಿ ಸಮಿತಿಗಳು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಆಯವ್ಯಯ ಮತ್ತು ಯೋಜನೆ, ಸಾಮಾಜಿಕ ವಿಷಯಗಳು ಮತ್ತು ಈ ಸಂಸ್ಥೆಗಳಿಗೆ ವರ್ಗಾಯಿಸಲಾದ ಕರ್ತವ್ಯಗಳಿಗೆ ಸಂಬಂಧಿಸಿದ ಇತರ ಚಟುವಟಿಕೆಗಳ ಬಗ್ಗೆ ಯೋಜಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತವೆ. ಇದಲ್ಲದೆ, ಈ ಸಮಿತಿಗಳ ಕಾರ್ಯನಿರ್ವಹಣೆಗಾಗಿ ನಿಯಮಾವಳಿಗಳನ್ನು ರಚಿಸಲು ಕಾಯ್ದೆಯು ಅವಕಾಶ ಒದಗಿಸಿದೆ

ಪರೀಕ್ಷಾರ್ಥ-ತನಿಖೆ ನಡೆಸಿದ ಎಲ್ಲಾ ಘಟಕಗಳಲ್ಲಿಯೂ 2017-18ರಿಂದ 2021-22ರವರೆಗಿನ ಅವಧಿಯಲ್ಲಿ ಸ್ಥಾಯಿ ಸಮಿತಿಗಳು ಕಾರ್ಯನಿರ್ವಹಿಸದೇ ಇರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಯಾವುದೇ ಪಂಚಾಯತ್ ರಾಜ್ ಸಂಸ್ಥೆಗಳು ನಿಯಮಾವಳಿಗಳನ್ನು ರಚಿಸಿಲ್ಲ, ಹಾಗಾಗಿ ನಿಷ್ಕ್ರಿಯವಾಗಿದ್ದವು ಎಂಬುದನ್ನು ಸಹ ಲೆಕ್ಕಪರಿಶೋಧನೆಯು ಗಮನಿಸಿದೆ.

¹¹ ಗ್ರಾಮ ಪಂಚಾಯತಿಗಳು, ತಾಲೂಕು ಪಂಚಾಯತಿಗಳು ಮತ್ತು ಜಿಲ್ಲಾ ಪಂಚಾಯತಿಗಳು - ಸಾಮಾನ್ಯ ಸ್ಥಾಯಿ ಸಮಿತಿ, ಆಯವ್ಯಯ ಹಣಕಾಸು ಮತ್ತು ಯೋಜನಾ ಸ್ಥಾಯಿ ಸಮಿತಿ ಮತ್ತು ಸಾಮಾಜಿಕ ನ್ಯಾಯ ಸಮಿತಿ. ಜಿಲ್ಲಾ ಪಂಚಾಯತಿಗಳು ಹೆಚ್ಚುವರಿ ಎರಡು ಸಮಿತಿಗಳನ್ನು ಹೊಂದಿವೆ - ಕೃಷಿ ಮತ್ತು ಕೈಗಾರಿಕೆ ಮತ್ತು ಶಿಕ್ಷಣ ಮತ್ತು ಆರೋಗ್ಯ ಸಮಿತಿ

ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

2.7 ರಾಜ್ಯ ಮಟ್ಟದಲ್ಲಿ ಯೋಜನೆ

2.7.1 ರಾಜ್ಯ ಪಂಚಾಯತಿ ಪರಿಷತ್ತು

ಪಂಚಾಯತ್ ರಾಜ್ ವ್ಯವಸ್ಥೆಯ ಉತ್ತಮ ಅನುಷ್ಠಾನಕ್ಕಾಗಿ ಚುನಾಯಿತ ಪ್ರತಿನಿಧಿಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸಲು ಸರ್ಕಾರವು ರಾಜ್ಯ ಪಂಚಾಯತಿ ಪರಿಷತ್ತು ರಚಿಸಿದ್ದರೂ, ದಾಖಲೆಗಳ ಕೊರತೆಯಿಂದಾಗಿ ರಾಜ್ಯ ಪಂಚಾಯತಿ ಪರಿಷತ್ತಿನ ಕಾರ್ಯಕ್ಷಮತೆಯನ್ನು ಲೆಕ್ಕಪರಿಶೋಧನೆಯು ನಿರ್ಣಯಿಸಲು ಸಾಧ್ಯವಾಗಲಿಲ್ಲ.

2.7.2 ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿ

ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯು ಜಿಲ್ಲೆ ಮತ್ತು ಇತರ ಘಟಕಗಳ ನಡುವೆ ಪರಸ್ಪರ ಸಮಾಲೋಚನೆ ಮಾಡಲು ಮತ್ತು ನಗರ ಹಾಗೂ ಗ್ರಾಮೀಣ ಯೋಜನೆಗಳ ವಲಯದ ಪ್ರಾದೇಶಿಕ ಅಂಶಗಳನ್ನು ಒಗ್ಗೂಡಿಸುವ ಚೌಕಟ್ಟನ್ನು ಒದಗಿಸುತ್ತದೆ. ಕ್ರೋಢೀಕರಣ ಮತ್ತು ಏಕೀಕರಣದ ಪ್ರಕ್ರಿಯೆ ಮುಗಿದ ನಂತರ ಸಮಿತಿಯು ಕ್ರೋಢೀಕೃತ ಯೋಜನೆಯನ್ನು ಸರ್ಕಾರಕ್ಕೆ ರವಾನಿಸುತ್ತದೆ. ಸಮಿತಿಯು ಸ್ಥಳೀಯ ಅಭಿವೃದ್ಧಿ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಸಂಬಂಧಿಸಿದ ನೀತಿರೂಪ ರಚನೆ, ಜಿಲ್ಲೆಗಳು ಮತ್ತು ರಾಜ್ಯ ಯೋಜನೆಗಳ ಸಮನ್ವಯ ಮತ್ತು ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಲು ನೀತಿಗಳನ್ನು ರೂಪಿಸುತ್ತದೆ.

ಜಿಲ್ಲಾ ಯೋಜನಾ ಸಮಿತಿಗಳು ಜಿಲ್ಲಾ ಯೋಜನೆಗಳನ್ನು ಕ್ರೋಢೀಕರಿಸಿದ ಮತ್ತು ಸಿದ್ಧಪಡಿಸಿದ ಕಾರಣ, ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯು ತನ್ನ ಉದ್ದೇಶಿತ ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ.

ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

2.8 ಹಿಮ್ಮುಖ ಮರುಮಾಹಿತಿಯ ಕಾರ್ಯವಿಧಾನ

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಪರಿಚ್ಛೇದ 309H, ಎಲ್ಲಾ ಪಂಚಾಯತ್ ರಾಜ್ ಸಂಸ್ಥೆಗಳು ಫಲಿತಾಂಶ ಸೂಚಕಗಳನ್ನು ಬಳಸಿಕೊಂಡು ನಿಗದಿತ ಗುರಿಗಳ ವಿರುದ್ಧ ವಾರ್ಷಿಕ ಯೋಜನೆಯಲ್ಲಿ ಅಳವಡಿಸಿಕೊಂಡ ಯೋಜನೆಗಳ/ಕಾರ್ಯಕ್ರಮಗಳ ಸಂಪನ್ಮೂಲ ಲಭ್ಯತೆ, ಅನುಷ್ಠಾನ ಅಥವಾ ಅನುಷ್ಠಾನ ಮಾಡದೇ ಇರುವುದಕ್ಕೆ ಕಾರಣಗಳನ್ನು ಸೂಚಿಸುವ ಅರೆವಾರ್ಷಿಕ ಕ್ರಮ ಕೈಗೊಂಡ ವರದಿಯನ್ನು ಸಿದ್ಧಪಡಿಸಬೇಕು ಎಂದು ನಿಗದಿಪಡಿಸಿವೆ. ಗ್ರಾಮ ಪಂಚಾಯತಿಗಳು ತಮ್ಮ ವರದಿಗಳನ್ನು ಸಂಬಂಧಪಟ್ಟ ತಾಲೂಕು ಪಂಚಾಯತಿಗಳಿಗೆ ಸಲ್ಲಿಸಬೇಕು ಮತ್ತು ತಾಲೂಕು ಪಂಚಾಯತಿಗಳು ತಮ್ಮ ವರದಿಯನ್ನೂ ಒಳಗೊಂಡಂತೆ ಕ್ರೋಢೀಕರಿಸಿ ಜಿಲ್ಲಾ ಪಂಚಾಯತಿಗೆ ಸಲ್ಲಿಸಬೇಕು. ಜಿಲ್ಲಾ ಪಂಚಾಯತಿಗಳು ಎಲ್ಲಾ ತಾಲೂಕು ಪಂಚಾಯತಿಗಳ ವರದಿಗಳನ್ನು ಕ್ರೋಢೀಕರಿಸಿ ಮತ್ತು ತಮ್ಮ ವರದಿಯನ್ನೂ ಸೇರಿಸಿ ಅದನ್ನು ಜಿಲ್ಲಾ ಯೋಜನಾ ಸಮಿತಿಗೆ ಸಲ್ಲಿಸಬೇಕು.

ಗ್ರಾಮ ಪಂಚಾಯತಿಗಳ ಕ್ರೋಢೀಕೃತ ವರದಿಯನ್ನು ಅದರ ಮುಂದಿನ ಗ್ರಾಮಸಭೆಯಲ್ಲಿ ಮಂಡಿಸಬೇಕು. ಅದೇ ರೀತಿ, ತಾಲೂಕು ಮತ್ತು ಜಿಲ್ಲಾ ಪಂಚಾಯತಿಗಳ ವರದಿಗಳನ್ನೂ ಗ್ರಾಮಸಭೆಗಳಲ್ಲಿ ಮಂಡಿಸಲು ಗ್ರಾಮ ಪಂಚಾಯತಿಗಳಿಗೆ ಲಭ್ಯವಾಗುವಂತೆ ಮಾಡಬೇಕು. ಇದಲ್ಲದೆ, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಅನುಚ್ಛೇದ 300, ಸ್ಥಳೀಯ ಮಟ್ಟದಲ್ಲಿ ಕಾಮಗಾರಿಗಳ ಮತ್ತು ಸೇವೆಗಳ ಸ್ಥಿತಿಯನ್ನು ವಿಶದಪಡಿಸಲು ಪಂಚಾಯತ್ ರಾಜ್ ಸಂಸ್ಥೆಗಳ ಎಲ್ಲಾ ಘಟಕಗಳೂ ವಾರ್ಷಿಕ ಆಡಳಿತಾತ್ಮಕ ವರದಿಗಳನ್ನು ಸಿದ್ಧಪಡಿಸುವುದಕ್ಕೆ ಮತ್ತು ರಾಜ್ಯ ಮಟ್ಟದಲ್ಲಿ ಅವುಗಳನ್ನು ಒಟ್ಟುಗೂಡಿಸುವುದಕ್ಕೆ ಅವಕಾಶ ಕಲ್ಪಿಸುತ್ತದೆ.

ಈ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಂಡ ವರದಿಗಳನ್ನು ಸಿದ್ಧಪಡಿಸಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಜಿಲ್ಲಾ ಯೋಜನಾ ಸಮಿತಿಯ ಅನುಪಸ್ಥಿತಿಯಲ್ಲಿ, ಪ್ರಗತಿಯಲ್ಲಿರುವ ಕಾಮಗಾರಿಗಳ ವಿಶ್ಲೇಷಣೆ, ಮೌಲ್ಯಮಾಪನೆ, ಅನುಸರಣೆ ಮತ್ತು ತತ್ಕ್ಷಣದ ತಿದ್ದುಪಡಿಗಾಗಿ ಕ್ರೋಢೀಕರಿಸಿರುವುದಿಲ್ಲ. ಇದು ಪಂಚಾಯತ್ ರಾಜ್ ಸಂಸ್ಥೆಗಳ ಮೂರು ಹಂತಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆಗಳ ಮೇಲ್ವಿಚಾರಣೆಯ ಕೊರತೆಗೆ ಕಾರಣವಾಯಿತು. ಅಲ್ಲದೆ, ಪಂಚಾಯತ್ ರಾಜ್ ಸಂಸ್ಥೆಗಳು ವಾರ್ಷಿಕ ಆಡಳಿತಾತ್ಮಕ ವರದಿಗಳನ್ನು ತಯಾರಿಸಿಲ್ಲ, ಹಾಗಾಗಿ ಆ ಮಟ್ಟಿಗೆ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಸೀಮಿತಗೊಳಿಸಿದಂತಾಗಿದೆ ಎಂಬುದನ್ನೂ ಲೆಕ್ಕಪರಿಶೋಧನೆಯು ಗಮನಿಸಿದೆ.

ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಶಿಫಾರಸು 3: ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರ ಚೌಕಟ್ಟಿನ ಅನುಸಾರವಾಗಿ ಗ್ರಾಮ ಪಂಚಾಯತಿಗಳು, ತಾಲೂಕು ಪಂಚಾಯತಿಗಳು ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಶಾಸನಬದ್ಧ ಸಭೆಗಳು/ಸಮಿತಿಗಳನ್ನು ರಚಿಸಬೇಕು, ಕ್ರಿಯಾತ್ಮಕಗೊಳಿಸಬೇಕು ಮತ್ತು ಮೇಲ್ವಿಚಾರಣೆ ಮಾಡಬೇಕು.

2.9 ಹೊಣೆಗಾರಿಕೆ ಮತ್ತು ಪಾರದರ್ಶಕತೆಯ ಸಂಸ್ಥೆಗಳು

2.9.1 ಕುಂದುಕೊರತೆಗಳ ಪರಿಹಾರ ಪ್ರಾಧಿಕಾರ

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಅನುಚ್ಛೇದ 296ಎ ಪ್ರಕಾರ, ಜನರಿಂದ ದೂರುಗಳು ಮತ್ತು ಕುಂದುಕೊರತೆಗಳನ್ನು ದಾಖಲಿಸಲು ಪ್ರತಿ ಜಿಲ್ಲೆಯು ಕುಂದುಕೊರತೆ ನಿವಾರಣಾ ಪ್ರಾಧಿಕಾರವನ್ನು ಹೊಂದಿರಬೇಕು. ದೂರುಗಳ ತನಿಖೆ ನಡೆಸಿ ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ವರದಿಯನ್ನು ಜಿಲ್ಲಾ ಪಂಚಾಯತಿಗಳಿಗೆ ಮತ್ತು ಜಿಲ್ಲಾ ಪಂಚಾಯತಿಗಳಿಗೆ ಸಂಬಂಧಿಸಿದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು.

ಆಯ್ಕೆ ಮಾಡಲಾದ ಜಿಲ್ಲೆಗಳಲ್ಲಿ ಈ ಪ್ರಾಧಿಕಾರಗಳನ್ನು ರಚಿಸಲಾಗಿಲ್ಲ ಮತ್ತು ಇತರ ಕೇವಲ ನಾಲ್ಕು ಜಿಲ್ಲೆಗಳಲ್ಲಿ ಅಂತಹ ಪ್ರಾಧಿಕಾರಗಳನ್ನು ರಚಿಸಲಾಗಿದೆ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಕುಂದುಕೊರತೆಗಳ ಪರಿಹಾರ ವ್ಯವಸ್ಥೆಯ ಅನುಪಸ್ಥಿತಿಯು ನಾಗರಿಕರು ತಮ್ಮ ದೂರುಗಳಿಗೆ ಪರಿಹಾರ ಪಡೆಯುವುದಕ್ಕೆ ಅಡ್ಡಿಯಾಗಿದೆ

ರಾಜ್ಯ ಸರ್ಕಾರವು (ಮೇ 2023) ಎಲ್ಲಾ ಜಿಲ್ಲೆಗಳಲ್ಲಿ ಕುಂದುಕೊರತೆ ನಿವಾರಣಾ ಪ್ರಾಧಿಕಾರವನ್ನು ರಚಿಸಲಾಗಿದೆ ಎಂದು ಹೇಳಿತು. ಆದರೆ, ಉತ್ತರವನ್ನು ಸಮರ್ಥಿಸುವ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಒದಗಿಸಲಿಲ್ಲ.

2.9.2 ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರಗಳು

ಸಂವಿಧಾನದ 243] ವಿಧಿಯು, ಪಂಚಾಯತಿಗಳ ಲೆಕ್ಕಪತ್ರಗಳ ನಿರ್ವಹಣೆ ಮತ್ತು ಅಂತಹ ಲೆಕ್ಕಪತ್ರಗಳ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ ಶಾಸನದ ಮೂಲಕ ರಾಜ್ಯದ ಶಾಸಕಾಂಗವು ನಿಬಂಧನೆಗಳನ್ನು ಮಾಡಬಹುದು ಎಂದು ನಿಗದಿಪಡಿಸುತ್ತದೆ. ಈ ಸಂಬಂಧದಲ್ಲಿ, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಅನುಚ್ಛೇದ 243, 250, 259ಗಳ ಅನುಸಾರವಾಗಿ ಗ್ರಾಮ ಪಂಚಾಯತಿಗಳು, ತಾಲೂಕು ಪಂಚಾಯತಿಗಳು ಮತ್ತು ಜಿಲ್ಲಾ ಪಂಚಾಯತಿಗಳು ಆರ್ಥಿಕ ವರ್ಷ ಮುಕ್ತಾಯದ ನಂತರ ಮೂರು ತಿಂಗಳು ಮೀರದ ಅವಧಿಯೊಳಗೆ, ಆ ವರ್ಷದ ಲೆಕ್ಕಪತ್ರಗಳನ್ನು ಅನುಮೋದಿಸಬೇಕು. ಪ್ರತಿ ಗ್ರಾಮ ಪಂಚಾಯತಿಯ ಲೆಕ್ಕಪತ್ರಗಳನ್ನು, ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನೆ ಇಲಾಖೆಯ ಮಹಾನಿರ್ದೇಶಕರಿಂದ ನಿರ್ದೇಶಿತರಾದ ಅಧಿಕಾರಿಗಳಿಂದ ಪ್ರತಿ ವರ್ಷವೂ ಲೆಕ್ಕಪರಿಶೋಧನೆ ಮಾಡಲಾಗುವುದು. (ಅನುಚ್ಛೇದ 246). ತಾಲೂಕು ಪಂಚಾಯತಿಗಳ (ಅನುಚ್ಛೇದ 253) ಮತ್ತು ಜಿಲ್ಲಾ ಪಂಚಾಯತಿಗಳ (ಅನುಚ್ಛೇದ 262) ಲೆಕ್ಕಪತ್ರಗಳನ್ನು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು (ಸಿಎಜಿ) ಇವರು ಲೆಕ್ಕಪರಿಶೋಧನೆ ಮಾಡುತ್ತಾರೆ.

ಪಂಚಾಯತ್ ರಾಜ್ ಸಂಸ್ಥೆಗಳಿಂದ ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ಮತ್ತು ಸಂಬಂಧಿತ ಅಧಿಕಾರಿಗಳಿಂದ ಲೆಕ್ಕಪತ್ರಗಳ ಪ್ರಮಾಣೀಕರಣದಲ್ಲಿ ಲೆಕ್ಕಪರಿಶೋಧನೆಯು ಕೆಳಗೆ ವಿವರಿಸಲಾದ ನ್ಯೂನತೆಗಳನ್ನು ಗಮನಿಸಿತು

2.9.2.1 ಲೆಕ್ಕಪತ್ರಗಳ ನಿರ್ವಹಣೆ

ಭಾರತ ಸರ್ಕಾರವು ನಿಗದಿಪಡಿಸಿದ ಮಾದರಿ ಪಂಚಾಯತ್ ಲೆಕ್ಕಪತ್ರ ವ್ಯವಸ್ಥೆಯು 2011-12ರಿಂದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿದ ಲೆಕ್ಕಪತ್ರ ಮಾಹಿತಿ ದೇಶಾದ್ಯಂತ ಏಕರೂಪದಲ್ಲಿ ಲಭ್ಯವಾಗುವುದನ್ನು ಆಲೋಚಿಸಿತ್ತು. ಮಾದರಿ ಪಂಚಾಯತ್ ಲೆಕ್ಕಪತ್ರ ವ್ಯವಸ್ಥೆಯ ನಮೂನೆಗಳು ರಶೀದಿ ಮತ್ತು ಪಾವತಿ ಲೆಕ್ಕ, ಕ್ರೋಢೀಕೃತ ಘೋಷ್ವಾರೆ ವಹಿ, ಮರುಹೊಂದಾಣಿಕೆ ತಪ್ಪಿ, ಸ್ವೀಕೃತಿ ಮತ್ತು ಪಾವತಿಗಳ ತಪ್ಪಿ, ಚರ ಮತ್ತು ಸ್ಥಿರಾಸ್ತಿಗಳ ವಹಿಗಳು, ದಾಸ್ತಾನು ವಹಿ ಮತ್ತು ಬೇಡಿಕೆ, ಸಂಗ್ರಹಣೆ ಮತ್ತು ಶಿಲ್ಕು ವಹಿ ಇವುಗಳನ್ನು ಒಳಗೊಂಡಿದೆ.

ರಾಜ್ಯ ಸರ್ಕಾರವು ತಾಲೂಕು ಪಂಚಾಯತಿಗಳು ಮತ್ತು ಜಿಲ್ಲಾ ಪಂಚಾಯತಿಗಳಿಗೆ ಮಾತ್ರವೇ ಮಾದರಿ ಪಂಚಾಯತ್ ಲೆಕ್ಕಪತ್ರ ವ್ಯವಸ್ಥೆ ನಮೂನೆಗಳಲ್ಲಿ ಲೆಕ್ಕಪತ್ರ ಸಿದ್ಧಪಡಿಸಬೇಕೆಂದು ಆದೇಶಿಸಿದ ಪರಿಣಾಮವಾಗಿ ಗ್ರಾಮ ಪಂಚಾಯತಿಗಳು ಲೆಕ್ಕಪತ್ರಗಳನ್ನು ಮಾದರಿ ಪಂಚಾಯತ್ ಲೆಕ್ಕಪತ್ರ ವ್ಯವಸ್ಥೆ ನಮೂನೆಗಳಲ್ಲಿ ಸಿದ್ಧಪಡಿಸುತ್ತಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಇದು ಶಾಸನಬದ್ಧ ಸಂಸ್ಥೆಯಿಂದ ಗ್ರಾಮ ಪಂಚಾಯತಿಗಳ ಲೆಕ್ಕಪತ್ರಗಳನ್ನು ಪ್ರಮಾಣೀಕರಿಸದಿರುವಿಕೆಗೆ ಕಾರಣವಾಯಿತು.

2.9.2.2 ಪಂಚಾಯತ್ ರಾಜ್ ಸಂಸ್ಥೆಗಳಿಂದ ಲೆಕ್ಕಪತ್ರಗಳ ಸಲ್ಲಿಕೆ ಮತ್ತು ಪ್ರಮಾಣೀಕರಣದ ಸ್ಥಿತಿ

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರ ನಿಬಂಧನೆಗಳ ಅನುಸಾರವಾಗಿ, ಗ್ರಾಮ ಪಂಚಾಯತಿಗಳ ಲೆಕ್ಕಪತ್ರಗಳ ಪ್ರಮಾಣೀಕರಣದ ಹೊಣೆಗಾರಿಕೆ ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನೆ ಇಲಾಖೆಯ ಮತ್ತು ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳ ಲೆಕ್ಕಪತ್ರಗಳ ಪ್ರಮಾಣೀಕರಣವು ಪ್ರಧಾನ ಮಹಾಲೇಖಾಪಾಲರು (ಲೆಕ್ಕಪರಿಶೋಧನೆ) ಇವರದ್ದಾಗಿರುತ್ತದೆ. ತಾಲೂಕು ಪಂಚಾಯತಿಗಳು ಮತ್ತು ಜಿಲ್ಲಾ ಪಂಚಾಯತಿಗಳ ವಾರ್ಷಿಕ ಲೆಕ್ಕಪತ್ರಗಳನ್ನು ಪ್ರಧಾನ ಮಹಾಲೇಖಾಪಾಲರು (ಲೆಕ್ಕಪರಿಶೋಧನೆ) ಇವರಿಗೆ ಸಲ್ಲಿಸಿರುವ ಸ್ಥಿತಿಯನ್ನು ಕೆಳಗೆ ಕೋಷ್ಟಕ 2.5 ರಲ್ಲಿ ವಿವರಿಸಲಾಗಿದೆ:

ಕೋಷ್ಟಕ:2.5 ಪಂಚಾಯತ್ ರಾಜ್ ಸಂಸ್ಥೆಗಳ ವಾರ್ಷಿಕ ಲೆಕ್ಕಪತ್ರಗಳನ್ನು ಲೆಕ್ಕಪರಿಶೋಧನೆಗೆ ಸಲ್ಲಿಸಿರುವ ಸ್ಥಿತಿ

ವರ್ಷ	ಪಂಚಾಯತ್ ರಾಜ್ ಸಂಸ್ಥೆಗಳ ಒಟ್ಟು ಸಂಖ್ಯೆ		ಪಂಚಾಯತ್ ರಾಜ್ ಸಂಸ್ಥೆಗಳ ಲೆಕ್ಕಪತ್ರಗಳ ಪ್ರಮಾಣೀಕರಣ ಆಗದಿರುವುದು	
	ಜಿಲ್ಲಾ ಪಂಚಾಯತಿ	ತಾಲೂಕು ಪಂಚಾಯತಿ	ಜಿಲ್ಲಾ ಪಂಚಾಯತಿ	ತಾಲೂಕು ಪಂಚಾಯತಿ
2017-18	30	176	0	2
2018-19	30	176	0	3
2019-20	30	176	0	4
2020-21	30	176	0	20
2021-22	30	176	1	87

ಆಧಾರ: ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನೆ ಇಲಾಖೆ ಮತ್ತು ಜಿಲ್ಲಾ ಪಂಚಾಯತಿ/ತಾಲೂಕು ಪಂಚಾಯತಿಗಳ ಪ್ರತ್ಯೇಕ ಲೆಕ್ಕಪರಿಶೋಧನೆ ವರದಿಗಳು

ಗ್ರಾಮ ಪಂಚಾಯತಿಗಳ ಲೆಕ್ಕಪತ್ರಗಳು ನಿಗದಿತ ನಮೂನೆಯಲ್ಲಿ ಇಲ್ಲದ ಕಾರಣ ಸಕ್ಷಮ ಪ್ರಾಧಿಕಾರದಿಂದ ಅವುಗಳನ್ನು ಪ್ರಮಾಣೀಕರಿಸಲಾಗಿಲ್ಲ. ಇದಲ್ಲದೆ, ತಾಲೂಕು ಪಂಚಾಯತಿಗಳು ಮಹಾಲೇಖಾಪಾಲರು (ಲೆಕ್ಕಪರಿಶೋಧನೆ) ಇವರಿಗೆ ವಾರ್ಷಿಕ ಲೆಕ್ಕಪತ್ರಗಳನ್ನು ಸಲ್ಲಿಸದ ಕಾರಣ ಪ್ರಮಾಣೀಕರಣದಲ್ಲಿ ಕೊರತೆ ಕಂಡುಬಂದಿದೆ.

ಸಂಬಂಧಿತ ಜಿಲ್ಲಾ ಪಂಚಾಯತಿಗಳೊಂದಿಗೆ ಈ ಬಗ್ಗೆ ವ್ಯವಹರಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರವು ಉತ್ತರಿಸಿದೆ (ಮೇ 2023).

2.9.2.3 ಸಾಮಾಜಿಕ ಲೆಕ್ಕಪರಿಶೋಧನೆ

ಸಾಮಾಜಿಕ ಲೆಕ್ಕಪರಿಶೋಧನೆಯು, ಅಧಿಕೃತ ದಾಖಲೆಗಳನ್ನು ಪರಿಶೀಲಿಸುವ ಒಂದು ಪ್ರಕ್ರಿಯೆಯಾಗಿದೆ ಮತ್ತು ರಾಜ್ಯವು ವರದಿ ಮಾಡಿದ ವೆಚ್ಚಗಳು ಅನುಷ್ಠಾನದ ಹಂತದಲ್ಲಿ ವ್ಯಯಿಸಿದ ವಾಸ್ತವಿಕ ವೆಚ್ಚವನ್ನು

ಪ್ರತಿಬಿಂಬಿಸುತ್ತದೆಯೇ ಎಂಬುದನ್ನು ನಿರ್ಧರಿಸುತ್ತದೆ. ರಾಜ್ಯ ಸರ್ಕಾರವು ಅಂಗೀಕರಿಸಿದ 4ನೇ ರಾಜ್ಯ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡಿದ ಎಲ್ಲಾ ನಿಧಿಗಳಿಗೆ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸುವುದನ್ನು ನಿಗದಿಪಡಿಸಿದೆ. ಇದಲ್ಲದೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಸೃಷ್ಟಿ ಕಾಯ್ದೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಮಧ್ಯಾಹ್ನದ ಬಿಸಿಯೂಟ ಯೋಜನೆ, ರಾಷ್ಟ್ರೀಯ ಸಾಮಾಜಿಕ ಭರವಸೆ ಕಾರ್ಯಕ್ರಮ, ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ಸ್ವಚ್ಛ ಭಾರತ್ ಮಿಷನ್, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಇತ್ಯಾದಿ ಯೋಜನೆಗಳ ಮಾರ್ಗಸೂಚಿಗಳು ಸಾಮಾಜಿಕ ಲೆಕ್ಕಪರಿಶೋಧನೆಯನ್ನು ನಿಗದಿಪಡಿಸುತ್ತವೆ. ಸಾಮಾಜಿಕ ಲೆಕ್ಕಪರಿಶೋಧನೆಯನ್ನು ನಡೆಸಲಾದ ವಿವರಗಳನ್ನು ಕೋಷ್ಟಕ 2.6ರಲ್ಲಿ ತೋರಿಸಲಾಗಿದೆ.

ಕೋಷ್ಟಕ 2.6: ರಾಜ್ಯದಲ್ಲಿ ಸಾಮಾಜಿಕ ಲೆಕ್ಕಪರಿಶೋಧನೆಯ ಸ್ಥಿತಿ

ಕ್ರಮ ಸಂಖ್ಯೆ	ವರ್ಷ	ವರ್ಷದಲ್ಲಿ ಸಾಮಾಜಿಕ ಲೆಕ್ಕಪರಿಶೋಧನೆಗಳನ್ನು ನಡೆಸಲಾದ ಯೋಜನೆಗಳು
1	2017-18	ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಸೃಷ್ಟಿ ಕಾಯ್ದೆ (5902)
2	2018-19	ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಸೃಷ್ಟಿ ಕಾಯ್ದೆ (6008), ಸಿಎಫ್‌ಸಿ ಕಾಮಗಾರಿಗಳು (5935)
3	2019-20	ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಸೃಷ್ಟಿ ಕಾಯ್ದೆ (5881), ಸಿಎಫ್‌ಸಿ ಕಾಮಗಾರಿಗಳು (5958), ಎನ್‌ಎಸ್‌ಎಪಿ (2631)
4	2020-21	ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಸೃಷ್ಟಿ ಕಾಯ್ದೆ (5862), ಸಿಎಫ್‌ಸಿ ಕಾಮಗಾರಿಗಳು (5446), ಪಿಎಮ್‌ಎವೈ (5679)
5	2021-22	ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಸೃಷ್ಟಿ ಕಾಯ್ದೆ (5868), ಸಿಎಫ್‌ಸಿ ಕಾಮಗಾರಿಗಳು (5916), ಎಮ್‌ಡಿಎಮ್ (ಪ್ರತಿ ಜಿಲ್ಲೆಯಲ್ಲಿ 3 ಶಾಲೆಗಳು)

ಆಧಾರ: ರಾಜ್ಯದ ಸಾಮಾಜಿಕ ಲೆಕ್ಕಪರಿಶೋಧನೆ ನಿರ್ದೇಶಾಲಯ,

ವ್ಯಾಪ್ತಿಗೊಳಪಡಿಸಿದ ಗ್ರಾಮ ಪಂಚಾಯತಿಗಳ ಸಂಖ್ಯೆಯನ್ನು ಅವರಣದಲ್ಲಿ ನೀಡಲಾಗಿದೆ. ಮೇಲಿನ ಕೋಷ್ಟಕದಿಂದ ನೋಡಬಹುದಾದಂತೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಸೃಷ್ಟಿ ಕಾಯ್ದೆ ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನೆಯನ್ನು ನಡೆಸಲಾಗಿದ್ದರೂ, ರಾಷ್ಟ್ರೀಯ ಸಾಮಾಜಿಕ ಭರವಸೆ ಕಾರ್ಯಕ್ರಮ, ಮಧ್ಯಾಹ್ನದ ಬಿಸಿಯೂಟ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಗಳ ಸಾಮಾಜಿಕ ಲೆಕ್ಕಪರಿಶೋಧನೆಯನ್ನು ನಿಯಮಿತವಾಗಿ ನಡೆಸಲಾಗಿಲ್ಲ ಮತ್ತು ಅವುಗಳ ವ್ಯಾಪ್ತಿಯು ಭಾಗಶಃವಾಗಿದೆ. ಇದಲ್ಲದೆ, ಸ್ವಚ್ಛ ಭಾರತ್ ಮಿಷನ್, ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮತ್ತು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆಗಳಿಗೆ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಲಾಗಿಲ್ಲ.

ಸಾಮಾಜಿಕ ಲೆಕ್ಕಪರಿಶೋಧನೆ ಮಾಡಿಲ್ಲದಿರುವುದು/ಭಾಗಶಃ ಮಾಡಿರುವುದು ನಾಗರಿಕ ಕೇಂದ್ರಿತ ಸೇವೆಗಳ ಕಡೆಗೆ ಪಂಚಾಯಿತಿ ರಾಜ್ ಸಂಸ್ಥೆಗಳ ಹೊಣೆಗಾರಿಕೆಯನ್ನು ಭಾದಿಸಿದೆ.

ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ನಿಯಮಗಳ ತಿದ್ದುಪಡಿ, ಗ್ರಾಮ ಪಂಚಾಯಿತಿಗಳ ಮಾದರಿ ಪಂಚಾಯತ್ ಲೆಕ್ಕಪತ್ರ ವ್ಯವಸ್ಥೆಯ ನಮೂನೆಗಳ ಬದಲಾವಣೆಯಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಉತ್ತರಿಸಿದೆ (ಮೇ 2023).

2.9.3 ಚಟುವಟಿಕೆ ಮತ್ತು ಜವಾಬ್ದಾರಿ ಹಂಚಿಕೆಗಳಲ್ಲಿ ನ್ಯೂನತೆ

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯು ಗ್ರಾಮ ಪಂಚಾಯತಿಗಳು, ತಾಲೂಕು ಪಂಚಾಯತಿಗಳು ಮತ್ತು ಜಿಲ್ಲಾ ಪಂಚಾಯತಿಗಳಿಗೆ ಸಂಬಂಧಿಸಿದಂತೆ ಜವಾಬ್ದಾರಿ ಮತ್ತು ಚಟುವಟಿಕೆಯ ಹಂಚಿಕೆಗಳನ್ನು ನಿಗದಿಪಡಿಸಿದೆ. ವಿವಿಧ ಹಂತಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರಗಳು ಮತ್ತು ಜವಾಬ್ದಾರಿಗಳ ಬಗ್ಗೆ ಸ್ಪಷ್ಟತೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.

ವರ್ಗಾಯಿಸಲಾದ ಕರ್ತವ್ಯಗಳಿಗೆ ಸಂಬಂಧಿಸಿದಂತೆ ಸರ್ಕಾರವು ಪಂಚಾಯತ್ ರಾಜ್ ಸಂಸ್ಥೆಗಳ ಮೂರು ಹಂತಗಳಲ್ಲಿ ಅಂದರೆ ಗ್ರಾಮ ಪಂಚಾಯತಿಗಳು, ತಾಲೂಕು ಪಂಚಾಯತಿಗಳು ಮತ್ತು ಜಿಲ್ಲಾ ಪಂಚಾಯತಿಗಳಿಗೆ ಚಟುವಟಿಕೆ ಹಂಚಿಕೆಗಳನ್ನು ಅಧಿಸೂಚಿಸಿದೆ (2016). ಆದರೆ, ಇದರಲ್ಲಿ ಕರ್ತವ್ಯಗಳನ್ನು ಸೇವೆಗಳು, ಚಟುವಟಿಕೆಗಳು, ಉಪ-ಚಟುವಟಿಕೆಗಳ ಮಟ್ಟಕ್ಕೆ ತರಲಾಗಿಲ್ಲ ಎಂಬ ನ್ಯೂನತೆಗಳನ್ನು ಲೆಕ್ಕಪರಿಶೋಧನೆಯು ಗಮನಿಸಿದೆ.

ಪ್ರಸ್ತುತ ಅಗತ್ಯಗಳನ್ನು ಪೂರೈಸಲು ಇತರ ಇಲಾಖೆಗಳೊಂದಿಗೆ ಸಮಾಲೋಚಿಸಿ ವಿವರವಾದ ಹೊಣೆಗಾರಿಕೆ ಹಂಚಿಕೆಗಳನ್ನು ಇಲಾಖೆಯು ಅಭಿವೃದ್ಧಿಪಡಿಸುತ್ತಿದೆ ಎಂದು ರಾಜ್ಯ ಸರ್ಕಾರವು ಹೇಳಿದೆ (ಮೇ 2023).

2.9.4 ದತ್ತಸಂಚಯ ನಿರ್ವಹಣೆ ಬಗೆಗಿನ ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸದಿರುವುದು

ನಾಲ್ಕನೇ ರಾಜ್ಯ ಹಣಕಾಸು ಆಯೋಗವು ತನ್ನ ವರದಿಯಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ದತ್ತಸಂಚಯ ನಿರ್ವಹಣೆಯಲ್ಲಿ ನ್ಯೂನತೆಗಳನ್ನು ಗಮನಿಸಿತು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಶಿಫಾರಸುಗಳನ್ನು ಮಾಡಿತು (ಡಿಸೆಂಬರ್ 2018). ಈ ಶಿಫಾರಸುಗಳನ್ನು ಇನ್ನೂ ಕಾರ್ಯಗತಗೊಳಿಸದೇ ಇರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ (ಫೆಬ್ರವರಿ 2023). ಶಿಫಾರಸುಗಳು ಮತ್ತು ಅದರ ಅನುಷ್ಠಾನದ ಸ್ಥಿತಿಯನ್ನು ಕೋಷ್ಟಕ 2.7ರಲ್ಲಿ ನೀಡಲಾಗಿದೆ.

ಕೋಷ್ಟಕ 2.7: ದತ್ತಸಂಚಯ ನಿರ್ವಹಣೆ ಬಗ್ಗೆ ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳ ಅನುಷ್ಠಾನ ಸ್ಥಿತಿ

ಕಂಡಿಕೆ ಸಂಖ್ಯೆ	ರಾಜ್ಯ ಹಣಕಾಸು ಆಯೋಗದ ಶಿಫಾರಸು	ಸ್ಥಿತಿ
12.1.8(ಎ)	ಸೂಕ್ತ ದತ್ತಸಂಚಯವನ್ನು ಖಚಿತಪಡಿಸಿಕೊಳ್ಳಲು 13ನೇ ಹಣಕಾಸು ಆಯೋಗದ ಸಲಹೆಗಳು ಮತ್ತು ನಮೂನೆಗಳನ್ನು ಅಳವಡಿಸಿಕೊಳ್ಳುವುದು	ಅನುಷ್ಠಾನಗೊಳಿಸಲಾಗಿಲ್ಲ
12.1.8(ಬಿ)	ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿದಂತೆ ದತ್ತಾಂಶವನ್ನು ನಿರ್ವಹಿಸಲು ಮತ್ತು ನವೀಕರಿಸಲು ನೋಡಲ್ ಏಜೆನ್ಸಿಯಾಗಿ ವಿಕೇಂದ್ರೀಕರಣ ವಿಶ್ಲೇಷಣಾ ಕೋಶವನ್ನು ಸ್ಥಾಪಿಸಿ ಮತ್ತಷ್ಟು ಅಧಿಕಾರ ನೀಡುವುದು.	ಅನುಷ್ಠಾನಗೊಳಿಸಲಾಗಿದೆ. ಆದರೆ, ವಿಕೇಂದ್ರೀಕರಣ ವಿಶ್ಲೇಷಣಾ ಕೋಶವು ಮೀಸಲಾದ ಮತ್ತು ವಿಶ್ವಾಸಾರ್ಹ ದತ್ತಸಂಚಯವನ್ನು ಹೊಂದಿಲ್ಲ
12.1.8(ಸಿ)	ಸಾಮರ್ಥ್ಯ ಅಭಿವೃದ್ಧಿ, ದತ್ತಸಂಚಯ ಮತ್ತು ಲೆಕ್ಕಗಳ ನಿರ್ವಹಣೆಗಾಗಿ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ಬೆಂಬಲದ ಹೆಚ್ಚಿನ ಅಗತ್ಯ.	ಅನುಷ್ಠಾನಗೊಳಿಸಲಾಗಿಲ್ಲ
12.1.8(ಡಿ)	ಸ್ಥಳೀಯ ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳು ಮತ್ತು ಯೋಜನೆಗಳಲ್ಲಿ (ಐತಿಹಾಸಿಕ ಮತ್ತು ಪರಂಪರೆಯ ದತ್ತಾಂಶವನ್ನು ಒಳಗೊಂಡಂತೆ) ಎಲ್ಲಾ ದತ್ತಾಂಶವನ್ನು ಡಿಜಿಟಲೀಕರಣಗೊಳಿಸಬೇಕು ಮತ್ತು ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಾಗುವಂತೆ ಮಾಡುವುದು ಅಪೇಕ್ಷಣೀಯವಾಗಿದೆ.	ಅನುಷ್ಠಾನಗೊಳಿಸಲಾಗಿಲ್ಲ
12.1.8(ಇ)	ನೈಜ ಸಮಯದ ಆಧಾರದ ಮೇಲೆ ಕಾರ್ಯಕ್ಷಮತೆ ಮತ್ತು ಕಾರ್ಯಾಚರಣೆಗಳ ಕುರಿತು ಮಾಹಿತಿ ಮತ್ತು ದತ್ತಾಂಶ ಲಭ್ಯತೆಯು ಪರಿಣಾಮಕಾರಿ ಆಡಳಿತಕ್ಕೆ ನಿರ್ಣಾಯಕ	ಪಂಚಾಯತ್ ರಾಜ್ ಸಂಸ್ಥೆಗಳ ಕಾರ್ಯಕ್ಷಮತೆ ಮತ್ತು ಕಾರ್ಯಾಚರಣೆಗಳ ನೈಜ ಸಮಯದ ದತ್ತಾಂಶ ಲಭ್ಯವಿಲ್ಲ

ಆಧಾರ: ನಾಲ್ಕನೇ ರಾಜ್ಯ ಹಣಕಾಸು ಆಯೋಗವು.

ದೃಷ್ಟಾಂತ 8

ವಿಶ್ವಾಸಾರ್ಹವಲ್ಲದ ಅಂಕಿಅಂಶಗಳು

ಪಂಚತಂತ್ರದ ಪ್ರಕಾರ ಬೇಡಿಕೆ, ಸಂಗ್ರಹಣೆ ಮತ್ತು ಶಿಲ್ಕು ಅಂಕಿಅಂಶಗಳು ಮತ್ತು ಗ್ರಾಮ ಪಂಚಾಯತಿಯ ಮೂಲ ದಾಖಲೆಗಳು, ಆರ್‌ಡಿಪಿಆರ್ ದತ್ತಾಂಶ ಮತ್ತು ಲೆಕ್ಕಪರಿಶೋಧನೆಗೆ ಒದಗಿಸಲಾದ ದತ್ತಾಂಶ ಕೆಳಗೆ ತೋರಿಸಿರುವಂತೆ ವಿಭಿನ್ನವಾಗಿವೆ:

ವಿಷಯ	ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ/ ಪಂಚತಂತ್ರದ ಅನುಸಾರ		ಲೆಕ್ಕಪರಿಶೋಧನೆಗೆ ಒದಗಿಸಿದ ಮಾಹಿತಿ ಅನುಸಾರ		ವ್ಯತ್ಯಾಸ
	ಡಿಪಿಬಿ ಶಿಲ್ಕು (2019-20)	64,42,010	68,70,611	4,28,601	
ಕೊಪ್ಪ ಗ್ರಾಮ ಪಂಚಾಯತಿ	ಡಿಪಿಬಿ ಶಿಲ್ಕು (2019-20)	33,74,440	25,14,146	8,60,294	
ಕೌಡ್ಲೆ ಗ್ರಾಮ ಪಂಚಾಯತಿ	ಡಿಪಿಬಿ ಶಿಲ್ಕು (2019-20)	2,168.14	2,287.92	119.78	
ಆರ್‌ಡಿಪಿಆರ್	ಸ್ವಂತ ಆದಾಯ (2017-18 ರಿಂದ 2020-21) (₹. ಕೋಟಿಗಳಲ್ಲಿ)	8	5	3	
ಆರ್‌ಡಿಪಿಆರ್	ಡಿಪಿಬಿ ರಚನೆ (ಆಯ್ಕೆ ಮಾಡಲಾದ)	16	3	13	
ಆರ್‌ಡಿಪಿಆರ್	ಟಿಡಿಪಿಬಿ ರಚನೆ (ಆಯ್ಕೆ ಮಾಡಲಾದ)				

ಆರ್‌ಡಿಪಿಆರ್/ಪಂಚತಂತ್ರದಲ್ಲಿ ಮತ್ತು ಲೆಕ್ಕಪರಿಶೋಧನೆಗೆ ಒದಗಿಸಲಾದ ವಿವಿಧ ದತ್ತಾಂಶಗಳಲ್ಲಿ ವ್ಯತ್ಯಾಸ ಇರುವುದರಿಂದ ಇದು ವಿಶ್ವಾಸಾರ್ಹವಾಗಿಲ್ಲ.

ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಶಿಫಾರಸು 4: ರಾಜ್ಯ ಸರ್ಕಾರವು:

- i) ದ್ವಿಪಾತ್ರ ಕಾರ್ಯನಿರ್ವಹಣೆಯ ಬಗ್ಗೆ ಸ್ಪಷ್ಟತೆಗಾಗಿ ರಾಜ್ಯ ವಲಯಕ್ಕೆ ಪ್ರತಿಯಾಗಿ ಪಂಚಾಯತಿ ರಾಜ್ ಸಂಸ್ಥೆಗಳ ವಿವರವಾದ ಕರ್ತವ್ಯ ಮತ್ತು ಚಟುವಟಿಕೆ ಹಂಚಿಕೆನಕ್ಷೆಯನ್ನು ತಯಾರಿಸಿಬೇಕು ಮತ್ತು ಅನುಷ್ಠಾನ ಮಾಡಬೇಕು.
- ii) ಸಕ್ಷಮ ಪ್ರಾಧಿಕಾರದಿಂದ ಅಂದರೆ, ಕೆಎಸ್‌ಎವಿಡಿ ಮೂಲಕ ತಮ್ಮ ಲೆಕ್ಕಗಳ ಪ್ರಮಾಣೀಕರಣವನ್ನು ಸುಲಭಗೊಳಿಸಲು ಗ್ರಾಮ ಪಂಚಾಯತಿಗಳಿಗೆ ಮಾದರಿ ಪಂಚಾಯತ್ ಲೆಕ್ಕಪತ್ರ ವ್ಯವಸ್ಥೆಯ ನಮೂನೆಗಳಲ್ಲಿ ವಾರ್ಷಿಕ ಖಾತೆಗಳನ್ನು ತಯಾರಿಸಲು ಆದೇಶಗಳನ್ನು ನೀಡಬೇಕು.
- iii) ಎಲ್ಲಾ ಯೋಜನೆಗಳ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಲಾದ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸುವುದನ್ನು ಖಚಿತಪಡಿಸಿಕೊಳ್ಳಬೇಕು.

2.10 ಚುನಾವಣಾ ಸಂಸ್ಥೆಗಳು ಮತ್ತು ಚುನಾಯಿತ ಸಂಸ್ಥೆಗಳು

ರಾಜ್ಯ ಚುನಾವಣಾ ಆಯೋಗವು ಎಲ್ಲಾ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ನೇರ ಚುನಾವಣೆಗಳನ್ನು ನಡೆಸುತ್ತದೆ.

2.10.1 ಪಂಚಾಯತ್ ರಾಜ್ ಸಂಸ್ಥೆಗಳ ರಚನೆ ಮತ್ತು ಚುನಾವಣೆ.

ಚುನಾಯಿತ ಸಂಸ್ಥೆಗಳ ವಿವರಗಳು ಮತ್ತು ಗ್ರಾಮೀಣ ಸ್ಥಳೀಯ ಸರ್ಕಾರದ ಮೂರು ಹಂತಗಳಲ್ಲಿನ ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಈ ಕೆಳಗಿನಂತಿದೆ:

2.10.1.1 ಜಿಲ್ಲಾ ಪಂಚಾಯತಿಗಳು, ತಾಲೂಕು ಪಂಚಾಯತಿಗಳು ಮತ್ತು ಗ್ರಾಮ ಪಂಚಾಯತಿಗಳು

ಜಿಲ್ಲಾ ಪಂಚಾಯತಿಗಳು: ರಾಜ್ಯದಲ್ಲಿ ಗ್ರಾಮೀಣ ಸ್ಥಳೀಯ ಆಡಳಿತದಲ್ಲಿ ಮೊದಲನೇ ಹಂತದ ಸಂಸ್ಥೆಯಾಗಿದ್ದು, ಇದರಲ್ಲಿ ಒಟ್ಟು ಮೂರನೇ ಎರಡರಷ್ಟು ಚುನಾಯಿತ ಸದಸ್ಯರು ಹೊಂದಿದ್ದು, ಉಳಿದ ಸದಸ್ಯರು ಲೋಕಸಭೆ, ರಾಜ್ಯ ವಿಧಾನಸಭೆ, ರಾಜ್ಯಸಭೆ ಮತ್ತು ರಾಜ್ಯ ವಿಧಾನಪರಿಷತ್ತಿನ ಸದಸ್ಯರಾಗಿರುತ್ತಾರೆ.

ತಾಲೂಕು ಪಂಚಾಯತಿಗಳು: ಗ್ರಾಮೀಣ ಸ್ಥಳೀಯ ಆಡಳಿತದಲ್ಲಿ ಮಧ್ಯ ಶ್ರೇಣಿಯ ಸಂಸ್ಥೆಯಾಗಿದ್ದು, ಇದರಲ್ಲಿ, ಒಟ್ಟು ಮೂರನೇ ಎರಡರಷ್ಟು ಚುನಾಯಿತ ಸದಸ್ಯರು ಹೊಂದಿದ್ದು, ಉಳಿದ ಸದಸ್ಯರು ಲೋಕಸಭೆ, ರಾಜ್ಯ ವಿಧಾನಸಭೆ, ರಾಜ್ಯಸಭೆ ಮತ್ತು ರಾಜ್ಯ ವಿಧಾನಪರಿಷತ್ತಿನ ಸದಸ್ಯರಾಗಿರುತ್ತಾರೆ.

ಗ್ರಾಮ ಪಂಚಾಯತಿಗಳು: ಗ್ರಾಮೀಣ ಸ್ಥಳೀಯ ಆಡಳಿತದ ಕೊನೆಯ ಹಂತದ ಸಂಸ್ಥೆಯಾಗಿದ್ದು, ನಾಗರಿಕರಿಗೆ ಕೊನೆಯ ಹಂತದ ಸೇವಾ ಒದಗಿಸುತ್ತದೆ ಹಾಗೂ ರಾಜ್ಯ ಸರ್ಕಾರವು ಕಾಲಕಾಲಕ್ಕೆ ಸೂಚಿಸಿದ ಸಂಖ್ಯೆಯ ಚುನಾಯಿತ ಸದಸ್ಯರನ್ನು ಹೊಂದಿರುತ್ತವೆ.

ಪಂಚಾಯತ್ ರಾಜ್ ಸಂಸ್ಥೆಗಳ ಎಲ್ಲಾ ಹಂತಗಳ ಚುನಾಯಿತ ಪ್ರತಿನಿಧಿಗಳ ವಿವರಗಳನ್ನು ಕೋಷ್ಟಕ 2.8ರಲ್ಲಿ ಒದಗಿಸಲಾಗಿದೆ.

ಕೋಷ್ಟಕ 2.8: ಚುನಾಯಿತ ಪ್ರತಿನಿಧಿಗಳ ವಿವರ

ಹಂತ	ಒಟ್ಟು ಘಟಕಗಳು	ಒಟ್ಟು ವಾರ್ಡ್‌ಗಳ ಸಂಖ್ಯೆ	ಪಂಚಾಯತ್ ರಾಜ್ ಸಂಸ್ಥೆಗಳ ಅಧ್ಯಕ್ಷ				ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರು			
			ಫಿ 13	ಫಿ 13	ಫಿ 13	ಫಿ 13	ಫಿ 13	ಫಿ 13	ಫಿ 13	ಫಿ 13
ಜಿ.ಪ	31	1,089	15	6	3	6	539	212	95	223
ತಾ.ಪ	233	3,659	88	26	11	50	2,018	771	387	744
ಗ್ರಾ.ಪ	5,692	45,000	3,011	1,029	471	1,876	48,335	18,395	10,527	16,068

ಆಧಾರ: ಆರ್‌ಡಿಪಿಆರ್

2.10.1.2 ಎರಡು ವರ್ಷಗಳಿಂದ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು ನಡೆಸದೆ ಗ್ರಾಮೀಣ ಆಡಳಿತ ವ್ಯವಸ್ಥೆಯಲ್ಲಿ ಪ್ರಚಾಸತ್ತಾತ್ಮಕ ಪ್ರಕ್ರಿಯೆಗಳ ಸ್ಥಗಿತಕ್ಕೆ ಕಾರಣವಾಗಿರುವುದು

ಪ್ರತಿ ಐದು ವರ್ಷಗಳಿಗೊಮ್ಮೆ ಪಂಚಾಯತಿಗಳಿಗೆ ನಿಯತವಾಗಿ ಚುನಾವಣೆಗಳನ್ನು ನಡೆಸುವುದು ಪರಿಣಾಮಕಾರಿ ಪಂಚಾಯತಿ ವ್ಯವಸ್ಥೆಯ ಅಡಿಪಾಯವಾಗಿದೆ. ಅನುಚ್ಛೇದ 243K ಅಡಿಯಲ್ಲಿ ಸಂವಿಧಾನವು ರಾಜ್ಯ ಚುನಾವಣಾ ಆಯೋಗದ ಸ್ಥಾಪನೆ ಮಾಡಲು ನಿಗದಿಪಡಿಸುತ್ತದೆ. ಅನುಚ್ಛೇದ 243E (1) ಮತ್ತು (3) (ಎ) ಪಂಚಾಯತಿಗಳ ಪ್ರತಿ ಅವಧಿಗೆ ಚುನಾವಣೆಗಳನ್ನು, ಹಿಂದಿನ ಅವಧಿ ಪೂರ್ಣಗೊಳ್ಳುವ ಮೊದಲು ಪೂರ್ಣಗೊಳಿಸಬೇಕು, ಇದರಿಂದಾಗಿ ಮುಂದಿನ ಪಂಚಾಯತಿಯು ಹಾಲಿ ಪಂಚಾಯತಿಯ ಅವಧಿ ಮುಗಿದ ನಂತರ ಅಧಿಕಾರ ವಹಿಸಿಕೊಳ್ಳಬಹುದು ಎಂದು ನಿಗದಿಪಡಿಸುತ್ತದೆ.

ಈ ಸಂಸ್ಥೆಗಳ ಅಧ್ಯಕ್ಷ/ಉಪಾಧ್ಯಕ್ಷರು ಮತ್ತು ಚುನಾಯಿತ ಸದಸ್ಯರ ಸ್ಥಾನಗಳಿಗೆ ವಿವಿಧ ಚುನಾಯಿತ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಸ್ಥಾನಗಳ ಸರದಿ ನೀತಿಗೆ ಸಂಬಂಧಿಸಿದ ಸೀಮಾ ನಿರ್ಣಯ, ಮೀಸಲಾತಿ ಮತ್ತು ಅಧಿಕಾರ ಸರದಿಯನ್ನು ರಾಜ್ಯ ಚುನಾವಣಾ ಆಯೋಗದ್ದಾಗಿದೆ. ಅದರಂತೆ, 1995ರಿಂದ ಪಂಚಾಯತ್ ರಾಜ್ ಸಂಸ್ಥೆಗಳ ಎಲ್ಲಾ ಮೂರು ಹಂತಗಳಿಗೆ ಚುನಾವಣೆಗಳನ್ನು ನಡೆಸಲಾಗುತ್ತಿದೆ. ಆದಾಗ್ಯೂ, ಸೀಮಾ ನಿರ್ಣಯ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ಹಿಂತೆಗೆದುಕೊಳ್ಳಲಾಯಿತು ಮತ್ತು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವನ್ನು ರಚಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ. ವಿವಿಧ ಹಂತಗಳ ಚುನಾವಣೆಯ ವಿವರಗಳನ್ನು ಕೆಳಗೆ ನೀಡಲಾಗಿದೆ:

ಕೋಷ್ಟಕ 2.9: ಪಂಚಾಯತ್ ರಾಜ್ ಸಂಸ್ಥೆಗಳ ಚುನಾವಣೆಗಳ ಸ್ಥಿತಿ

ಚುನಾವಣೆಗಳು	ಗ್ರಾಮ ಪಂಚಾಯತಿಗಳು	ಗ್ರಾಮ	ತಾಲೂಕು	ಜಿಲ್ಲಾ
		ಪಂಚಾಯತಿಗಳು	ಪಂಚಾಯತಿಗಳು	ಪಂಚಾಯತಿಗಳು
ರಾಜ್ಯ ಚುನಾವಣಾ ಆಯೋಗ ನಡೆಸಿದ ಪಂಚಾಯತಿ ಚುನಾವಣೆಗಳು	ಮೊದಲ ಚುನಾವಣೆ	1995	1995	1995
	ಎರಡನೇ ಚುನಾವಣೆ	2000	2000	2000
	ಮೂರನೇ ಚುನಾವಣೆ	2005	2005	2005
	ನಾಲ್ಕನೇ ಚುನಾವಣೆ	2010	2010	2010
	ಐದನೇ ಚುನಾವಣೆ	2015	2016	2016
	ಆರನೇ ಚುನಾವಣೆಗಳು	2020	ನಡೆಸಲಾಗಿಲ್ಲ	ನಡೆಸಲಾಗಿಲ್ಲ

ಆಧಾರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

233 ತಾಲೂಕು ಪಂಚಾಯತಿಗಳು ಮತ್ತು 31 ಜಿಲ್ಲಾ ಪಂಚಾಯತಿಗಳ ಚುನಾವಣೆಗಳಿಗೆ ರಾಜ್ಯ ಚುನಾವಣಾ ಆಯೋಗವು ಸೀಮಾ ನಿರ್ಣಯ ಪ್ರಕ್ರಿಯೆಯನ್ನು ನಡೆಸುತ್ತಾದರೂ, ಸೆಪ್ಟೆಂಬರ್ 2021ರಿಂದ ಸೀಮಾ ನಿರ್ಣಯ ಮಾಡುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ಹಿಂತೆಗೆದುಕೊಳ್ಳಲಾಗಿದೆ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ರಚನೆಗೊಂಡ (ಅಕ್ಟೋಬರ್ 2021) ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಸೀಮಾ ನಿರ್ಣಯವನ್ನು ಇನ್ನೂ ಅಂತಿಮಗೊಳಿಸಿಲ್ಲ, ಇದರ ಪರಿಣಾಮವಾಗಿ, 2021ರಲ್ಲಿ ನಡೆಯಬೇಕಿದ್ದ ಎಲ್ಲಾ ಜಿಲ್ಲಾ

ಪಂಚಾಯತಿಗಳ ಮತ್ತು ತಾಲೂಕು ಪಂಚಾಯತಿಗಳ ಚುನಾವಣೆಗಳನ್ನು ಇಲ್ಲಿಯವರೆಗೂ (ಫೆಬ್ರವರಿ 2023) ನಡೆಸಲಾಗಿಲ್ಲ.

ಗೌರವಾನ್ವಿತ ಹೈಕೋರ್ಟ್, ತಾಲೂಕು ಮತ್ತು ಜಿಲ್ಲಾ ಪಂಚಾಯತಿಗಳ ಚುನಾವಣೆಗಳನ್ನು ನಡೆಸಲು 12 ವಾರಗಳಲ್ಲಿ ಸೀಮಾ ನಿರ್ಣಯ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದರೂ (ಆಗಸ್ಟ್ 2022), ಅದು ಇನ್ನೂ ಬಾಕಿ ಉಳಿದಿದೆ (ಫೆಬ್ರವರಿ 2023). ರಾಜ್ಯ ಸರ್ಕಾರ ಮತ್ತು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಚುನಾವಣೆಗಳನ್ನು ನಡೆಸುವಲ್ಲಿ ಮಾಡಿದ ಅತಿಯಾದ ವಿಳಂಬಕ್ಕಾಗಿ ಗೌರವಾನ್ವಿತ ಹೈಕೋರ್ಟ್ ₹5.00 ಲಕ್ಷ ದಂಡವನ್ನು ವಿಧಿಸಿದೆ. ರಾಜ್ಯ ಸರ್ಕಾರವು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಇನ್ನೂ ಚುನಾವಣೆಗಳನ್ನು ನಡೆಸಿಲ್ಲದ ಪರಿಣಾಮವಾಗಿ, ಪಂಚಾಯತ್ ರಾಜ್ ಸಂಸ್ಥೆಗಳು ಚುನಾಯಿತರಲ್ಲದ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿವೆ.

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಮೀಸಲಾತಿ ನೀತಿಯನ್ನು ಅಂತಿಮಗೊಳಿಸಿದೆ ಮತ್ತು ಶೀಘ್ರದಲ್ಲೇ ಚುನಾವಣೆಗಳನ್ನು ನಡೆಸಲಾಗುವುದು ಎಂದು ರಾಜ್ಯ ಸರ್ಕಾರವು ಹೇಳಿದೆ (ಮೇ 2023).

2.10.1.3 ಸ್ಥಾನಗಳ ಮೀಸಲಾತಿ

ಅನುಚ್ಛೇದ 243 ನೇರ ಚುನಾವಣೆಗಾಗಿ ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಪಂಗಡಗಳು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳಿಗೆ ಸ್ಥಾನಗಳ ಮೀಸಲಾತಿಯನ್ನು ನಿಗದಿಪಡಿಸಿದೆ. ಇದಲ್ಲದೆ, ಅನುಚ್ಛೇದ 243D ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಪಂಗಡಗಳು ಮತ್ತು ಹಿಂದುಳಿದ ವರ್ಗಗಳಿಗೆ ಕಾಯ್ದಿರಿಸಿದ ಸ್ಥಾನಗಳು ಮತ್ತು ಅಧ್ಯಕ್ಷರ ಕಚೇರಿಗಳನ್ನು ಪಂಚಾಯತಿ/ ವಾರ್ಡ್‌ನಲ್ಲಿ ಅವರ ಜನಸಂಖ್ಯೆಯನ್ನು ಪರಿಗಣಿಸದೆಯೇ ಸರದಿಯ ಮೂಲಕ ಹಂಚಬೇಕು ಎಂದು ನಿಗದಿಪಡಿಸುತ್ತದೆ. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯು ಕೂಡ ಸರ್ಕಾರವು ಅಳವಡಿಸಿಕೊಂಡ ಸರದಿ ನೀತಿಯ ಪ್ರಕಾರ ವಿವಿಧ ಕ್ಷೇತ್ರಗಳಿಗೆ ಮೀಸಲು ಸ್ಥಾನಗಳನ್ನು ಹಂಚಿಕೆ ಮಾಡಲು ನಿಗದಿಪಡಿಸುತ್ತದೆ. ಎರಡನೇ ಆಡಳಿತ ಸುಧಾರಣಾ ಆಯೋಗವು ಕ್ಷೇತ್ರಗಳನ್ನು ಕನಿಷ್ಠ ಎರಡು ಅವಧಿಗೆ ಮೀಸಲಿಡಲು ಶಿಫಾರಸು ಮಾಡಿದೆ, ಇದರಿಂದ ಮೀಸಲು ವರ್ಗದ ಅಡಿಯಲ್ಲಿ ಚುನಾಯಿತ ಪ್ರತಿನಿಧಿಗಳು ತಮ್ಮನ್ನು ತಾವು ನಾಯಕರಾಗಿ ಬೆಳೆಸಲು ಮತ್ತು ಬೆಳೆಯಲು ಸಾಕಷ್ಟು ಅವಕಾಶವನ್ನು ಪಡೆಯಬಹುದಾಗಿದೆ.

ಒಂದು ಚುನಾವಣಾ ಅವಧಿ ನಂತರ ಸ್ಥಾನಗಳ ಸರದಿಯನ್ನು ಸಂವಿಧಾನವು ಕಡ್ಡಾಯಗೊಳಿಸದಿದ್ದರೂ, ಪ್ರತಿ ಐದು ವರ್ಷಗಳಿಗೊಮ್ಮೆ ಸ್ಥಾನಗಳನ್ನು ಸರದಿಯಲ್ಲಿ ಬದಲಾಯಿಸುವುದು ರಾಜ್ಯದ ಪಂಚಾಯತ್ ರಾಜ್ ಸಂಸ್ಥೆಗಳ ಎಲ್ಲಾ ಹಂತಗಳಲ್ಲಿನ ಅಭ್ಯಾಸವಾಗಿದೆ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ.

ಎರಡನೇ ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗವು ಸರ್ಕಾರಕ್ಕೆ ಸಲ್ಲಿಸಿದ (ಫೆಬ್ರವರಿ 2024) ಏಳನೇ ಮತ್ತು ಅಂತಿಮ ವರದಿಯು ಪರಿಶೀಲನೆಯಲ್ಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ಅಧ್ಯಾಯ-III
ನಿಧಿಗಳ ವರ್ಗಾವಣೆ

ಅಧ್ಯಾಯ- III

ನಿಧಿಗಳ ವರ್ಗಾವಣೆ

ಪಂಚಾಯತಿ ರಾಜ್ ಸಂಸ್ಥೆಗಳ ಆದಾಯ ಸಂಪನ್ಮೂಲಗಳಲ್ಲಿ ಕೇಂದ್ರ/ರಾಜ್ಯ ಹಣಕಾಸು ಆಯೋಗದ ಅನುದಾನಗಳು, ನಿಯೋಜಿತ ಆದಾಯ ಮತ್ತು ಸ್ವಂತ ಆದಾಯದ ಮೂಲಗಳು ಸೇರಿವೆ. ಪಂಚಾಯತಿ ರಾಜ್ ಸಂಸ್ಥೆಗಳಿಗೆ, ಅದರಲ್ಲೂ ಪ್ರಮುಖವಾಗಿ ಗ್ರಾಮ ಪಂಚಾಯತಿಗಳಿಗೆ, ಹಣದ ವರ್ಗಾವಣೆಯ ಕೊರತೆ ಮತ್ತು ಅವರ ಸ್ವಂತ ಆದಾಯದ ಮೂಲಗಳು ಒಟ್ಟಾರೆ ಹಣಕಾಸಿನ ಅವಶ್ಯಕತೆಯ ಶೇಕಡಾ ಎರಡಕ್ಕಿಂತ ಕಡಿಮೆಯಾಗಿರುವುದರಿಂದ, ಅವುಗಳನ್ನು ಆರ್ಥಿಕವಾಗಿ ಅಸಮರ್ಥವಾಗಿಸಿದೆ. ಹೀಗಾಗಿ ಅವುಗಳು ತಮ್ಮ ಸ್ಥಿರತೆಗಾಗಿ ಸರ್ಕಾರದ ಅನುದಾನದ ಮೇಲೆಯೇ ಹೆಚ್ಚು ಅವಲಂಬಿತರಾಗಿವೆ.

ಕೇಂದ್ರ ಹಣಕಾಸು ಆಯೋಗದ ಶಿಫಾರಸಿನ ಅನುಸಾರದ ಬಿಡುಗಡೆಯಲ್ಲಿ ₹611.19 ಕೋಟಿ ಮತ್ತು ರಾಜ್ಯ ಹಣಕಾಸು ಆಯೋಗದ ಶಿಫಾರಸಿನ ಅನುಸಾರದ ಬಿಡುಗಡೆಯಲ್ಲಿ ₹43,782.04 ಕೋಟಿ ಕಡಿಮೆ ಬಿಡುಗಡೆ ಮಾಡಿರುವುದರಿಂದ ಕೇಂದ್ರ ಹಣಕಾಸು ಆಯೋಗ/ರಾಜ್ಯ ಹಣಕಾಸು ಆಯೋಗದ ಶಿಫಾರಸಿನ ಅನುಷ್ಠಾನವು ಭಾಗಶಃವಾಗಿದೆ ಎಂಬುದು ಸ್ಪಷ್ಟವಾಗಿದೆ. ಸರ್ಕಾರವು ಪಂಚಾಯತಿ ರಾಜ್ ಸಂಸ್ಥೆಗಳಿಗೆ ನಿಗದಿತ ಪ್ರಮಾಣದಲ್ಲಿ ಹಣವನ್ನು ಬಿಡುಗಡೆ ಮಾಡಲಿಲ್ಲ, ಹಾಗಾಗಿ, ₹5,826.50 ಕೋಟಿಗಳಿಗೆ ಪ್ರತಿಯಾಗಿ ಪಂಚಾಯತಿ ರಾಜ್ ಸಂಸ್ಥೆಗಳು ಕೇವಲ ₹2,494.11 ಕೋಟಿಗಳನ್ನು ಪಡೆದಿದ್ದವು. ಪರಿಣಾಮವಾಗಿ, ಸ್ಥಳೀಯ ಅಗತ್ಯತೆಗಳು ಮತ್ತು ಹಕ್ಕುಬದ್ಧ ಹಂಚಿಕೆಗಳಿಗೆ ಅನುಗುಣವಾಗಿ ಪಂಚಾಯತಿ ರಾಜ್ ಸಂಸ್ಥೆಗಳ ವಿವೇಚನಾ ಕಾಮಗಾರಿಗಳ ಅನುಷ್ಠಾನದ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದಂತಾಯಿತು.

ಇದಲ್ಲದೆ, ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳ ಅಂಗೀಕಾರ ಮತ್ತು ಅನುಷ್ಠಾನದಲ್ಲಿ ವಿಳಂಬವಿತ್ತು. ಪರಿಣಾಮವಾಗಿ, ಐದನೇ ಮತ್ತು ಆರನೇ ರಾಜ್ಯ ಹಣಕಾಸು ಆಯೋಗದ ರಚನೆಯಲ್ಲಿ ವಿಳಂಬವಾಯಿತು. 13ನೇ ಹಣಕಾಸು ಆಯೋಗವು ರಾಜ್ಯ ಹಣಕಾಸು ಆಯೋಗ ಮತ್ತು ಕೇಂದ್ರ ಹಣಕಾಸು ಆಯೋಗಗಳನ್ನು ಒಂದೇ ಸಮಯದಲ್ಲಿ ರಚಿಸಿ ಜೋಡಿಸಲು ಶಿಫಾರಸು ಮಾಡಿದ್ದು, ಅದು ಇನ್ನೂ ಜಾರಿಯಾಗಬೇಕಿದೆ. ಹಣಕಾಸು ಮತ್ತು ಲೆಕ್ಕಪತ್ರಗಳ ಅಂಶವನ್ನು ಬಲಪಡಿಸಲು ಸಾಂಸ್ಥಿಕ ಕ್ರಮಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಗಿಲ್ಲ.

ಕೈಗಾರಿಕಾ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ವಿಧಿಸುವ ಮತ್ತು ಸಂಗ್ರಹಿಸುವ ಹಕ್ಕನ್ನು ಗ್ರಾಮ ಪಂಚಾಯತಿಗಳ ಬದಲಿಗೆ ಕೆಐಎಡಿಬಿ/ಇಎಲ್‌ಸಿಐಟಿಎಗೆ ವರ್ಗಾಯಿಸಿರುವುದರಿಂದ, ಆಸ್ತಿ ತೆರಿಗೆ ಮತ್ತು ಇತರ ತೆರಿಗೆಗಳನ್ನು ವಿಧಿಸುವ ಮತ್ತು ಸಂಗ್ರಹಿಸುವಲ್ಲಿನ ಅಡೆತಡೆಗಳನ್ನು ಸರ್ಕಾರವು ಪರಿಹರಿಸಲಿಲ್ಲ. ಈ ಸಂಸ್ಥೆಗಳು ಸಂಗ್ರಹಿಸಿದ ₹30.03 ಕೋಟಿ ಆಸ್ತಿ ತೆರಿಗೆ/ಕಟ್ಟಡ ಪರವಾನಗಿ ಶುಲ್ಕವನ್ನು ಬಿಡುಗಡೆ ಮಾಡುವಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯತಿಗಳು ಈ ಸಂಸ್ಥೆಗಳ ಮೇಲೆ ಅವಲಂಬಿತವಾಗಿವೆ.

ಸಂವಿಧಾನದ 280ನೇ ಅನುಚ್ಛೇದ (ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಪನ್ಮೂಲಗಳ ವಿಭಜನೆ) ಮತ್ತು ಅದರ ಅಡಿಯಲ್ಲಿ ರಚಿಸಲಾದ ಕೇಂದ್ರ ಹಣಕಾಸು ಆಯೋಗದ ಅನುಸಾರ ಹಣಕಾಸಿನ ವಿಕೇಂದ್ರೀಕರಣವು 73ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯಲ್ಲಿ ಕಲ್ಪಿಸಲಾದ ಪಂಚಾಯತಿ ರಾಜ್ ಸಂಸ್ಥೆಗಳ ಹೊಣೆಗಾರಿಕೆ ಮತ್ತು ಜವಾಬ್ದಾರಿಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರಮುಖವಾಗಿದೆ, ಪಂಚಾಯತಿಗಳ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ರಾಜ್ಯ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ನಡುವಿನ ಹಣಕಾಸಿನ ಹಂಚಿಕೆಯು (ನಿವ್ವಳ ತೆರಿಗೆಗಳು, ಸುಂಕಗಳು ಮತ್ತು ಶುಲ್ಕಗಳು, ಪಂಚಾಯತಿಗಳಿಗೆ ಹಂಚಿಕೆ ಮಾಡಬಹುದಾದ ತೆರಿಗೆಗಳು, ಸುಂಕಗಳು, ಮತ್ತು ಶುಲ್ಕಗಳು, ಪಂಚಾಯತಿಗಳಿಗೆ ಸಹಾಯಾನುದಾನ) ಸಂವಿಧಾನದ 243 I ಅನುಚ್ಛೇದದ ಅಡಿಯಲ್ಲಿ ರಚಿಸಲಾದ ರಾಜ್ಯ ಹಣಕಾಸು ಆಯೋಗದ ಪರಿಶೀಲನೆಗೆ ಒಳಪಡುತ್ತದೆ. ರಾಜ್ಯ ಸರ್ಕಾರಗಳು, ರಾಜ್ಯದ ಸಂಚಿತ ನಿಧಿಯಿಂದ ಅನುದಾನವನ್ನು ನೀಡುವುದರ ಹೊರತಾಗಿ ತೆರಿಗೆಗಳು, ಸುಂಕಗಳು, ಮತ್ತು ಶುಲ್ಕಗಳನ್ನು ವಿಧಿಸಲು, ಸಂಗ್ರಹಿಸಲು ಮತ್ತು ಹಂಚಿಕೆ ಮಾಡಲು ಪಂಚಾಯತಿಗಳಿಗೆ ಅಧಿಕಾರ (ಆರ್ಟಿಕಲ್ 243H) ನೀಡಬೇಕಾಗಿತ್ತು.


ಪಂಚಾಯತಿ ರಾಜ್ ಸಂಸ್ಥೆಗಳಿಗೆ ಹಣಕಾಸಿನ ವಿಕೇಂದ್ರೀಕರಣದೊಂದಿಗೆ ಹೆಚ್ಚುವರಿಯಾಗಿ, ಕರ್ನಾಟಕ ಸರ್ಕಾರವು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಮತ್ತು 4ನೇ ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ತಾಲೂಕು ಪಂಚಾಯತಿಗಳಿಗೆ ಮುದ್ರಾಂಕ ಶುಲ್ಕ ಮತ್ತು ಕೆಲವು ಗ್ರಾಮ ಪಂಚಾಯತಿಗಳಿಗೆ ಮರಳಿನ ಮೇಲೆ ವಿಧಿಸುವ ರಾಯಧನವನ್ನು ಈ ಕೆಳಗಿನಂತೆ ಹಂಚಿಕೆ ಮಾಡಿದೆ:

- ಅನುಚ್ಛೇದ 205: ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಮೂಲಕ ಸ್ಥಿರ ಆಸ್ತಿಗಳ ವರ್ಗಾವಣೆಯ ಮೇಲೆ ವಿಧಿಸಲಾದ ಸುಂಕದ ಶೇಕಡಾ ಮೂರರಷ್ಟನ್ನು ಉಪಕರ ರೂಪದಲ್ಲಿ ತಾಲೂಕು ಪಂಚಾಯತಿಗಳಿಗೆ ಹಂಚಿಕೆ.
- 4ನೇ ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳ ಮತ್ತು ಕರ್ನಾಟಕ ಉಪ-ಖನಿಜ ರಿಯಾಯಿತಿ ನಿಯಮಾವಳಿಗಳು 1994ರ ಅನುಸಾರ ರಾಜ್ಯ ಸರ್ಕಾರವು ಮರಳು ಗಣಿಗಾರಿಕೆ ನಡೆಯುವ ಪ್ರದೇಶಗಳಲ್ಲಿ 'ಮರಳಿನ ಮೇಲೆ ವಿಧಿಸುವ ರಾಯಧನವನ್ನು ಕೆಲವು ಗ್ರಾಮ ಪಂಚಾಯತ್‌ಗಳಿಗೆ' ನಿಗದಿಪಡಿಸಿದೆ

ಮೇಲಿನವುಗಳನ್ನು ಹೊರತುಪಡಿಸಿ, ರಾಜ್ಯ ಸರ್ಕಾರವು ಕಾಲಕಾಲಕ್ಕೆ ನಿರ್ಧರಿಸಿದಂತಹ ತೆರಿಗೆಗಳು, ಸುಂಕಗಳು, ಉಪಕರಗಳು ಮತ್ತು ಶುಲ್ಕಗಳನ್ನು ವಿಧಿಸಲು, ಸಂಗ್ರಹಿಸಲು ಮತ್ತು ಹಂಚಿಕೆ ಮಾಡಲು ಗ್ರಾಮ ಪಂಚಾಯತಿಗಳಿಗೆ ಅಧಿಕಾರವನ್ನು ನೀಡಲಾಗಿದೆ. ಅದರಂತೆ, ರಾಜ್ಯದಲ್ಲಿನ ಗ್ರಾಮ ಪಂಚಾಯತಿಗಳು ಭೂಮಿ/ಕಟ್ಟಡಗಳ ಮೇಲೆ ತೆರಿಗೆ, ನೀರು ಬಳಕೆ ಶುಲ್ಕಗಳು, ಪರವಾನಗಿ ಶುಲ್ಕಗಳು, ವಿವಿಧ ಸೇವೆಗಳಿಗೆ ಮತ್ತು ಪ್ರಮಾಣಪತ್ರಗಳ ನೀಡಿಕೆ ಮೇಲೆ ಶುಲ್ಕಗಳನ್ನು ವಿಧಿಸುತ್ತಿವೆ.

ಪಂಚಾಯತಿಗಳಿಗೆ ಹಣದ ವಿಕೇಂದ್ರೀಕರಣವನ್ನು ಕೆಳಗೆ ತೋರಿಸಲಾಗಿದೆ:

ಚಿತ್ರ 3.1: ಪಂಚಾಯತಿ ರಾಜ್ ಸಂಸ್ಥೆಗಳಿಗೆ ಹಣದ ಹರಿವು




ಆಧಾರ: ನೀತಿ ಆಯೋಗ

3.1 ಸ್ಥಳೀಯ ಸಂಸ್ಥೆಗಳ ಆದಾಯ ಮೂಲಗಳ ಸ್ಥಿತಿ (ಗ್ರಾಮ ಪಂಚಾಯತಿಗಳು, ತಾಲೂಕು ಪಂಚಾಯತಿಗಳು ಮತ್ತು ಜಿಲ್ಲಾ ಪಂಚಾಯತಿಗಳು)

2017-18ರಿಂದ 2021-22ರವರೆಗಿನ ಪಂಚಾಯತಿ ರಾಜ್ ಸಂಸ್ಥೆಗಳ ಒಟ್ಟಾರೆ ಸಂಪನ್ಮೂಲವನ್ನು ಕೆಳಗಿನ ಚಿತ್ರ 3.2ರಲ್ಲಿ ನೀಡಲಾಗಿದೆ: -

ಚಿತ್ರ 3.2: ಪಂಚಾಯತಿ ರಾಜ್ ಸಂಸ್ಥೆಗಳ ಒಟ್ಟಾರೆ ಸಂಪನ್ಮೂಲಗಳು



ಆಧಾರ: ವಿಎಲ್‌ಸಿ ದತ್ತಾಂಶ, ನೋಂದಣಿ ಮಹಾನಿರ್ದೇಶಕರು ಮತ್ತು ಗಣಿ ಮತ್ತು ಭೂವಿಜ್ಞಾನದ ದತ್ತಾಂಶ, ಸ್ವಂತ ಮೂಲ ಆದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾಹಿತಿ

ಪಂಚಾಯತಿ ರಾಜ್ ಸಂಸ್ಥೆಗಳ ಸ್ವಂತ ಮೂಲಗಳ ಆದಾಯವು ಒಟ್ಟು ನಿಧಿಯ ಅಗತ್ಯಕ್ಕೆ ಶೇಕಡಾ ಎರಡಕ್ಕಿಂತ ಕಡಿಮೆ ಇದೆ ಎಂಬುದು ಮೇಲಿನ ಅಂಕಿಅಂಶಗಳಿಂದ ಸ್ಪಷ್ಟವಾಗಿದೆ. ಪಂಚಾಯತಿ ರಾಜ್ ಸಂಸ್ಥೆಗಳು ಸ್ವೀಕರಿಸಿದ ಅನುದಾನ, ನಿಯೋಜಿತ ಕಂದಾಯ ಮತ್ತು ಸ್ವಂತ ಮೂಲದ ಆದಾಯದ ವಿವರಗಳನ್ನು ಕೋಷ್ಟಕ 3.1ರಲ್ಲಿ ವಿವರಿಸಲಾಗಿದೆ.

ಕೋಷ್ಟಕ 3.1: ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಪಂಚಾಯತಿ ರಾಜ್ ಸಂಸ್ಥೆಗಳ ಒಟ್ಟಾರೆ ಸಂಪನ್ಮೂಲಗಳು

(₹ ಕೋಟಿಗಳಲ್ಲಿ)

ವರ್ಷ	ಅನುದಾನ (ಜಿಲ್ಲಾ ಪಂಚಾಯತಿ)	ಅನುದಾನ (ತಾಲೂಕು ಪಂಚಾಯತಿಗಳು)	ಅನುದಾನ (ಗ್ರಾಮ ಪಂಚಾಯತಿ)	ನಿಯೋಜಿತ ಕಂದಾಯ (ಗ್ರಾಮ ಪಂಚಾಯತಿ)	ನಿಯೋಜಿತ ಕಂದಾಯ (ತಾಲೂಕು ಪಂಚಾಯತಿ)	ಸ್ವಂತ ಮೂಲದ ಆದಾಯ (ಗ್ರಾಮ ಪಂಚಾಯತಿ)	ಗ್ರಾಮ ಪಂಚಾಯತಿ ಯ ಒಟ್ಟು ಆದಾಯಕ್ಕೆ ಸ್ವಂತ ಮೂಲದ ಆದಾಯ ಶೇಕಡಾವಾರು
2017-18	10,674.82	16,062.75	6,204.44	3.47	44.44	354.38	5
2018-19	12,314.55	20,017.05	6,326.04	3.74	58.87	519.56	8
2019-20	12,380.85	21,780.70	5,437.22	3.76	0	638.70	11
2020-21	13,013.38	23,313.83	5,390.43	4.47	0	655.51	11
2021-22	13,011.78	23,332.38	4,168.56	0	0	759.50	15
ಒಟ್ಟು	61,395.38	1,04,506.71	27,526.69	15.44	103.31	2,927.65	10

ಆಧಾರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ವಿಎಲ್‌ಸಿ ದತ್ತಾಂಶ

ತಾಲೂಕು ಪಂಚಾಯತಿಗಳು ಮತ್ತು ಜಿಲ್ಲಾ ಪಂಚಾಯತಿಗಳು ಪಂಚಾಯತಿ ರಾಜ್ ಸಂಸ್ಥೆಗಳ ಯೋಜನೆಗಳ ಅನುಷ್ಠಾನದಲ್ಲಿ ಮೇಲ್ವಿಚಾರಣಾ ಪಾತ್ರಗಳನ್ನು ನಿರ್ವಹಿಸುವ ಅಧಿಕಾರವನ್ನು ಮಾತ್ರ ಹೊಂದಿದ್ದರೆ, ಗ್ರಾಮ ಪಂಚಾಯತಿಗಳಿಗೆ ತೆರಿಗೆಗಳನ್ನು ವಿಧಿಸಲು ಮತ್ತು ಶುಲ್ಕವನ್ನು ಸಂಗ್ರಹಿಸಲು ಮತ್ತು ಗ್ರಾಮ ಪಂಚಾಯತಿ ವಲಯದ ಯೋಜನೆಗಳನ್ನು ಜಾರಿಗೊಳಿಸಲೂ ಸಹ ಅಧಿಕಾರವನ್ನು ನೀಡಲಾಗಿದೆ. ತಾಲೂಕು ಪಂಚಾಯತಿಗಳು ಮತ್ತು ಗ್ರಾಮ ಪಂಚಾಯತಿಗಳು ನಿಯೋಜಿತ ಕಂದಾಯವನ್ನು ವಸೂಲಿ ಮಾಡುತ್ತಿದ್ದರೆ, ಜಿಲ್ಲಾ ಪಂಚಾಯತಿಗಳಿಗೆ ಅಂತಹ ಅವಕಾಶವಿಲ್ಲ.

ಪಂಚಾಯತಿ ರಾಜ್ ಸಂಸ್ಥೆಗಳಿಗೆ ವರ್ಗಾಯಿಸಲಾದ ಆದಾಯವು ಕೇಂದ್ರ ಹಣಕಾಸು ಆಯೋಗ/ ರಾಜ್ಯ ಹಣಕಾಸು ಆಯೋಗದ ಅನುದಾನಗಳು, ನಿಯೋಜಿತ ಕಂದಾಯ ಮತ್ತು ಸ್ವಂತ ಆದಾಯ ಮೂಲಗಳ ಮೂಲಕ ಕ್ರಮವಾಗಿ ಶೇಕಡಾ 98.46, ಶೇಕಡಾ 0.06 ಮತ್ತು ಶೇಕಡಾ 1.48 ಪ್ರಮಾಣದಲ್ಲಿ ಇರುವುದನ್ನು ಮೇಲಿನ ಅಂಕಿಅಂಶಗಳಿಂದ ಗಮನಿಸಬಹುದಾಗಿದೆ. ಅತ್ಯಲ್ಪ ಸ್ವಂತ ಆದಾಯ ಮೂಲಗಳಿಂದ ಪಂಚಾಯತಿ ರಾಜ್ ಸಂಸ್ಥೆಗಳು ಕಾಯ್ದೆಯಲ್ಲಿ ಕಲ್ಪಿಸಿದಂತೆ ಸ್ಥಳೀಯ ಅಗತ್ಯಗಳು ಮತ್ತು ಬೇಡಿಕೆಗಳಿಗೆ ಆದ್ಯತೆ ನೀಡಲು ಸಾಧ್ಯವಾಗಿಲ್ಲ.

ಗ್ರಾಮ ಪಂಚಾಯತಿಗಳ ಸ್ವಂತ ಆದಾಯ ಮೂಲಗಳಲ್ಲಿ ಹೆಚ್ಚಳವಾಗಿದೆ ಮತ್ತು ಆಸ್ತಿಗಳ ಮರುಮೌಲ್ಯಮಾಪನ ಮಾಡುವುದು ಹಾಗೂ ಬಂಡವಾಳ ಮೌಲ್ಯ ವಿಧಾನದಿಂದ ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳ ಜೊತೆಗೆ ಕೈಗಾರಿಕೆಗಳು, ಸೌರ ಬಳಕೆ, ಗಾಳಿಯಂತ್ರ, ಮೊಬೈಲ್ ಕಂಬಗಳು, ಮುಂತಾದ ಹೊಸ ತೆರಿಗೆ ಮೂಲಗಳನ್ನು ಗುರುತಿಸುವುದರ ಮೂಲಕ ಸರ್ಕಾರದ ಅನುದಾನದ ಮೇಲೆ ಗ್ರಾಮ ಪಂಚಾಯತಿಗಳ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರವು ಉತ್ತರಿಸಿದೆ (ಮೇ 2023).

ಪಂಚಾಯತಿ ರಾಜ್ ಸಂಸ್ಥೆಗಳಿಗೆ ಸಂಪನ್ಮೂಲಗಳ ಸಮರ್ಪಕತೆ ಮತ್ತು ಸಾಂವಿಧಾನಿಕವಾಗಿ ಹಂಚಿಕೆ ಮಾಡಲಾದ ನಿಧಿಗಳ ವಾಸ್ತವಿಕ ವರ್ಗಾವಣೆಯನ್ನು ಕೆಳಗೆ ವಿವರಿಸಲಾಗಿದೆ:

3.2 ಕೇಂದ್ರ ಮತ್ತು ರಾಜ್ಯ ಹಣಕಾಸು ಆಯೋಗಗಳು

ಭಾರತದ ಸಂವಿಧಾನವು ಪಂಚಾಯತಿ ರಾಜ್ ಸಂಸ್ಥೆಗಳಿಗೆ ನಿಯೋಜಿತ ಕರ್ತವ್ಯಗಳನ್ನು ನಿರ್ವಹಿಸಲು ಸಾಕಷ್ಟು ನಿಧಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಬಗ್ಗೆ ಸೂಕ್ತ ಅವಕಾಶ ಕಲ್ಪಿಸಿದೆ. ಇದಲ್ಲದೆ, ಕೇಂದ್ರ ಮತ್ತು ರಾಜ್ಯ ಹಣಕಾಸು ಆಯೋಗಗಳು ಪಂಚಾಯತಿ ರಾಜ್ ಸಂಸ್ಥೆಗಳ ಪರಿಣಾಮಕಾರಿ ಕಾರ್ಯನಿರ್ವಹಣೆಗಾಗಿ ಆದಾಯದ ಒಂದಷ್ಟು ಭಾಗ ಬಿಡುಗಡೆ ಮಾಡುವುದನ್ನು ಕಡ್ಡಾಯಗೊಳಿಸಿವೆ. ಆಯವ್ಯಯ ಹಂಚಿಕೆಗಳು, ವಾಸ್ತವಿಕ ಬಿಡುಗಡೆಗಳು ಮತ್ತು ಕೊರತೆಯ ಮೂಲಕ ನಿಧಿ ವರ್ಗಾವಣೆಯನ್ನು ಕೆಳಗೆ ಚರ್ಚಿಸಲಾಗಿದೆ:

3.2.1 ಕೇಂದ್ರ ಮತ್ತು ರಾಜ್ಯ ಹಣಕಾಸು ಆಯೋಗಗಳು

ಸಂವಿಧಾನದ 280(3)(ಸಿ) ಅನುಚ್ಛೇದವು ಕೇಂದ್ರ ಹಣಕಾಸು ಆಯೋಗವು, ಸಂಬಂಧಿತ ರಾಜ್ಯ ಹಣಕಾಸು ಆಯೋಗಗಳ ಶಿಫಾರಸುಗಳ ಆಧಾರದ ಮೇಲೆ ಪಂಚಾಯತಿ ರಾಜ್ ಸಂಸ್ಥೆಗಳ ಅದಾಯವನ್ನು ಪೂರಕವಾಗಿಸಲು ರಾಜ್ಯದ ಸಂಚಿತ ನಿಧಿಯನ್ನು ಹೆಚ್ಚಿಸಲು ಕ್ರಮಗಳನ್ನು ಶಿಫಾರಸು ಮಾಡಿದೆ. 14ನೇ ಕೇಂದ್ರ ಹಣಕಾಸು ಆಯೋಗವು ಪಂಚಾಯತಿ ರಾಜ್ ಸಂಸ್ಥೆಗಳಿಗೆ ಮೂಲಭೂತ ಅನುದಾನ ಮತ್ತು ಕಾರ್ಯಕ್ಷಮತೆಯ ಅನುದಾನವನ್ನು ಶಿಫಾರಸು ಮಾಡಿದರೆ, 15ನೇ ಕೇಂದ್ರ ಹಣಕಾಸು ಆಯೋಗವು ನಿರ್ಭಂದಿತ ಮತ್ತು ಅನಿರ್ಭಂದಿತ ಅನುದಾನವನ್ನು ಶಿಫಾರಸು ಮಾಡಿದೆ. 2017-18ರಿಂದ 2021-22ರ ಅವಧಿಯಲ್ಲಿ ಕರ್ನಾಟಕಕ್ಕೆ ಮಂಜೂರು ಮಾಡಿದ ಮತ್ತು ಬಿಡುಗಡೆ ಮಾಡಿದ ಅನುದಾನಗಳ ವಿವರಗಳನ್ನು ಕೋಷ್ಟಕ 3.2ರಲ್ಲಿ ವಿವರಿಸಲಾಗಿದೆ.

ಕೋಷ್ಟಕ 3.2: ಕೇಂದ್ರ ಹಣಕಾಸು ಆಯೋಗದ ಸಹಾಯಾನುದಾನ

(₹ ಕೋಟಿಗಳಲ್ಲಿ)

ವರ್ಷ	ಹಂಚಿಕೆ			ಬಿಡುಗಡೆ			ಕೊರತೆ
	ಮೂಲಭೂತ	ಕಾರ್ಯಕ್ರಮತೆ/ ನಿರ್ಭಂದಿತ	ಒಟ್ಟು	ಮೂಲಭೂತ	ಕಾರ್ಯಕ್ರಮತೆ/ ನಿರ್ಭಂದಿತ	ಒಟ್ಟು	
2017-18	1,604.42	206.13	1,810.55	1,555.60	204.08	1,759.68	50.87
2018-19	1,856.02	234.08	2,090.10	1,841.54	0	1,841.54	248.56
2019-20	2,507.88	306.51	2,814.39	2,504.13	0	2,504.13	310.26
2020-21	1,608.50	1,608.50	3,217.00	1,608.50	1,608.50	3,217.00	0.00
2021-22	950.80	1,426.20	2,377.00	949.30	1426.20	2375.50	1.50
ಒಟ್ಟು	8,527.62	3781.42	12,309.04	8,459.07	3,238.78	11,697.85	611.19

ಆಧಾರ: ಕೇಂದ್ರ ಸರ್ಕಾರದ ಕಾರ್ಯವಿಧಾನ ಮಾರ್ಗಸೂಚಿಗಳು ಮತ್ತು ಬಿಡುಗಡೆ ಆದೇಶಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

14ನೇ ಮತ್ತು 15ನೇ ಕೇಂದ್ರ ಹಣಕಾಸು ಆಯೋಗಗಳ ಕಾರ್ಯವಿಧಾನ ಮಾರ್ಗಸೂಚಿಗಳ ಅನುಸಾರ, ಮೂಲಭೂತ ಅನುದಾನಗಳು/ನಿರ್ಭಂದಿತ ಅನುದಾನಗಳು ಚುನಾಯಿತ ಸಂಸ್ಥೆಗಳ ರಚನೆ ಮತ್ತು ಸ್ಥಾಪನೆಗೆ ಸಂಬಂಧಿಸಿವೆ. 2017-18ರಿಂದ 2021-22ರ ಅವಧಿಯಲ್ಲಿ 14ನೇ ಕೇಂದ್ರ ಹಣಕಾಸು ಆಯೋಗದಿಂದ (₹609.69 ಕೋಟಿ) ಮತ್ತು 15ನೇ ಕೇಂದ್ರ ಹಣಕಾಸು ಆಯೋಗದಿಂದ (₹1.50 ಕೋಟಿ) ಅನುದಾನ ಬಿಡುಗಡೆಯಲ್ಲಿ ಗ್ರಾಮ ಪಂಚಾಯತಿಗಳಿಗೆ ಒಟ್ಟಾರೆಯಾಗಿ ₹611.19 ಕೋಟಿ ಕೊರತೆ ಉಂಟಾಗಿದೆಯಾಗಿ, ಗ್ರಾಮ ಪಂಚಾಯತಿಗಳು ಅಷ್ಟರ ಮಟ್ಟಿನ ಹಣದಿಂದ ವಂಚಿತವಾಗಿವೆ. ಅದೇ ರೀತಿಯಾಗಿ, ಭಾರತ ಸರ್ಕಾರವು ಸೂಕ್ತವಾಗಿ ರಚನೆಯಾದ ಪಂಚಾಯತಿ ರಾಜ್ ಸಂಸ್ಥೆಗಳಿಗೆ ಮಾತ್ರವೇ ಅನುಪಾತದ ಆಧಾರದ ಮೇಲೆ ಅನುದಾನವನ್ನು ಬಿಡುಗಡೆ ಮಾಡಿದ ಪರಿಣಾಮವಾಗಿ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದಂತೆ 2017-20ರ ಅವಧಿಯಲ್ಲಿ ₹67.05 ಕೋಟಿ ಕೇಂದ್ರ ಹಣಕಾಸು ಆಯೋಗದ ಮೂಲಭೂತ ಅನುದಾನದ ಬಿಡುಗಡೆಯಲ್ಲಿ ಕೊರತೆಯಾಯಿತು. ಅಲ್ಲದೆ, ರಾಜ್ಯ ಸರ್ಕಾರವು 2018-19ರಿಂದ 2019-20ರ ಅವಧಿಗೆ ಕಾರ್ಯಕ್ರಮತೆ ಅನುದಾನವನ್ನು ಬಿಡುಗಡೆ ಮಾಡಲು ಭಾರತ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ (ಜುಲೈ 2021).

ಮೇಲಿನ ಕೋಷ್ಟಕದಲ್ಲಿ ತೋರಿಸಿರುವಂತಹ ಹಣದ ನಷ್ಟದ ಜೊತೆಗೆ, ಈ ವರದಿಯ ಹಿಂದಿನ ಲೆಕ್ಕಪರಿಶೋಧನಾ ಕಂಡಿಕೆ 2.10.1.2ರಲ್ಲಿ ಚರ್ಚಿಸಿರುವಂತೆ 2021ರಿಂದ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಿಗೆ ಸಂಬಂಧಿಸಿದಂತೆ ಚುನಾವಣೆಗಳು ನಡೆಯದೇ ಇರುವುದರಿಂದ 15ನೇ ಕೇಂದ್ರ ಹಣಕಾಸು ಆಯೋಗದಿಂದ ₹369.45 ಕೋಟಿ ಹಣದ ನಷ್ಟಕ್ಕೆ ಕಾರಣವಾಯಿತು. 15ನೇ ಕೇಂದ್ರ ಹಣಕಾಸು ಆಯೋಗದ ಈ ನಷ್ಟವು ತಾಲೂಕು ಮತ್ತು ಜಿಲ್ಲಾ ಪಂಚಾಯತಿಗಳ ಚುನಾವಣೆಗಳನ್ನು ನಡೆಸುವವರೆಗೂ ಹೆಚ್ಚಾಗುತ್ತಲೇ ಇದ್ದು ಕರ್ನಾಟಕ ರಾಜ್ಯಕ್ಕೆ ಕೇಂದ್ರ ಹಣಕಾಸು ಆಯೋಗದ ನಿಧಿಯ ಗಣನೀಯ ನಷ್ಟವನ್ನು ಉಂಟುಮಾಡುತ್ತದೆ. ಪಂಚಾಯತಿ ರಾಜ್ ಸಂಸ್ಥೆಗಳಿಗೆ ಅಂತಹ ಕಡಿಮೆ ಬಿಡುಗಡೆ ಮತ್ತು ಅನುದಾನವನ್ನು ಬಿಡುಗಡೆ ಮಾಡದಿರುವ ಬಗ್ಗೆ ರಾಜ್ಯ ಸರ್ಕಾರವು ಯಾವುದೇ ಪ್ರತಿಕ್ರಿಯೆಗಳನ್ನು ನೀಡಲಿಲ್ಲ.

3.2.2 ರಾಜ್ಯ ಹಣಕಾಸು ಆಯೋಗ

ಸಂವಿಧಾನದ 243 I ಅನುಸಾರವಾಗಿ, ರಾಜ್ಯ ಸರ್ಕಾರವು 73ನೇ ಸಾಂವಿಧಾನಿಕ ತಿದ್ದುಪಡಿ ಜಾರಿಯಾದ ಒಂದು ವರ್ಷದೊಳಗೆ ಹಣಕಾಸು ಆಯೋಗವನ್ನು ರಚಿಸುವುದು ಕಡ್ಡಾಯವಾಗಿದೆ ಮತ್ತು ನಂತರ ಪ್ರತಿ ಐದು ವರ್ಷಗಳಿಗೊಮ್ಮೆ ರಚಿಸಬೇಕಿದೆ. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರ ಅನುಚ್ಛೇದ 267 ಅನ್ವಯ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಲು ಮತ್ತು ನಿಧಿಯ ವರ್ಗಾವಣೆಗಾಗಿ ರಾಜ್ಯಪಾಲರಿಗೆ ಶಿಫಾರಸುಗಳನ್ನು ಮಾಡಲು ರಾಜ್ಯ ಹಣಕಾಸು ಆಯೋಗವನ್ನು ರಚಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಕೆಳಗೆ ವಿವರಿಸಿದಂತೆ, ರಾಜ್ಯ ಹಣಕಾಸು ಆಯೋಗಗಳ ರಚನೆ, ಶಿಫಾರಸುಗಳ ಅಂಗೀಕಾರ ಮತ್ತು ಅನುಷ್ಠಾನದಲ್ಲಿ ವಿಳಂಬವಾಗಿದೆ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ:

3.2.2.1 ರಾಜ್ಯ ಹಣಕಾಸು ಆಯೋಗದ ರಚನೆ, ಶಿಫಾರಸುಗಳ ಅನುಷ್ಠಾನದಲ್ಲಿ ವಿಳಂಬ

ರಾಜ್ಯ ಹಣಕಾಸು ಆಯೋಗಗಳ ರಚನೆ, ಶಿಫಾರಸುಗಳ ಅಂಗೀಕಾರ ಮತ್ತು ಅನುಷ್ಠಾನಕ್ಕಾಗಿನ ನಿಗದಿತ ದಿನಾಂಕಗಳಿಗೆ ಪ್ರತಿಯಾಗಿ ಅವುಗಳ ರಚನೆಯ ಮತ್ತು ಶಿಫಾರಸುಗಳ ಅಂಗೀಕಾರ ಮತ್ತು ಅನುಷ್ಠಾನದ ವಾಸ್ತವಿಕ ದಿನಾಂಕಗಳ ಜೊತೆಗೆ ಅದರಲ್ಲಿನ ವಿಳಂಬಗಳನ್ನು ಕೆಳಗೆ ತೋರಿಸಲಾಗಿದೆ.

ಕೋಷ್ಟಕ 3.3: ರಾಜ್ಯ ಹಣಕಾಸು ಆಯೋಗಗಳ ರಚನೆಯ ವಿವರಗಳು

ಲೆಕ್ಕಾಚಾರದ ಸಂಖ್ಯೆ	ಸಂವಿಧಾನದ ಪ್ರಕಾರ ರಚಿಸಬೇಕಾಗಿದ್ದು	ಹಿಂದಿನ ಎಸ್‌ಎಫ್‌ಸಿಗೆ ಸಂಬಂಧಿಸಿದಂತೆ ರಚಿಸಬೇಕಾಗಿದ್ದು	ವಾಸ್ತವಿಕ ಕವಾಗಿ ರಚಿಸಿದ್ದು	ವಿಳಂಬ (ದಿನಗಳು)	ಶಿಫಾರಸುಗಳನ್ನು ಸಲ್ಲಿಸಿದ್ದು	ಶಿಫಾರಸುಗಳನ್ನು ಅಂಗೀಕರಿಸಿದ್ದು	ವಿಳಂಬ (ದಿನಗಳು)	ಅವಧಿಯ ವ್ಯಾಪ್ತಿ
1ನೇ	31 ಮೇ 1994ರ ವೇಳೆಗೆ	ಅನ್ವಯವಾಗುವುದಿಲ್ಲ	10.06.1994	10	05.08.1996	31.03.1997	238	1997-98 ರಿಂದ 2001-02
2ನೇ	1999-2000	ಜೂನ್ 1999	25.10.2000	474	23.12.2002	29.06.2006	1,284	2006-07 ರಿಂದ 2010-11
3ನೇ	2004-05	ಅಕ್ಟೋಬರ್ 2005	28.08.2006	327	ಡಿಸೆಂಬರ್ 2008	31.10.2011	669	2011-12 ರಿಂದ 2015-16
4ನೇ	2009-10	ಆಗಸ್ಟ್ 2011	21.12.2015	1,600	ಮೇ 2018	07.12.2018	190	2018-19 ರಿಂದ 2022-23

ಆಧಾರ: 74ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ ಮೇಲಿನ ಸಿಎಜಿ ವರದಿ (ನಂ. 2-2020, ಕರ್ನಾಟಕ) ಮತ್ತು 4ನೇ ಎಸ್‌ಎಫ್‌ಸಿ ವರದಿ

ಅನುಕ್ರಮವಾಗಿ, 2ನೇ ರಾಜ್ಯ ಹಣಕಾಸು ಆಯೋಗದ ರಚನೆಯಲ್ಲಿ 474 ದಿನಗಳು, 3ನೇ ಹಣಕಾಸು ಆಯೋಗದ ರಚನೆಯಲ್ಲಿ 327 ದಿನಗಳು ಮತ್ತು 4ನೇ ಹಣಕಾಸು ಆಯೋಗದ ರಚನೆಯಲ್ಲಿ 1600

ದಿನಗಳ ವಿಳಂಬವಾಗಿದೆ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ರಾಜ್ಯ ಸರ್ಕಾರವು ಆಯಾ ರಾಜ್ಯ ಹಣಕಾಸು ಆಯೋಗಗಳ ಶಿಫಾರಸುಗಳನ್ನು 190 ದಿನಗಳಿಂದ 1284 ದಿನಗಳವರೆಗಿನ ವಿಳಂಬದೊಂದಿಗೆ ಅಂಗೀಕರಿಸಿದೆ. 2002-03ರಿಂದ 2005-06 ಮತ್ತು 2017-18ರವರೆಗಿನ ಎರಡು ರಾಜ್ಯ ಹಣಕಾಸು ಆಯೋಗಗಳ ನಡುವಿನ ಮಧ್ಯಂತರ ಅವಧಿಯು ಆಯಾ ಹಿಂದಿನ ರಾಜ್ಯ ಹಣಕಾಸು ಆಯೋಗಗಳ ಶಿಫಾರಸುಗಳ ವ್ಯಾಪ್ತಿಯಲ್ಲಿದ್ದವು. ರಾಜ್ಯ ಹಣಕಾಸು ಆಯೋಗಗಳ ರಚನೆಯಲ್ಲಿ ಆರುವರೆ ವರ್ಷಕ್ಕೂ ಹೆಚ್ಚು ವಿಳಂಬದಿಂದಾಗಿ, ರಾಜ್ಯವು ಎರಡು ಹಣಕಾಸು ಆಯೋಗಗಳಿಂದ ಹಿಂದಿದೆ, ಈಗ ರಾಜ್ಯವು 6ನೇ ಹಣಕಾಸು ಆಯೋಗದ ಬದಲಿಗೆ 4ನೇ ಹಣಕಾಸು ಆಯೋಗದ ಅವಧಿಯಲ್ಲಿದೆ (4 ರಾಜ್ಯಗಳು¹² 6ನೇ ಹಣಕಾಸು ಆಯೋಗದ ಅವಧಿಯಲ್ಲಿವೆ).

ಹಣಕಾಸು ಆಯೋಗಗಳ ಅನುಷ್ಠಾನದಲ್ಲಿನ ವಿಳಂಬವು ಮಧ್ಯಂತರ ಅವಧಿಯಲ್ಲಿ ಹೆಚ್ಚಿಸುತ್ತಾ ನಿಯೋಜಿತ ಅನುದಾನ/ಆದಾಯಗಳನ್ನು ಬಿಡುಗಡೆ ಮಾಡದಿರುವಲ್ಲಿ, ಹಾಗಾಗಿ, ಪಂಚಾಯತಿ ರಾಜ್ ಸಂಸ್ಥೆಗಳ ಆರ್ಥಿಕ ಸಂಪನ್ಮೂಲದ ಮೇಲೆ ಪರಿಣಾಮ ಬೀರಿತು. ಇದಲ್ಲದೆ, ಆರು ತಿಂಗಳಿನ ಒಳಗೆ ಶಾಸನಸಭೆಯಲ್ಲಿ ಮಂಡಿಸಬೇಕಾಗಿದ್ದ ಮಾರ್ಪಾಡು ಅಥವಾ ಅಂಗೀಕಾರ ಮತ್ತು ಅನುಷ್ಠಾನವನ್ನು ಸೂಚಿಸುವ ಹಣಕಾಸು ಆಯೋಗಗಳ ಶಿಫಾರಸುಗಳ ಮೇಲೆ ಕ್ರಮ ಕೈಗೊಂಡ ವರದಿಯನ್ನು ಮಂಡಿಸಲಾಗಿಲ್ಲ.

ಶಿಫಾರಸು 5: ಕೇಂದ್ರ ಹಣಕಾಸು ಆಯೋಗದ ಅನುದಾನದ ನಷ್ಟವನ್ನು ತಪ್ಪಿಸಲು ರಾಜ್ಯ ಸರ್ಕಾರವು ಸೂಕ್ತವಾಗಿ ರಚನೆಯಾದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸ್ಥಾಪಿಸಬೇಕು. ರಾಜ್ಯ ಸರ್ಕಾರವು ಹಣಕಾಸು ಆಯೋಗವನ್ನು ಸಕಾಲದಲ್ಲಿ ರಚಿಸಬೇಕು ಮತ್ತು ಕ್ರಮ ಕೈಗೊಂಡ ವರದಿಗಳನ್ನು ಶಾಸನಸಭೆಯಲ್ಲಿ ನಿರ್ದಿಷ್ಟ ಸಮಯದೊಳಗೆ ಮಂಡಿಸಬೇಕು.

3.2.2.2 ಕೇಂದ್ರ ಹಣಕಾಸು ಆಯೋಗದೊಂದಿಗೆ ಸಮಕಾಲೀನವಾಗದ ರಾಜ್ಯ ಹಣಕಾಸು ಆಯೋಗಗಳು

ಸಂವಿಧಾನದ 280 (3) (ಬಿ ಬಿ) ಮತ್ತು (ಸಿ) ಅನುಚ್ಛೇದವು, ಸ್ಥಳೀಯ ಸರ್ಕಾರಗಳಿಗೆ ಕೇಂದ್ರ ಹಣಕಾಸು ಆಯೋಗದ ಅನುದಾನಗಳನ್ನು 'ರಾಜ್ಯದ ಹಣಕಾಸು ಆಯೋಗದ ಶಿಫಾರಸುಗಳ ಆಧಾರದ ಮೇಲೆ' ಪಂಚಾಯತಿ ರಾಜ್ ಸಂಸ್ಥೆಗಳಿಗೆ ವರ್ಗಾಯಿಸಬೇಕು ಎಂದು ನಿಗದಿಪಡಿಸುತ್ತದೆ. ಕೇಂದ್ರ ಮತ್ತು ರಾಜ್ಯ ಆಯೋಗಗಳ ನಡುವಿನ ಅಂತರವನ್ನು ಪರಿಹರಿಸಲು 13ನೇ ಹಣಕಾಸು ಆಯೋಗವು, ದೇಶಾದ್ಯಂತ ಸಮಕಾಲೀನವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಎಲ್ಲಾ ರಾಜ್ಯಗಳೂ ಈಗಿರುವ ತಮ್ಮ ತಮ್ಮ ರಾಜ್ಯ ಹಣಕಾಸು ಆಯೋಗಗಳನ್ನು ಅಂತಿಮಗೊಳಿಸಿ ಒಂದೇ ಸಮಯಕ್ಕೆ ಕೇಂದ್ರ ಹಣಕಾಸು ಆಯೋಗದ ಜೊತೆಗೆ ಸಂಯೋಜಿಸಿ ರಾಜ್ಯ ಹಣಕಾಸು ಆಯೋಗವನ್ನು ರಚಿಸಬೇಕೆಂದು ಶಿಫಾರಸು ಮಾಡಿತ್ತು. ಸಂವಿಧಾನದ 243 In ಅನುಚ್ಛೇದವನ್ನು ತಿದ್ದುಪಡಿ ಮಾಡಿ 'ಪ್ರತಿ ಐದು ವರ್ಷಗಳಿಗೆ' ಪದಗಳ ನಂತರ 'ಅಥವಾ ಅದಕ್ಕಿಂತ ಮೊದಲು' ಎಂಬ ಪದಗಳನ್ನು ಸೇರಿಸಬೇಕೆಂದೂ ಅದು ಶಿಫಾರಸು ಮಾಡಿತ್ತು.

¹² ಅಸ್ಸಾಂ, ಬಿಹಾರ, ಪಂಜಾಬ್ ಮತ್ತು ರಾಜಸ್ಥಾನ


ರಾಜ್ಯ ಹಣಕಾಸು ಆಯೋಗಗಳನ್ನು ಸಂವಿಧಾನದಲ್ಲಿ ನಿಗದಿಪಡಿಸಿರುವಂತೆ ಸಕಾಲಕ್ಕೆ ರಚಿಸಲಾಗಿಲ್ಲ ಹಾಗೂ ರಾಜ್ಯ ಹಣಕಾಸು ಆಯೋಗಗಳು ಸಂಬಂಧಿತ ರಾಜ್ಯ ಕೇಂದ್ರ ಹಣಕಾಸು ಆಯೋಗಗಳೊಂದಿಗೆ ಸಮಕಾಲೀನವಾಗಿಲ್ಲ ಮತ್ತು ಪರಸ್ಪರ ಸಂಯೋಜನೆಯಾಗಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ.

ಅನುಚ್ಛೇದ 243(I) ಮತ್ತು (Y) ಅನುಸಾರ ರಾಜ್ಯ ಹಣಕಾಸು ಆಯೋಗವನ್ನು ಐದು ವರ್ಷಗಳಿಗೊಮ್ಮೆ ರಚಿಸಬೇಕು ರಾಜ್ಯ ಸರ್ಕಾರವು ಎಂದು ಹೇಳಿದೆ. ಈ ರೀತಿ, ರಾಜ್ಯ ಹಣಕಾಸು ಆಯೋಗವನ್ನು ಕೇಂದ್ರ ಹಣಕಾಸು ಆಯೋಗದ ಜೊತೆಗೆ ಸಮಕಾಲೀನವಾಗಿಸುವ 13ನೇ ಕೇಂದ್ರ ಹಣಕಾಸು ಆಯೋಗದ ಶಿಫಾರಸನ್ನು ಕಾರ್ಯಗತಗೊಳಿಸಿಲ್ಲ.

3.2.2.3 ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಹಂಚಿಕೆಯ ಸ್ಥಿತಿ

ಸಂಬಂಧಿತ ರಾಜ್ಯ ಹಣಕಾಸು ಆಯೋಗಗಳು 2017-18ರಿಂದ 2021-22ರ ಅವಧಿಯಲ್ಲಿ ₹2,25,669.64 ಕೋಟಿಗಳನ್ನು ಪಂಚಾಯತಿ ರಾಜ್ ಸಂಸ್ಥೆಗಳಿಗೆ ಹಂಚಿಕೆ ಮಾಡಲು ಶಿಫಾರಸು ಮಾಡಿದ್ದು, ಅದರಲ್ಲಿ ಸರ್ಕಾರವು ₹2,26,232.95 ಕೋಟಿಗಳನ್ನು ಹಂಚಿಕೆ ಮಾಡಲು ಒಪ್ಪಿಕೊಂಡಿತ್ತು, ಆದರೆ ಕೇವಲ ₹1,82,450.91 ಕೋಟಿಗಳನ್ನು ಬಿಡುಗಡೆ ಮಾಡಿದೆ. ಹಾಗಾಗಿ ಬಿಡುಗಡೆಯಲ್ಲಿ ₹43,782.04 ಕೋಟಿ ಕೊರತೆಯಾಗಿದೆ (ಚಿತ್ರ 3.3).

ಚಿತ್ರ 3.3: 2017-22 ಅವಧಿಯಲ್ಲಿ ಪಂಚಾಯತಿ ರಾಜ್ ಸಂಸ್ಥೆಗಳಿಗೆ ನಿಧಿಯ ವರ್ಗಾವಣೆಯ ವಿವರಗಳು



ಆಧಾರ: ಮಧ್ಯವಧಿ ಆರ್ಥಿಕ ಯೋಜನೆ (2020-24) ಮತ್ತು (2022-26), ವಿಎಲ್‌ಸಿ ದತ್ತಾಂಶ.

ನಾಲ್ಕನೇ ರಾಜ್ಯ ಹಣಕಾಸು ಆಯೋಗವು 2018-19ರಿಂದ ರಾಜ್ಯದ ಸಾಲ ಹೊರತುಪಡಿಸಿ ನಿವ್ವಳ ಸ್ವಂತ ಆದಾಯದ ಶೇಕಡ 35ರಷ್ಟನ್ನು ಪಂಚಾಯತಿ ರಾಜ್ ಸಂಸ್ಥೆಗಳಿಗೆ ಹಂಚಿಕೆ ಮಾಡಲು ಶಿಫಾರಸು ಮಾಡಿತ್ತು, ಆದಾಗ್ಯೂ, ಲೆಕ್ಕಪರಿಶೋಧನೆಯ ಅವಧಿಯಲ್ಲಿ ವಾಸ್ತವಿಕ ಹಂಚಿಕೆಯು ಶೇಕಡ 25.67ರಿಂದ 28.36ರಷ್ಟಿತ್ತು. ರಾಜ್ಯ ಸರ್ಕಾರವು ಕೆಲವು ಶಿಫಾರಸುಗಳನ್ನು ಮಾರ್ಪಾಡುಗಳೊಂದಿಗೆ¹³ ಜಾರಿಗೊಳಿಸಿದೆ ಮತ್ತು ಇತರ ಶಿಫಾರಸುಗಳ ಮೇಲೆ ಕ್ರಮವನ್ನು ಕೈಗೊಂಡಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಹಣಕಾಸು ಆಯೋಗ-ವಾರು ಪ್ರಮುಖ ಶಿಫಾರಸುಗಳು ಮತ್ತು ನಿಧಿಯ ವರ್ಗಾವಣೆಗೆ ಸಂಬಂಧಿಸಿದಂತೆ ಅವುಗಳ ಮಾರ್ಪಾಡುಗಳನ್ನು ಅನುಬಂಧ 3.1(ಎ), 3.1(ಬಿ) ಮತ್ತು 3.2ರಲ್ಲಿ ನೀಡಲಾಗಿದೆ.


3.2.2.4 ಗ್ರಾಮ ಪಂಚಾಯತಿಗಳಿಗೆ ಅನಿರ್ಭಂದಿತ ಅನುದಾನಗಳ ಬಿಡುಗಡೆಯಲ್ಲಿ ಕೊರತೆ

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರ 206(2) ಪರಿಚ್ಛೇದವು ರಾಜ್ಯ ಹಣಕಾಸು ಆಯೋಗವು ನಿರ್ಧರಿಸಬಹುದಾದಂತಹ ಶೇಕಡಾವಾರು ಅನುದಾನವನ್ನು ಪಂಚಾಯತಿಗಳಿಗೆ ಹಂಚಿಕೆ ಮಾಡಬೇಕು ಮತ್ತು ಅದರಲ್ಲಿ ಶೇಕಡ 20ರಷ್ಟು ಅನಿರ್ಭಂದಿತ ಅನುದಾನ ಆಗಿರಬೇಕು ಎಂದು ನಿಗದಿಪಡಿಸಿದೆ. ಪಂಚಾಯತಿ ರಾಜ್ ಸಂಸ್ಥೆಗಳು ತಮ್ಮ ನಿರ್ಧಾರಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನಿರ್ಭಂದಿತ ಅನುದಾನಗಳನ್ನು ಬಳಸಬಹುದಾಗಿದೆ, ಇದು ಗ್ರಾಮ ಸಭೆಯಲ್ಲಿನ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳಲ್ಲಿ ಮಾಲೀಕತ್ವ ಮತ್ತು ಹೊಣೆಗಾರಿಕೆಯ ಪ್ರಜ್ಞೆಯನ್ನು ಸೃಷ್ಟಿಸುತ್ತದೆ.

ಪಂಚಾಯತಿ ರಾಜ್ ಸಂಸ್ಥೆಗಳಿಗೆ ಅನಿರ್ಭಂದಿತ ಅನುದಾನಗಳ ಹಂಚಿಕೆಯ ಪರಿಶೀಲನೆಯಿಂದ, 2017-18 ರಿಂದ 2021-22ರ ಅವಧಿಯಲ್ಲಿ ಒಟ್ಟು ನಿಧಿ ಹಂಚಿಕೆಯ ಶೇಕಡ 20ಕ್ಕೆ ಪ್ರತಿಯಾಗಿ ಶೇಕಡ 10 ರಿಂದ ಶೇಕಡ 18 ರಷ್ಟಿದೆ ಎಂಬುದು ತಿಳಿದುಬಂದಿತು. ಪಂಚಾಯತಿ ರಾಜ್ ಸಂಸ್ಥೆಗಳು ₹5826.50 ಕೋಟಿಗಳಿಗೆ ಪ್ರತಿಯಾಗಿ ಕೇವಲ ₹4235.38 ಕೋಟಿಯಷ್ಟು ಪಡೆದಿದ್ದು ಅನಿರ್ಭಂದಿತ ಅನುದಾನಗಳ ಬಿಡುಗಡೆಯಲ್ಲಿ ಶೇಕಡ 10 ರಿಂದ 50 ರಷ್ಟು ಏರುಪೇರು ಮಾಡಿದಂತಾಯಿತು. ಹಾಗಾಗಿ, ಸ್ಥಳೀಯ ಅಗತ್ಯಗಳು ಮತ್ತು ಶಾಸನಬದ್ಧ ಹಂಚಿಕೆಗಳಿಗೆ ಅನುಗುಣವಾಗಿ ವಿವೇಚನಾ ಕಾರ್ಯಗಳಿಗೆ ಹಣವನ್ನು ಬಳಸುವಲ್ಲಿ ಪಂಚಾಯತಿ ರಾಜ್ ಸಂಸ್ಥೆಗಳ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದಂತಾಯಿತು (ಚಿತ್ರ 3.4).

¹³ ಐದು ವರ್ಷಗಳ ಅವಧಿಯಲ್ಲಿ ಶೇಕಡ 32.5ರಿಂದ ಶೇಕಡ 36ಕ್ಕೆ ಹಂತ ಹಂತವಾಗಿ ನಿಧಿಯ ವರ್ಗಾವಣೆ

ಚಿತ್ರ 3.4: 2017-22 ಅವಧಿಯಲ್ಲಿ ಗ್ರಾಮ ಪಂಚಾಯತಿಗಳಿಗೆ ಅನಿರ್ಭಂದಿತ ಅನುದಾನಗಳ ಹಂಚಿಕೆಯ ವಿವರಗಳು



ಆಧಾರ: ಆಯವ್ಯಯ ಲಿಂಕ್ ದಾಖಲೆಗಳು

3.2.2.5 ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳ ಅನುಷ್ಠಾನದ ಸ್ಥಿತಿ

4ನೇ ರಾಜ್ಯ ಹಣಕಾಸು ಆಯೋಗವು ಪಂಚಾಯತಿ ರಾಜ್ ಸಂಸ್ಥೆಗಳಿಗೆ ಹಣಕಾಸು ಮತ್ತು ಲೆಕ್ಕಪತ್ರಗಳ ಅಂಶಗಳನ್ನು ದೃಢಗೊಳಿಸಲು ಕೆಲವು ಸಾಂಸ್ಥಿಕ ಬಲಪಡಿಸುವ ಕ್ರಮಗಳನ್ನು ಶಿಫಾರಸು ಮಾಡಿದೆ. ಅಂತಹ ಶಿಫಾರಸುಗಳ ಅನುಷ್ಠಾನದ ಸ್ಥಿತಿ ಕೆಳಗಿನಂತಿದೆ:

- ಆಸ್ತಿ ಮೌಲ್ಯಮಾಪನ, ಅಂದಾಜು, ವ್ಯಾಪ್ತಿ, ಸಂಗ್ರಹಣೆ ದಕ್ಷತೆ ಮತ್ತು ಆಸ್ತಿ ಮೌಲ್ಯಗಳ ಸೂಚ್ಯಂಕ ತಯಾರಿ, ವಿನಾಯಿತಿಗಳು, ಜಾರಿ, ಆಸ್ತಿ ಇತ್ಯಾದಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ರಚನೆಯಾಗಬೇಕೆಂದು ಆಸ್ತಿ ತೆರಿಗೆ ಮಂಡಳಿಯನ್ನು ರಚಿಸಲಾಗಿಲ್ಲ.

ರಾಜ್ಯ ಸರ್ಕಾರ ಈ ಬಗ್ಗೆ ನಿರ್ದಿಷ್ಟ ಉತ್ತರ ನೀಡಿಲ್ಲ.

- ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಗಾಗಿ ವಹಿವಾಟುಗಳನ್ನು ದಾಖಲಿಸಲು ಪಂಚಾಯತಿ ರಾಜ್ ಸಂಸ್ಥೆಗಳಿಗಾಗಿ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಕ್ಷಪರಿಶೋಧಕರು ಸೂಚಿಸಿದ ಎಂಟು ನಮೂನೆಗಳ ಲೆಕ್ಕಪತ್ರಗಳ ಮಾದರಿ ಪಂಚಾಯತ್ ಲೆಕ್ಕಪತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿಲ್ಲ, ಹಾಗಾಗಿ ಗ್ರಾಮ ಪಂಚಾಯತಿ ಲೆಕ್ಕಪತ್ರಗಳು ಆನ್‌ಲೈನ್‌ನಲ್ಲಿ ಲಭ್ಯವಿಲ್ಲವಾದ್ದರಿಂದ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಿಂದ ಪ್ರಮಾಣೀಕರಿಸಲು ಸಾಧ್ಯವಾಗಿಲ್ಲ.

ನಿಯಮಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ ಮತ್ತು ಮಾದರಿ ಪಂಚಾಯತ್ ಲೆಕ್ಕಪತ್ರ ವ್ಯವಸ್ಥೆಯ ನಮೂನೆಗಳನ್ನು ಪರಿಚಯಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ.

- ನಿರ್ಧಾರ ಮಾಡುವಿಕೆ, ಲೆಕ್ಕಪರಿಶೋಧನೆಯ ಪ್ರಕ್ರಿಯೆ ಮತ್ತು ಸಾರ್ವಜನಿಕವಾಗಿ ಆನ್‌ಲೈನ್‌ನಲ್ಲಿ ಅದರ ಮಾಹಿತಿ ಲಭ್ಯತೆಗಾಗಿ ವಹಿವಾಟುಗಳಲ್ಲಿ ಪಾರದರ್ಶಕತೆ/ಹೊಣೆಗಾರಿಕೆಗಾಗಿ ಕಾರ್ಯಕ್ರಮಗಳು/ಯೋಜನೆಗಳ ಡಿಜಿಟಲೀಕರಣವನ್ನು ಭಾಗಶಃ ಜಾರಿಗೊಳಿಸಲಾಗಿದೆ.

ರಾಜ್ಯ ಸರ್ಕಾರ ಈ ಬಗ್ಗೆ ನಿರ್ದಿಷ್ಟ ಉತ್ತರ ನೀಡಿಲ್ಲ.

- ಪರೀಕ್ಷಾ-ತನಿಖೆ ನಡೆಸಲಾದ ಘಟಕಗಳಲ್ಲಿ ಗಮನಿಸಿದಂತೆ, ಎರಡು ವರ್ಷಗಳೊಳಗೆ ಪಂಚಾಯತಿ ರಾಜ್ ಸಂಸ್ಥೆಗಳ ಎಲ್ಲಾ ಭೂಮಿ/ಸ್ಥಿರಾಸ್ತಿಗಳ ದಾಸ್ತಾನು ನಿರ್ವಹಣೆಗೆ ಹಣವನ್ನು ಮೀಸಲಿಡಲಾಗಿಲ್ಲ.

ರಾಜ್ಯ ಸರ್ಕಾರ ಈ ಬಗ್ಗೆ ನಿರ್ದಿಷ್ಟ ಉತ್ತರ ನೀಡಿಲ್ಲ.

- ಇದಲ್ಲದೆ, ಇತರ ಶಿಫಾರಸುಗಳಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇಲಾಖೆಯಲ್ಲಿ ಲೆಕ್ಕಪರಿಶೋಧನಾ ವಿಭಾಗಗಳ ರಚನೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ದತ್ತಾಂಶದ ನಿರ್ವಹಣೆ ಮತ್ತು ನವೀಕರಣಕ್ಕಾಗಿ ಮುಖ್ಯ ಮಾಹಿತಿ ಅಧಿಕಾರಿ ನೇಮಕ ಇವುಗಳನ್ನು ಅನುಷ್ಠಾನಗೊಳಿಸಲಾಗಿಲ್ಲ.

ಆಂತರಿಕ ಲೆಕ್ಕಪರಿಶೋಧನಾ ವಿಭಾಗವನ್ನು ಸ್ಥಾಪಿಸುವ ಪ್ರಕ್ರಿಯೆಯು ನಡೆಯುತ್ತಿದೆ, ಆದರೆ ಸಿಬ್ಬಂದಿ ಕೊರತೆಯಿಂದಾಗಿ ಆಂತರಿಕ ಲೆಕ್ಕಪರಿಶೋಧನಾ ವಿಭಾಗವನ್ನು ರೂಪಿಸಲು ಸಾಧ್ಯವಾಗಿಲ್ಲ ಮತ್ತು ಮುಖ್ಯ ಮಾಹಿತಿ ಅಧಿಕಾರಿ (ಎಂಐಎಸ್) ನೇಮಕಾತಿಯನ್ನು ಪರಿಗಣಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ.

3.3 ಪಂಚಾಯತ್ ರಾಜ್ ಸಂಸ್ಥೆಗಳಿಗೆ ನಿಯೋಜಿತ ಹಣದ ವರ್ಗಾವಣೆಯ ಸ್ಥಿತಿ

4ನೇ ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳ ಮತ್ತು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರ ಪರಿಚ್ಛೇದ 205 (1)ರ ಪ್ರಕಾರ, 'ಮುದ್ರಾಂಕ ಶುಲ್ಕ' ಮತ್ತು ಮರಳಿನ ಮೇಲೆ ವಿಧಿಸುವ ರಾಯಧನ'ಗಳನ್ನು ಕ್ರಮವಾಗಿ ತಾಲೂಕು ಪಂಚಾಯತಿ ಮತ್ತು ಕೆಲವು ಗ್ರಾಮ ಪಂಚಾಯತಿಗಳಿಗೆ ನಿಯೋಜಿಸಲಾಗಿದೆ.

ಲೆಕ್ಕಪರಿಶೋಧನೆಯು ಗಮನಿಸಿದಂತೆ:

- ಜಿಲ್ಲಾ ಪಂಚಾಯತಿಗಳಿಗೆ ಯಾವುದೇ ಆದಾಯವನ್ನು ನಿಯೋಜಿಸಲಾಗಿಲ್ಲ.
- ಗ್ರಾಮ ಪಂಚಾಯತಿಗಳಲ್ಲಿ ತೆಗೆದ ಮರಳಿನ ಮೇಲಿನ ರಾಯಧನ ₹15.44 ಕೋಟಿಯನ್ನು ಸರ್ಕಾರವು ಪೂರ್ಣವಾಗಿ ವರ್ಗಾಯಿಸಿದೆ.
- ತಾಲೂಕು ಪಂಚಾಯತಿಗಳಿಗೆ 'ಮುದ್ರಾಂಕ ಶುಲ್ಕ' ಬಗೆಗಿನ ಆದಾಯವನ್ನು ನಿಯೋಜಿಸಲಾಗಿದ್ದರೂ, 2017-19ರಲ್ಲಿ ತಾಲೂಕು ಪಂಚಾಯತಿಗಳಿಗೆ ಅದನ್ನು ಸಂಪೂರ್ಣವಾಗಿ ವರ್ಗಾಯಿಸಲಾಗಿಲ್ಲ. ₹114.95 ಕೋಟಿ ಸಂಗ್ರಹಕ್ಕೆ ಪ್ರತಿಯಾಗಿ, ಸರ್ಕಾರವು ಕೇವಲ ₹103.31 ಕೋಟಿ ಮೊತ್ತವನ್ನು ವರ್ಗಾಯಿಸಿದ್ದು ₹11.64 ಕೋಟಿಯ

ಕೊರತೆಯಾಗಿದೆ. ಅಲ್ಲದೆ, 2019-20ರಿಂದ 2021-22ರ ಅವಧಿಯಲ್ಲಿ ಸಂಗ್ರಹಿಸಲಾದ 'ಮುದ್ರಾಂಕ ಶುಲ್ಕವನ್ನು ಸರ್ಕಾರವು ವರ್ಗಾಯಿಸಿಲ್ಲ, ಇದು ತಾಲೂಕು ಪಂಚಾಯತಿಗಳ ಚಟುವಟಿಕೆಗಳ ಯೋಜನೆ ಮತ್ತು ಅನುಷ್ಠಾನದ ಮೇಲೆ ಪರಿಣಾಮ ಬೀರಿದೆ.

ರಾಜ್ಯ ಸರ್ಕಾರವು ತನ್ನ ಉತ್ತರದಲ್ಲಿ (ಮೇ 2023) ತಾಲೂಕು ಪಂಚಾಯತಿಗಳಿಗೆ ನಿಯೋಜಿಸಲಾದ ಮುದ್ರಾಂಕ ಶುಲ್ಕವನ್ನು ಬಿಡುಗಡೆ ಮಾಡಲು ಹಣಕಾಸು ಇಲಾಖೆಗೆ ನಿರ್ದೇಶಿಸಲಾಗುವುದು ಎಂದು ಹೇಳಿದೆ.

3.4 ಗ್ರಾಮ ಪಂಚಾಯತಿಗಳಲ್ಲಿ ಸ್ವಂತ ಆದಾಯದ (ತೆರಿಗೆ/ತೆರಿಗೆಯೇತರ) ಮೂಲಗಳ ಉತ್ಪತ್ತಿಯ ಸ್ಥಿತಿ


ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ 199(1) ಪರಿಚ್ಛೇದವು 'ಪ್ರತಿ ಗ್ರಾಮ ಪಂಚಾಯತಿಯು ನಿಗದಿಪಡಿಸಬಹುದಾದಂತಹ ರೀತಿಯಲ್ಲಿ ಮತ್ತು ಅಂತಹ ವಿನಾಯಿತಿಗಳಿಗೆ ಒಳಪಟ್ಟು ಅನುಸೂಚಿ 4ರಲ್ಲಿ ನಿರ್ದಿಷ್ಟಪಡಿಸಿದ ಗರಿಷ್ಠ ತೆರಿಗೆ ಮಿತಿಯನ್ನು ಮೀರದಂತೆ, ಪಂಚಾಯತಿಯ ಸೀಮಾ ಪ್ರದೇಶದ ಮಿತಿಯೊಳಗೆ ಆಸ್ತಿಯ ಬಂಡವಾಳ ಮೌಲ್ಯದ ಆಧಾರದಲ್ಲಿ ಕಟ್ಟಡಗಳು ಮತ್ತು ಜಮೀನುಗಳ ಮೇಲೆ, ತೆರಿಗೆ ವಿಧಿಸಬೇಕು, ಇದು ಕೃಷಿ ತೆರಿಗೆ ಮೌಲ್ಯಮಾಪನಕ್ಕೆ ಒಳಪಡುವುದಿಲ್ಲ.

ಮುಂದುವರೆದು, ಪರಿಚ್ಛೇದ 199 (ಎ) ಪ್ರಕಾರ ಗ್ರಾಮ ಪಂಚಾಯತಿಯು ಕಟ್ಟಡ ಮತ್ತು ಭೂಮಿಗೆ ಸಂಬಂಧಿಸಿದಂತೆ ಕನಿಷ್ಠ ಎರಡು ವರ್ಷಗಳಿಗೊಮ್ಮೆ ಮತ್ತು ಇತರ ಬಾಬುಗಳ ಮೇಲೆ ಕನಿಷ್ಠ ವರ್ಷಕ್ಕೊಮ್ಮೆ ವಿಧಿಸಬಹುದಾದ ತೆರಿಗೆಗಳು ಮತ್ತು ದರಗಳನ್ನು ಪರಿಷ್ಕರಿಸಬೇಕು ಎಂದು ನಿಗದಿಪಡಿಸುತ್ತದೆ.

ಗ್ರಾಮ ಪಂಚಾಯತಿಗಳು ರಾಜ್ಯ ಸರ್ಕಾರವು ನಿಗದಿಪಡಿಸುವ ಬಂಡವಾಳ ಮೌಲ್ಯದ ಆಧಾರದ ಮೇಲೆ 'ಶೇಕಡ 0.05ಕ್ಕಿಂತ ಕಡಿಮೆಯಿಲ್ಲದಂತೆ ಆದರೆ ಶೇಕಡ 0.10 ಮೀರದಂತೆ' ಆಸ್ತಿಯ ಬಂಡವಾಳ ಮೌಲ್ಯದ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಹೊಂದಿವೆ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು.


ಗ್ರಾಮ ಪಂಚಾಯತಿಗಳ ಸ್ವಂತ ಆದಾಯದ ಮೂಲವು ಭೂಮಿ, ಕಟ್ಟಡಗಳ ಮೇಲಿನ ತೆರಿಗೆ, ನೀರಿನ ಶುಲ್ಕಗಳು, ಪರವಾನಗಿ ಶುಲ್ಕಗಳು, ಗ್ರಾಮ ಪಂಚಾಯತಿಗಳಿಂದ ವಿವಿಧ ಸೇವೆಗಳಿಗೆ ಮತ್ತು ವಿವಿಧ ಪ್ರಮಾಣಪತ್ರಗಳ ನೀಡಿಕೆ ಶುಲ್ಕ ಇತ್ಯಾದಿ ಒಳಗೊಂಡಿದೆ. ಗ್ರಾಮ ಪಂಚಾಯತಿಗಳ ಸ್ವಂತ ಆದಾಯದ ಮೂಲಗಳ ಉತ್ಪತ್ತಿಯಲ್ಲಿ ವಿವಿಧ ತೆರಿಗೆಗಳ ಕೊಡುಗೆಯನ್ನು ಕೆಳಗಿನ ಚಿತ್ರ 3.5ರಲ್ಲಿ ತೋರಿಸಲಾಗಿದೆ:

ಚಿತ್ರ 3.5: ಗ್ರಾಮ ಪಂಚಾಯತಿಗಳ ಆದಾಯದ ಎಲ್ಲಾ ರೀತಿಯ ಸ್ವಂತ ಮೂಲಗಳ ಪಾಲನ್ನು ತೋರಿಸುವ ವಿವರಗಳು (ಶೇಕಡ)



ವಿವಿಧ ಮೂಲಗಳ ಆದಾಯದಲ್ಲಿ ಆಸ್ತಿ/ಕಟ್ಟಡ ತೆರಿಗೆಯು ಪ್ರಮುಖ ಮೂಲವಾಗಿದ್ದು ಶೇಕಡ 74.45ರಷ್ಟು ಪಾಲು ಹೊಂದಿದೆಯಾದರೆ ನೀರಿನ ತೆರಿಗೆ (ಶೇಕಡ 16.84), ಬೀದಿದೀಪಗಳು (ಶೇಕಡ 1.53), ಇತರ ಮೂಲಗಳು (ಶೇಕಡ 7.18) ಇತ್ಯಾದಿಗಳು ನಂತರದ ಸ್ಥಾನ ಹೊಂದಿವೆ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ವಿಧಿಸಲಾದ ಮತ್ತು ಸಂಗ್ರಹಿಸಿದ ವಿವಿಧ ತೆರಿಗೆಗಳ ಬೇಡಿಕೆ, ಸಂಗ್ರಹಣೆ ಮತ್ತು ಶಿಲ್ಕಿನ ಪರಿಶೀಲನೆಯು, ಚಿತ್ರ 3.6ರಲ್ಲಿ ತೋರಿಸಿರುವಂತೆ, ತೆರಿಗೆ ವಸೂಲಾತಿಯು ಒಟ್ಟು ಬೇಡಿಕೆಯ ಶೇಕಡ 35ರಷ್ಟು ಮಾತ್ರವಿದ್ದು ಕಳಪೆಯಾಗಿರುವುದನ್ನು ಸೂಚಿಸುತ್ತದೆ. ಗ್ರಾಮ ಪಂಚಾಯತಿಗಳು ವಸೂಲಾತಿಯನ್ನು ವಾರ್ಷಿಕ ಬೇಡಿಕೆಯ ಕನಿಷ್ಠ ಶೇಕಡ 50ರಷ್ಟಕ್ಕೂ ಹೆಚ್ಚಿಸಲು ವಿಫಲವಾಗಿವೆ, ಹಾಗಾಗಿ, ಮಾರ್ಚ್ 2022ರ ಅಂತ್ಯದ ವೇಳೆಗೆ ಬಾಕಿಯು ₹1,287.19 ಕೋಟಿಗಳಷ್ಟಿತ್ತು. ಇದಲ್ಲದೆ, ಗ್ರಾಮ ಪಂಚಾಯತಿಗಳಲ್ಲಿ ಮೂರು ವರ್ಷಗಳ (2019-22) ನೀರು ಪೂರೈಕೆಯ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚವು ₹869.32 ಆಗಿದ್ದರೆ ಇದಕ್ಕೆ ಪ್ರತಿಯಾಗಿ ನೀರಿನ ತೆರಿಗೆ ಸಂಗ್ರಹವು ₹347.27 ಕೋಟಿ ಆಗಿರುವುದು ಕಳಪೆ ಸಂಗ್ರಹಣೆಯನ್ನು ಮತ್ತು ಗ್ರಾಮ ಪಂಚಾಯತಿಗಳಲ್ಲಿ ಮೂಲಭೂತ ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸಲು ಆರ್ಥಿಕ ಸಂಪನ್ಮೂಲಗಳ ಕೊರತೆಯಾಗಿರುವುದನ್ನು ಸೂಚಿಸುತ್ತದೆ.

ಚಿತ್ರ 3.6: 2019-20ರಿಂದ 2021-22 ಅವಧಿಯಲ್ಲಿ ಬೇಡಿಕೆ, ಸಂಗ್ರಹಣೆ ಮತ್ತು ಶಿಲ್ಕಿನ ವಿವರಗಳು
(₹ ಕೋಟಿಗಳಲ್ಲಿ)



ಆಧಾರ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ

ಮುಂದಿನ ಕಂಡಿಕೆಗಳಲ್ಲಿ ವಿವರಿಸಿರುವಂತೆ, ತೆರಿಗೆ ಸಂಗ್ರಹಣೆ ಮೇಲೆ ವಿವಿಧ ನಿರ್ಬಂಧಗಳು ಮತ್ತು ಮಿತಿಗಳಿದ್ದವು ಮತ್ತು ಅವುಗಳು ಸಂಭಾವ್ಯ ತೆರಿಗೆ ಮತ್ತು ತೆರಿಗೆಯೇತರ ಸಂಪನ್ಮೂಲಗಳನ್ನು ಹೆಚ್ಚಿಸುವಲ್ಲಿ ತೊಡಕಾಗಿದ್ದವು ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಗ್ರಾಮ ಪಂಚಾಯತಿಗಳಲ್ಲಿ ಸಂಭಾವ್ಯ ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿನ ಮಿತಿಗಳೆಂದರೆ:

3.4.1 ಗ್ರಾಮ ಪಂಚಾಯತಿಗಳ ತೆರಿಗೆ ಆದಾಯ

3.4.1.1 ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿಮಂಡಳಿಯು ಆಸ್ತಿಗಳ ಮೇಲಿನ ಆಸ್ತಿ ತೆರಿಗೆಯನ್ನು ಜಮೆ ಮಾಡದಿರುವುದು

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯು (ಪರಿಷ್ಕೇದ 202) ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳಿಂದ ಆಸ್ತಿ ತೆರಿಗೆ ಸಂಗ್ರಹಿಸಲು ಗ್ರಾಮ ಪಂಚಾಯತಿಗಳಿಗೆ ಅಧಿಕಾರ ನೀಡಿದೆ. ಕಾಯ್ದೆಗೆ ವಿರುದ್ಧವಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇಲಾಖೆಯು ಆಸ್ತಿ ತೆರಿಗೆಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿಮಂಡಳಿ ಸಂಗ್ರಹಿಸಬೇಕು ಮತ್ತು ಸಂಬಂಧಿತ ಗ್ರಾಮ ಪಂಚಾಯತಿಗಳಿಗೆ ವರ್ಗಾಯಿಸಬೇಕು ಎಂದು ನಿರ್ದೇಶನ ನೀಡಿದೆ (ಮಾರ್ಚ್ 2020).

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿಮಂಡಳಿಯು 23 ಜಿಲ್ಲೆಗಳಲ್ಲಿ 10,025 ಕೈಗಾರಿಕಾ ಘಟಕಗಳಿಗೆ ಭೂಮಿ ಮಂಜೂರು ಮಾಡಿದ್ದರೂ, ಸಂಬಂಧಿತ ಗ್ರಾಮ ಪಂಚಾಯತಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿಮಂಡಳಿಯೊಂದಿಗೆ ಯಾವುದೇ ಜಂಟಿ ಸಮೀಕ್ಷೆಯನ್ನು ನಡೆಸಿಲ್ಲ ಮತ್ತು ಅಂತಹ ಕೈಗಾರಿಕಾ ಘಟಕಗಳ ಯಾವುದೇ ದತ್ತಸಂಚಯವನ್ನು ತಯಾರಿಸಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. 31 ಮಾರ್ಚ್ 2022ರಲ್ಲಿದ್ದಂತೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿಮಂಡಳಿಯು ₹19.65 ಕೋಟಿಗಳನ್ನು ಸಂಗ್ರಹಿಸಿದ್ದರೂ (ಅನುಬಂಧ 3.3) ಸಂಬಂಧಿತ

ಗ್ರಾಮ ಪಂಚಾಯತಿಗಳಿಗೆ ಅದನ್ನು ಜಮೆ ಮಾಡಲಿಲ್ಲ. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯನುಸಾರ ಜವಾಬ್ದಾರಿಯುತ ಅಧಿಕಾರಿಗಳ ತಾಲೂಕು ಪಂಚಾಯತಿಗಳ ಕಾರ್ಯನಿರ್ವಹಣಾ ಅಧಿಕಾರಿಗಳು, ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇಲಾಖೆಯ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿಮಂಡಳಿಯಿಂದ ಗ್ರಾಮ ಪಂಚಾಯತಿಗಳಿಗೆ ಆಸ್ತಿ ತೆರಿಗೆ ಜಮೆಯಾಗುವುದನ್ನು ಮೇಲ್ವಿಚಾರಣೆ ಮಾಡುವಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿಮಂಡಳಿಯು ಆಸ್ತಿ ತೆರಿಗೆಯನ್ನು ಜಮೆ ಮಾಡದಿರುವುದನ್ನು ಹೊರತುಪಡಿಸಿ, ಗ್ರಾಮ ಪಂಚಾಯತಿಯ ಬದಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿಮಂಡಳಿಯು 776 ಕಟ್ಟಡ ಪರವಾನಗಿಯನ್ನು ನೀಡಿದೆ (ಪರೀಕ್ಷಾ ತನಿಖೆ ನಡೆಸಿದ ಎಂಟು ಜಿಲ್ಲೆಗಳ ಪೈಕಿ ಐದು ಜಿಲ್ಲೆಗಳಲ್ಲಿ) ಮತ್ತು ₹8.96 ಕೋಟಿ ಆದಾಯವನ್ನು (ಪರವಾನಗಿ ಶುಲ್ಕ ಮತ್ತು ಆಸ್ತಿ ತೆರಿಗೆ) ಗ್ರಾಮ ಪಂಚಾಯತಿಗಳ ಲೆಕ್ಕ ಜಮೆ ಮಾಡಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಗೆ ವಿರುದ್ಧವಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇಲಾಖೆಯ ಕ್ರಮವು ಗ್ರಾಮ ಪಂಚಾಯತಿಗಳಿಗೆ ಆದಾಯವನ್ನು ತಪ್ಪಿಸಿದಂತಾಗಿದೆ ಮತ್ತು ಸಂಬಂಧಿಸಿದ ಗ್ರಾಮ ಪಂಚಾಯತಿ ಕ್ರಿಯಾ ಯೋಜನೆ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿಮಂಡಳಿಯಿಂದ ಬರಬೇಕಿರುವ ಬಾಕಿಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯತಿಗಳೊಂದಿಗೆ ಸಮನ್ವಯಗೊಳಿಸಲಾಗುವುದು ಮತ್ತು ಇಲಾಖೆಯ ಮೇಲಿನ ಆದೇಶವನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿದೆ ಎಂದು ರಾಜ್ಯ ಸರ್ಕಾರವು ಹೇಳಿದೆ (ಮೇ 2023).

3.4.1.2 ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ಆಸ್ತಿ ತೆರಿಗೆಯನ್ನು ಜಮೆ ಮಾಡದಿರುವುದು

ಕೆಎಮ್‌ಸಿ ಕಾಯ್ದೆಯ 364 ಜೆ (2) ಪರಿಚ್ಛೇದವು, ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ರಚಿಸಲಾಗಿರುವ ಪ್ರದೇಶದಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ಸಂಗ್ರಹಿಸುವ ಆಸ್ತಿ ತೆರಿಗೆಯ ಶೇಕಡ 30ರಷ್ಟನ್ನು ಸ್ಥಳೀಯ ಪ್ರಾಧಿಕಾರಕ್ಕೆ (ಗ್ರಾಮ ಪಂಚಾಯತಿಗಳಿಗೆ) ವರ್ಗಾಯಿಸಬೇಕು ಎಂದು ನಿಗದಿಪಡಿಸುತ್ತದೆ. ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ಯು ಐದು ವರ್ಷಗಳ ಅವಧಿಯಲ್ಲಿ ಸಂಬಂಧಪಟ್ಟ ಎರಡು ಗ್ರಾಮ ಪಂಚಾಯತಿಗಳಿಗೆ¹⁴ ಕೇವಲ ಶೇಕಡ 25ದಷ್ಟು ಆಸ್ತಿ ತೆರಿಗೆಯನ್ನು ರವಾನಿಸಿದೆ, ಇದರ ಪರಿಣಾಮವಾಗಿ ₹1.43 ಕೋಟಿಗಳಷ್ಟು ಆಸ್ತಿ ತೆರಿಗೆ ನಷ್ಟವಾಗಿದೆ (ಅನುಬಂಧ 3.4).

ಲೆಕ್ಕಪರಿಶೋಧನೆಯು ಗಮನಿಸಿರುವ ಅಂಶದ ಇತ್ಯರ್ಥಕ್ಕಾಗಿ ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ಜೊತೆ ಚರ್ಚಿಸಲಾಗುವುದು ಎಂದು ಹೇಳುವ ಮೂಲಕ ರಾಜ್ಯ ಸರ್ಕಾರವು (ಮೇ 2023) ಲೆಕ್ಕಪರಿಶೋಧನೆ ಕಂಡಿಕೆಯನ್ನು ಅಂಗೀಕರಿಸಿತು.

¹⁴ ದೊಡ್ಡ ತೋಗೂರು ಮತ್ತು ಕೋನಪ್ಪನ ಅಗ್ರಹಾರ

3.4.1.3 ಆಸ್ತಿ ತೆರಿಗೆ ವಿಧಿಸಲು ಮೇಲ್ವಾಯ (ಪ್ಲಿಂತ್) ಅಳತೆಯನ್ನು ಪರಿಗಣಿಸದಿರುವುದು

ಸತತ ಕೇಂದ್ರ ಹಣಕಾಸು ಆಯೋಗಗಳ (14ನೇ ಮತ್ತು 15ನೇ) ಶಿಫಾರಸುಗಳು ಗ್ರಾಮ ಪಂಚಾಯತಿಗಳು ಆಸ್ತಿ ತೆರಿಗೆಯನ್ನು ನಿರ್ಣಯಿಸುವಲ್ಲಿ ಖಚಿತತೆ ಮತ್ತು ಸ್ಥಿರತೆಗಾಗಿ ಪ್ಲಿಂತ್ ಅಳತೆ ಆಧಾರದ ಮೇಲೆ ಆಸ್ತಿ ತೆರಿಗೆಯನ್ನು ವಿಧಿಸಬೇಕು ಎಂದು ಪುನರುಚ್ಚರಿಸಿವೆ. ಆದರೆ, ಕರ್ನಾಟಕ ಸರ್ಕಾರವು ಆಸ್ತಿ ತೆರಿಗೆಯನ್ನು ವಿಧಿಸಲು ಮೌಲ್ಯಮಾಪನದ ಸಮಯದಲ್ಲಿ ಆಸ್ತಿಯ ಬಂಡವಾಳ ಮೌಲ್ಯವನ್ನು¹⁵ ಸವಕಳಿಯೊಂದಿಗೆ¹⁶ ಅಳವಡಿಸಿಕೊಂಡಿದೆ.

776 ಆಸ್ತಿಗಳಿಗೆ ಸಂಬಂಧಿಸಿದಂತೆ ಬಂಡವಾಳ ಮೌಲ್ಯದ ಅಳವಡಿಕೆಯ ಪರಿಣಾಮವನ್ನು ವಾರ್ಷಿಕವಾಗಿ ಕಟ್ಟಡದ ವಯಸ್ಸು ಮತ್ತು ವಿಧವನ್ನು ಆಧರಿಸಿ ಅನುಮತಿಸಬಹುದಾದ ಸವಕಳಿಯೊಂದಿಗೆ (ಶೇ.0.60 ರಿಂದ 1.75) ಲೆಕ್ಕಪರಿಶೋಧನೆಯು ಅಂದಾಜಿಸಿತು. ಸಕ್ಷಮ ಪ್ರಾಧಿಕಾರವು 2017-18ರಿಂದ ಆಸ್ತಿಯ ಮಾರುಕಟ್ಟೆ ಮಾರ್ಗದರ್ಶನ ಮೌಲ್ಯವನ್ನು ಪರಿಷ್ಕರಿಸಿದ ಕಾರಣ ಸವಕಳಿ ಪರಿಣಾಮದಿಂದಾಗಿ ಆಸ್ತಿ ತೆರಿಗೆಯು ₹2.27 ಕೋಟಿಗಳಷ್ಟು ಕಡಿಮೆಯಾಗಿದೆ ಎಂದು ಗಮನಿಸಲಾಯಿತು.

ಮುಂದುವರೆದು, ಕರ್ನಾಟಕ ನಗರಪಾಲಿಕೆ ಕಾಯ್ದೆ (ಪರಿಚ್ಛೇದ 102 ಎ) ನಗರ ಸ್ಥಳೀಯ ಸಂಸ್ಥೆಗಳಿಗೆ ತಮ್ಮ ಸಂಪನ್ಮೂಲಗಳ ವರ್ಧನೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿ ಮೂರು ವರ್ಷಗಳಿಗೊಮ್ಮೆ ಶೇಕಡ 15ರಷ್ಟು ಆಸ್ತಿ ತೆರಿಗೆ ದರಗಳನ್ನು ಹೆಚ್ಚಿಸಲು ಅಧಿಕಾರ ನೀಡಿದೆಯಾದರೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ದರಗಳಲ್ಲಿ ಹೆಚ್ಚಳವನ್ನು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯಲ್ಲಿ ಸೂಚಿಸಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು.

ಕಡಿಮೆ ತೆರಿಗೆ ಸಂಗ್ರಹಣೆಗಳು ಮತ್ತು ನಿಯಮಿತ ಕಾಲಾಂತರದಲ್ಲಿ ಮಾರುಕಟ್ಟೆ ಮಾರ್ಗಸೂಚಿ ಮೌಲ್ಯವನ್ನು ಪರಿಷ್ಕರಣೆ ಮಾಡದಿರುವುದು ಗ್ರಾಮ ಪಂಚಾಯತಿಗಳನ್ನು ಇತರ ಆದಾಯದ ಮೂಲಗಳ ಮೇಲೆ ಹೆಚ್ಚು ಅವಲಂಬಿತವಾಗಿಸಿದೆ ಮತ್ತು ಅವುಗಳ ಚಟುವಟಿಕೆಗಳಿಗೆ ಆರ್ಥಿಕವಾಗಿ ತೊಡಕಾಗಿದೆ.

ಪ್ರತಿ ಮೂರು ವರ್ಷಗಳಿಗೊಮ್ಮೆ ಆಸ್ತಿ ತೆರಿಗೆ ದರಗಳನ್ನು ಶೇಕಡಾ 15 ರಷ್ಟು ಹೆಚ್ಚಿಸುವುದು ಪರಿಶೀಲನೆಯಲ್ಲಿದೆ ಎಂದು ರಾಜ್ಯ ಸರ್ಕಾರವು ಹೇಳಿದೆ (ಮೇ 2023).

ಶಿಫಾರಸು 6: ಸೂಕ್ತ ಕಾಲಾವಧಿಯಲ್ಲಿ ತೆರಿಗೆ ಹೆಚ್ಚಳ ಮಾಡುವುದರೊಂದಿಗೆ ರಾಜ್ಯ ಸರ್ಕಾರವು ಕೇಂದ್ರ ಹಣಕಾಸು ಆಯೋಗಗಳು ಶಿಫಾರಸು ಮಾಡಿರುವಂತೆ ಆಸ್ತಿ ತೆರಿಗೆ ವಿಧಿಸಲು ಪ್ಲಿಂತ್ ಅಳತೆಯನ್ನು ಅಳವಡಿಸಿಕೊಳ್ಳುವುದನ್ನು ಪರಿಗಣಿಸಬಹುದು.

¹⁵ ಕೆಪಿಆರ್ ಕಾಯ್ದೆ 1993ರ ಪರಿಚ್ಛೇದ 199 (1)

¹⁶ ಕೆಪಿಆರ್ ಕಾಯ್ದೆ 1993ರ ಅನುಸೂಚಿ-4ಕ್ಕೆ ವಿವರಣೆ - ಆಸ್ತಿಯ ತೆರಿಗೆ ವಿಧಿಸಬಹುದಾದ ಬಂಡವಾಳ ಮೌಲ್ಯವು ಕರ್ನಾಟಕ ಮುದ್ರಾಂಕ ಶುಲ್ಕ ಕಾಯ್ದೆ, 1957ರ ಪರಿಚ್ಛೇದ 45ಬಿ ಅಡಿಯಲ್ಲಿ ಪ್ರಕಟಿಸಲಾದ ಆಸ್ತಿಯ ಮಾರುಕಟ್ಟೆ ಮೌಲ್ಯವಾಗಿದೆ

3.4.2 ಪಂಚಾಯತಿ ರಾಜ್ ಸಂಸ್ಥೆಗಳ ಆದಾಯ ವೃದ್ಧಿ ಸಾಮರ್ಥ್ಯ

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ನಿಬಂಧನೆಗಳ ಆಧಾರದ ಮೇಲೆ ಹಾಗೂ ರಾಜ್ಯ ಹಣಕಾಸು ಆಯೋಗಗಳ ಮತ್ತು ಕೇಂದ್ರ ಹಣಕಾಸು ಆಯೋಗಗಳು ಶಿಫಾರಸುಗಳ ಆಧಾರದ ಮೇಲೆ, ಲೆಕ್ಕಪರಿಶೋಧನೆಯು ಗ್ರಾಮ ಪಂಚಾಯತಿಗಳ ಆದಾಯ ವೃದ್ಧಿ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿತು. ಅದು ಈ ಕೆಳಗೆ ನಮೂದಿಸಿರುವಂತೆ ಅವುಗಳ ವಿರಳ ಆದಾಯವನ್ನು ವೃದ್ಧಿಸಬಹುದಾಗಿದೆ:

3.4.2.1 ಉತ್ತಮಪಡಿಸುವಿಕೆ ತೆರಿಗೆ/ಅಭಿವೃದ್ಧಿ ಶುಲ್ಕಗಳು

ರಸ್ತೆಗಳು, ಸೇತುವೆಗಳು ಮತ್ತು ಮೋರಿಗಳ ನಿರ್ಮಾಣ, ಮರಗಳ ರಕ್ಷಣೆ ಇತ್ಯಾದಿಗಳಂತಹ ಸಮುದಾಯ ಸೇವೆಗಳ ಸುಧಾರಣೆಗಾಗಿ ಉತ್ತಮಪಡಿಸುವಿಕೆ ತೆರಿಗೆ (ಅಭಿವೃದ್ಧಿ ಶುಲ್ಕಗಳು) ವಿಧಿಸಲಾಗುತ್ತದೆ. 14ನೇ ಕೇಂದ್ರ ಹಣಕಾಸು ಆಯೋಗವು¹⁷ ರಾಜ್ಯಗಳು ಸ್ಥಿತಿಯನ್ನು ಪರಿಶೀಲಿಸಬೇಕು ಮತ್ತು ಉತ್ತಮಪಡಿಸುವಿಕೆ ತೆರಿಗೆ ವಿಧಿಸುವ ಬಗ್ಗೆ ನಿಯಮಗಳ ಒಂದು ಸ್ಪಷ್ಟ ಚೌಕಟ್ಟನ್ನು ಸಿದ್ಧಪಡಿಸಬೇಕು ಎಂದು ಶಿಫಾರಸು ಮಾಡಿದೆ.

ಅಂತಹ ಚೌಕಟ್ಟನ್ನು ಸರ್ಕಾರವು ಸಿದ್ಧಪಡಿಸಿಲ್ಲ ಮತ್ತು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯಲ್ಲಿ ಅಂತಹ ನಿಬಂಧನೆ ಅಸ್ತಿತ್ವದಲ್ಲಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಆದರೆ, ಕೆಎಮ್‌ಸಿ ಕಾಯ್ದೆಯಲ್ಲಿ ಉತ್ತಮಪಡಿಸುವಿಕೆ ತೆರಿಗೆಯನ್ನು ವಿಧಿಸಲು ಮತ್ತು ಸಂಗ್ರಹಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡುವ ಅಂತಹ ನಿಬಂಧನೆಯು ಅಸ್ತಿತ್ವದಲ್ಲಿದೆ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ನಗರ ಸ್ಥಳೀಯ ಸಂಸ್ಥೆಗಳಂತೆ, ಗ್ರಾಮ ಪಂಚಾಯತಿಗಳಿಗೆ ಕೂಡ ಈ ಆದಾಯ ಮೂಲವನ್ನು ಒಪ್ಪಿಸಲಾಗಬಹುದು.

3.4.2.2 ವೃತ್ತಿಪರತೆ ತೆರಿಗೆ

14ನೇ ಕೇಂದ್ರ ಹಣಕಾಸು ಆಯೋಗವು¹⁸ ಸ್ಥಳೀಯ ಸಂಸ್ಥೆಗಳಿಗೆ ವೃತ್ತಿಪರತೆ ತೆರಿಗೆಯು ಆದಾಯದ ಪ್ರಮುಖ ಮೂಲವಾಗಿದೆ ಎಂದು ನಿಗದಿಪಡಿಸಿದೆ ಮತ್ತು ಈ ತೆರಿಗೆಯನ್ನು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ನಿಯೋಜಿಸಲು ಶಿಫಾರಸು ಮಾಡಿದೆ. ಇದಲ್ಲದೆ, 15ನೇ ಕೇಂದ್ರ ಹಣಕಾಸು ಆಯೋಗವು ಸಂವಿಧಾನದ 276 (2) ನೇ ಅನುಚ್ಛೇದವನ್ನು ತಿದ್ದುಪಡಿ ಮಾಡುವ ಮೂಲಕ ವೃತ್ತಿಪರ ತೆರಿಗೆಯ ಮಿತಿಗಳನ್ನು ಹೆಚ್ಚಿಸಲು ಒತ್ತು ನೀಡಿದೆ.

ರಾಜ್ಯ ಸರ್ಕಾರವು ಈ ಆದಾಯವನ್ನು (ವೃತ್ತಿಪರತೆ ತೆರಿಗೆ) ಪಂಚಾಯತಿ ರಾಜ್ ಸಂಸ್ಥೆಗಳಿಗೆ ನಿಯೋಜಿಸಿಲ್ಲ ಅಥವಾ ಮಿತಿಗಳನ್ನು ಹೆಚ್ಚಿಸಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಆದರೆ, ತಮಿಳುನಾಡು, ಕೇರಳ, ಹರಿಯಾಣ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಒರಿಸ್ಸಾದಂತಹ ರಾಜ್ಯಗಳು ಈ ಆದಾಯವನ್ನು ಪಂಚಾಯತಿ ರಾಜ್ ಸಂಸ್ಥೆಗಳಿಗೆ ನಿಯೋಜಿಸಿರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ರಾಜ್ಯದಲ್ಲಿ ಈ ಆದಾಯವನ್ನು ಪಂಚಾಯತಿ ರಾಜ್ ಸಂಸ್ಥೆಗಳಿಗೆ ನಿಯೋಜಿಸದಿರುವುದರಿಂದ

¹⁷ ಕಂಡಿಕೆ 9.92.

¹⁸ ಕಂಡಿಕೆ 9.95 ಮತ್ತು 9.97

ಆ ಮಟ್ಟಿಗೆ ಆದಾಯದ ನಷ್ಟಕ್ಕೆ ಕಾರಣವಾಯಿತು.

ರಾಜ್ಯ ಸರ್ಕಾರವು ಲೆಕ್ಕಪರಿಶೋಧನೆಯ ಅಂಶವನ್ನು ಒಪ್ಪಿಕೊಂಡಿತು ಮತ್ತು ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಪರಿಶೀಲಿಸಲಾಗುವುದು ಎಂದು ಹೇಳಿತು (ಮೇ 2023).

3.4.3 ಗ್ರಾಮ ಪಂಚಾಯತಿಗಳಿಗೆ ಸಂಭಾವ್ಯ ತೆರಿಗೆಯೇತರ ಬಾಬುಗಳು

3.4.3.1 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಳಿಗೆಗಳ ಮಾರುಕಟ್ಟೆ ಶುಲ್ಕ

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಪರಿಚ್ಛೇದ-69ರ ಪ್ರಕಾರ ಗ್ರಾಮ ಪಂಚಾಯತ್ ಮಂಜೂರು ಮಾಡಿದ ಅಥವಾ ಪರವಾನಗಿ ಶುಲ್ಕವನ್ನು ಸಂಗ್ರಹಿಸುವ ಮೂಲಕ ನವೀಕರಿಸಿದ ಪರವಾನಗಿ ಅಡಿಯಲ್ಲಿ ಪರಿಚ್ಛೇದ 68 ಮತ್ತು 69ರಲ್ಲಿ ಉಲ್ಲೇಖಿಸಲಾದ ಅಂಗಡಿಯನ್ನು ಹೊರತುಪಡಿಸಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಯಾವುದೇ ಸ್ಥಳವನ್ನು ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ ಅಂಗಡಿಯಾಗಿ ಬಳಸಬಾರದು.

ಪರೀಕ್ಷಾ ತನಿಖೆ ನಡೆಸಲಾದ ಘಟಕಗಳ ಲೆಕ್ಕಪರಿಶೋಧನೆಯಿಂದ, ಲೆಕ್ಕಪರಿಶೋಧನೆಯ ಅವಧಿಯಲ್ಲಿ ಗ್ರಾಮ ಪಂಚಾಯತಿಗಳು ವ್ಯಾಪಾರ ಪರವಾನಗಿ ಶುಲ್ಕವನ್ನು ಸಂಗ್ರಹಿಸಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಹೆಚ್ಚಿನ ಪರಿಶೀಲನೆಯಲ್ಲಿ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು, 1968ರ ನಿಯಮ 76(1)ರ ಅಡಿಯಲ್ಲಿ ರಾಜ್ಯ ಇಲಾಖೆಯು ಅಂತಹ ಪರವಾನಗಿ ಶುಲ್ಕವನ್ನು ಸಂಗ್ರಹಿಸಿದೆ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಕರ್ನಾಟಕ ಪಂಚಾಯತ್ ರಾಜ್ ನಿಬಂಧನೆಗಳನ್ನು ಜಾರಿಗೊಳಿಸಿದ ನಂತರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ 1968 ಕಾಯ್ದೆಯನ್ನು ತಿದ್ದುಪಡಿ ಮಾಡದೇ ಇರುವುದರಿಂದ ಗ್ರಾಮ ಪಂಚಾಯತಿಗಳಿಗೆ ಆದಾಯ ನಷ್ಟವಾಗಿದೆ.

ದೃಷ್ಟಾಂತ 9

ಮುತ್ತುನಾಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 219 ಮಾರಾಟಗಾರರನ್ನು ಹೊಂದಿರುವ ಸಿಂಗೇನಅಗ್ರಹಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಗ್ರಾಮ ಪಂಚಾಯತಿಯಿಂದ ಯಾವುದೇ ವ್ಯಾಪಾರ ಪರವಾನಗಿ ಪಡೆಯದೆ ವ್ಯವಹಾರ ನಡೆಸುತ್ತಿತ್ತು. ವರ್ಷಕ್ಕೆ ₹1,500 ವ್ಯಾಪಾರ ಪರವಾನಗಿ ಶುಲ್ಕವನ್ನು ಪರಿಗಣಿಸಿದರೆ, ಗ್ರಾಮ ಪಂಚಾಯತಿಯು ವರ್ಷಕ್ಕೆ ₹21.90 ಲಕ್ಷ ಆದಾಯದ ನಷ್ಟವನ್ನು ಅನುಭವಿಸಿತು.

ರಾಜ್ಯ ಸರ್ಕಾರವು ತನ್ನ ಉತ್ತರದಲ್ಲಿ (ಮೇ 2023) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರದೇಶದಲ್ಲಿ ವ್ಯಾಪಾರ ಪರವಾನಗಿ ಶುಲ್ಕವನ್ನು ಸಂಗ್ರಹಿಸುವ ಬಗ್ಗೆ ಕೃಷಿ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದೆ.

3.4.3.2 ಕರ್ನಾಟಕ ಗೃಹ ಮಂಡಳಿಯಿಂದ ಇ-ಖಾತಾ ಶುಲ್ಕಗಳ ಸಂಗ್ರಹ

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಪರಿಚ್ಛೇದ-199 3(ಜೆ), ಗ್ರಾಮ ಪಂಚಾಯತಿಯು ತನ್ನ ಉಪನಿಯಮಗಳಲ್ಲಿ (ಬೈಲಾ) ನಿರ್ದರಿಸಬಹುದಾದಂತಹ ದರಗಳಲ್ಲಿ, ಅನುಸೂಚಿ-4ರಲ್ಲಿ ನಿರ್ದಿಷ್ಟಪಡಿಸಿದ ಗರಿಷ್ಠವನ್ನು ಮೀರದಂತೆ ಮತ್ತು ಅಂತಹ ರೀತಿಯಲ್ಲಿ ಮತ್ತು ಅಂತಹ ವಿನಾಯಿತಿಗಳಿಗೆ ಒಳಪಟ್ಟು, ತೆರಿಗೆ ಮತ್ತು ಶುಲ್ಕವನ್ನು ವಿಧಿಸಲು ಗ್ರಾಮ ಪಂಚಾಯತಿಗೆ ಅಧಿಕಾರ ನೀಡುತ್ತದೆ. ಅಲ್ಲದೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅರ್ಜಿದಾರರಿಂದ ನಿಗದಿತ ಅರ್ಜಿ ಶುಲ್ಕವನ್ನು ಸಂಗ್ರಹಿಸಿದ ನಂತರ ಬಾಪೂಜಿ ಸೇವಾ ಕೇಂದ್ರ ಪೋರ್ಟಲ್ ಮತ್ತು ಇ-ಸ್ವತ್ತು ಪೋರ್ಟಲ್ ಮೂಲಕ ಆಸ್ತಿಗಳ ಇ-ಖಾತಾವನ್ನು ನೀಡುತ್ತಿದೆ.

ಕರ್ನಾಟಕ ಗೃಹ ಮಂಡಳಿಯ 2018-19ರಿಂದ 2020-21ನೇ ಸಾಲಿನ ಆಯವ್ಯಯ ಪಟ್ಟಿಯನ್ನು ಪರಿಶೀಲಿಸಿದಾಗ, ಗೃಹ ಮಂಡಳಿಯು ಗ್ರಾಮೀಣ ಪ್ರದೇಶಗಳಲ್ಲಿ ರೂಪುಗೊಂಡ ಬಡಾವಣೆಗಳಿಂದ ₹23.34 ಲಕ್ಷ ಮೊತ್ತದ ಇ-ಖಾತಾ ಶುಲ್ಕವನ್ನು ಸಂಗ್ರಹಿಸಿದೆ ಎಂದು ತಿಳಿದುಬಂದಿತು. ಗ್ರಾಮ ಪಂಚಾಯತಿಗಳಿಗೆ ಇ-ಖಾತಾ ಶುಲ್ಕವನ್ನು ಜಮೆ ಮಾಡುವಂತೆ ಗೃಹ ಮಂಡಳಿಗೆ ಸೂಕ್ತ ಸೂಚನೆಗಳನ್ನು ನೀಡುವಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿಫಲವಾದ ಕಾರಣ ಸಂಬಂಧಿತ ಗ್ರಾಮ ಪಂಚಾಯತಿಗಳ ಆದಾಯವನ್ನು ಬಿಟ್ಟುಕೊಟ್ಟಂತಾಯಿತು.

3.4.3.3 ಸರ್ಕಾರಿ ಆಸ್ತಿಯ ಮೇಲಿನ ಸೇವಾ ಶುಲ್ಕಗಳು

11ನೇ ಕೇಂದ್ರ ಹಣಕಾಸು ಆಯೋಗ ಮತ್ತು 14ನೇ ಕೇಂದ್ರ ಹಣಕಾಸು ಆಯೋಗಗಳು ಸ್ಥಳೀಯ ಸಂಸ್ಥೆಗಳು ತಾವು ಒದಗಿಸುವ ನಾಗರಿಕ ಸೇವೆಗಳಿಗೆ ಬಳಕೆದಾರರ ಶುಲ್ಕವನ್ನು ವಿಧಿಸುವ ಮೂಲಕ ಸರಿಯಾದ ಆರ್ಥಿಕ ಪರಿಹಾರವನ್ನು ಪಡೆಯಬೇಕು ಮತ್ತು ಈ ಬಗ್ಗೆ ಸೂಕ್ತ ಕಾನೂನು ಜಾರಿಗೊಳಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪುನರುಚ್ಚರಿಸಿದವು.

ಆದರೆ, ಕರ್ನಾಟಕದ ಪಂಚಾಯತಿ ರಾಜ್ ಸಂಸ್ಥೆಗಳು ನಾಗರಿಕ ಸೇವೆಗಳನ್ನು ಒದಗಿಸಲು ಸರ್ಕಾರಿ ಆಸ್ತಿಗಳ ಮೇಲೆ ಸೇವಾ ಶುಲ್ಕವನ್ನು ಸಂಗ್ರಹಿಸುತ್ತಿಲ್ಲ.

3.4.3.4 ನಿರಾಕ್ಷೇಪಣಾ ಪ್ರಮಾಣಪತ್ರದ ನೀಡಿಕೆ

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರ ಅನುಸೂಚಿ-1ರ ನಮೂದು ಸಂಖ್ಯೆ-24, ಗ್ರಾಮ ಪಂಚಾಯತಿಗಳು ಭೂ ಪರಿವರ್ತನೆಗಳು, ಗಣಿಗಳು ಮತ್ತು ಭೂವಿಜ್ಞಾನ ಚಟುವಟಿಕೆಗಳು, ವಿದ್ಯುದ್ದೀಕರಣ, ಅಬಕಾರಿ, ಜೈವಿಕ ವೈವಿಧ್ಯತೆ ಮತ್ತು ಮದ್ಯದ ಅಂಗಡಿಗಳಿಗೆ ಪರವಾನಗಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ 'ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು' ನೀಡುವ ಮೂಲಕ ತಮ್ಮ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ನಿಗದಿಪಡಿಸುತ್ತದೆ.

ಈ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ನೀಡುವಲ್ಲಿ ರಾಜ್ಯ ಸರ್ಕಾರವು ಗ್ರಾಮ ಪಂಚಾಯತಿಗಳ ಪಾತ್ರವನ್ನು ದುರ್ಬಲಗೊಳಿಸಿದೆ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ, ಏಕೆಂದರೆ ಅವುಗಳನ್ನು

ರಾಜ್ಯ ಇಲಾಖೆಗಳು ನೀಡುತ್ತವೆ ಮತ್ತು ಗ್ರಾಮ ಪಂಚಾಯತಿಗಳು ತಮ್ಮ ಮಿತಿಯಲ್ಲಿ ಅಂತಹ ಚಟುವಟಿಕೆಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರವು ನಿಗದಿಪಡಿಸಿಲ್ಲ ಇದರಿಂದ ಗ್ರಾಮ ಪಂಚಾಯತಿಗಳಿಗೆ ಆದಾಯ ನಷ್ಟವಾಗಿದೆ.

3.4.3.5 ಉತ್ಪಾದಕ ಸ್ಥಳೀಯ ಸ್ವತ್ತುಗಳನ್ನು ಹಸ್ತಾಂತರಿಸಿರುವುದು

14ನೇ ಕೇಂದ್ರ ಹಣಕಾಸು ಆಯೋಗವು ಕಂಡಿಕೆ 9.98ರ ಅಡಿಯಲ್ಲಿ, ರಾಜ್ಯ ಸರ್ಕಾರಗಳು ಉತ್ಪಾದಕ ಸ್ಥಳೀಯ ಸ್ವತ್ತುಗಳನ್ನು ಪಂಚಾಯತಿಗಳಿಗೆ ನಿಯೋಜಿಸಬೇಕು ಮತ್ತು ಸಂಗ್ರಹಣೆ ಮತ್ತು ಸಾಂಸ್ಥಿಕ ವ್ಯವಸ್ಥೆಗಳಿಗೆ ನಿಯಮಗಳನ್ನು ಜಾರಿಗೆ ತರಬೇಕು, ಇದರಿಂದಾಗಿ ಸಮುದಾಯ ಸಂಪನ್ಮೂಲಗಳನ್ನು ಗುತ್ತಿಗೆ ಅಥವಾ ಬಾಡಿಗೆಗೆ ನೀಡುವಾಗ ಉತ್ತಮ ಆದಾಯವನ್ನು ಪಡೆಯಬಹುದು ಎಂದು ಶಿಫಾರಸು ಮಾಡಿದೆ. ಆದಾಗ್ಯೂ, ಕೆಳಗಿನ ಉತ್ಪಾದಕ ಸ್ಥಳೀಯ ಆಸ್ತಿಗಳನ್ನು ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಲಾಗಿಲ್ಲ:

ಮೀನಿನ ತೊಟ್ಟಿಗಳು: ಚಿಕ್ಕ ತೊಟ್ಟಿ/ಕೆರೆಗಳು ಮಾತ್ರ ಗ್ರಾಮ ಪಂಚಾಯತಿಗಳಿಂದ ಹರಾಜು ಮಾಡಲಾಗುತ್ತಿದೆ ಮತ್ತು ದೊಡ್ಡ ತೊಟ್ಟಿ/ಕೆರೆಗಳ ಮೇಲೆ ಬರುವ ಆದಾಯವನ್ನು ಆಯಾ ಗ್ರಾಮ ಪಂಚಾಯತಿಗಳಿಗೆ ನಿಯೋಜಿಸದೆ ಮೀನುಗಾರಿಕೆ ಇಲಾಖೆಯು ಉಳಿಸಿಕೊಂಡಿದೆ.

ತೋಟಗಾರಿಕೆ ನರ್ಸರಿಗಳು ಮತ್ತು ಆಟದ ಮೈದಾನಗಳು: ನರ್ಸರಿಗಳು ಮತ್ತು ಆಟದ ಮೈದಾನಗಳ ಅಭಿವೃದ್ಧಿಗೆ ಪಂಚಾಯತಿ ರಾಜ್ ಸಂಸ್ಥೆಗಳು ಹಣವನ್ನು ಒದಗಿಸುತ್ತಿದ್ದರೂ, ರಾಜ್ಯ ಇಲಾಖೆಯು ಸಂಗ್ರಹಿಸಿದ ಆದಾಯವನ್ನು ಪಂಚಾಯತಿ ರಾಜ್ ಸಂಸ್ಥೆಗಳೊಂದಿಗೆ ಹಂಚಿಕೊಂಡಿಲ್ಲ.

ಮೇಲಿನ ಸಂಪನ್ಮೂಲಗಳನ್ನು ವೃದ್ಧಿಸಲು ವಿಫಲವಾದ ಕಾರಣ ಗ್ರಾಮ ಪಂಚಾಯತಿಗಳು ಅಂತಹ ಆದಾಯವನ್ನು ಕಳೆದುಕೊಂಡಂತಾಗಿದೆ.

ಈ ವಿಷಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರವು ಉತ್ತರಿಸಿದೆ (ಮೇ 2023).

ಶಿಫಾರಸು 7: ರಾಜ್ಯ ಸರ್ಕಾರವು:

- i) ಇತರ ರಾಜ್ಯಗಳಲ್ಲಿ ಮಾಡಿರುವಂತೆ ಉತ್ತಮಪಡಿಸುವಿಕೆ ತೆರಿಗೆ, ವೃತ್ತಿಪರತೆ ತೆರಿಗೆಗಳ ಆದಾಯವನ್ನು ಪಂಚಾಯತಿ ರಾಜ್ ಸಂಸ್ಥೆಗಳಿಗೆ ನಿಯೋಜಿಸುವುದನ್ನು ಪರಿಗಣಿಸಬೇಕು.
- ii) ಸರ್ಕಾರಿ ಆಸ್ತಿಗಳ ಮೇಲಿನ ಸೇವಾ ಶುಲ್ಕಗಳನ್ನು ಸಂಗ್ರಹಿಸಲು ಪಂಚಾಯತಿ ರಾಜ್ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡುವುದರ ಜೊತೆಗೆ ಅವುಗಳಿಗೆ ಸಂಭಾವ್ಯ ಆದಾಯ ಉತ್ಪಾದಿಸುವ ಬಾಬುಗಳಾದ ತೋಟಗಾರಿಕೆ ನರ್ಸರಿಗಳು, ತೊಟ್ಟಿ/ಕೆರೆಗಳು ಮುಂತಾದವುಗಳನ್ನು ಹಸ್ತಾಂತರಿಸಬೇಕು.
- iii) ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರ ಅನುಸೂಚಿ-1ರ ನಮೂದು 24ರ ವಿವರಿಸಿರುವಂತೆ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಆದಾಯವನ್ನು ಗಳಿಸಲು ಪಂಚಾಯತಿ ರಾಜ್ ಸಂಸ್ಥೆಗಳಿಗೆ ಅವಕಾಶವನ್ನು ಒದಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಅಧ್ಯಾಯ-IV
ಪದಾಧಿಕಾರಿಗಳ ವರ್ಗಾವಣೆ

ಅಧ್ಯಾಯ- IV

ಪದಾಧಿಕಾರಿಗಳ ವರ್ಗಾವಣೆ

ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಿ ಮತ್ತು ಡಿ ವರ್ಗದ ಹುದ್ದೆಗಳನ್ನು ಹೊರತುಪಡಿಸಿ, ನಿರ್ಧರಣೆ, ನೇಮಕಾತಿ, ವೃಂದ ಮತ್ತು ನೇಮಕಾತಿ ನಿಯಮಗಳನ್ನು ನಿರ್ಣಯಿಸಲು, ವೇತನ ಮತ್ತು ಭತ್ಯೆಗಳನ್ನು ನಿಯಂತ್ರಿಸಲು, ಶಿಸ್ತು ಕ್ರಮ ಜರುಗಿಸಲು ಮತ್ತು ಪದಾಧಿಕಾರಿಗಳನ್ನು ವರ್ಗಾಯಿಸಲು ಅಧಿಕಾರವನ್ನು ನೀಡಲಾಗಿಲ್ಲ.

ಪಂಚಾಯತ್ ರಾಜ್ ಸಂಸ್ಥೆಯ ವಿವಿಧ ಸಂಬಂಧಿತ ಇಲಾಖೆಗಳ ಪದಾಧಿಕಾರಿಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಗೆ ತರಲಾಗಿದ್ದರೂ, ನೇಮಕಾತಿ, ವರ್ಗಾವಣೆ ಮತ್ತು ಶಿಸ್ತು ಪ್ರಕ್ರಿಯೆಗಳ ಮೇಲಿನ ನಿಯಂತ್ರಣವನ್ನು ಇನ್ನೂ ರಾಜ್ಯ ಸರ್ಕಾರವೇ ಹೊಂದಿದೆ. ಹೀಗಾಗಿ, ಪಂಚಾಯತ್ ರಾಜ್ ಸಂಸ್ಥೆಗಳ ಪದಾಧಿಕಾರಿಗಳ ಮೇಲಿನ ನಿಯಂತ್ರಣ ಎರಡು ಮೂಲಗಳಾಗಿವೆ.

ವಿವಿಧ ವೃಂದ/ವರ್ಗಗಳಲ್ಲಿ ಪದಾಧಿಕಾರಿಗಳ ಕೊರತೆಯು (ಶೇಕಡ 25 ರಿಂದ 100) ಸೇವೆಗಳ ಸಮರ್ಥ ನೀಡಿಕೆಯ ಮೇಲೆ ಪರಿಣಾಮ ಬೀರಿತು. ರಾಜ್ಯದಲ್ಲಿ 851 ಗ್ರಾಮ ಪಂಚಾಯತಿಗಳು (ಶೇಕಡ 14) ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇಲ್ಲದೆಯೇ ಕಾರ್ಯನಿರ್ವಹಿಸುತ್ತಿದ್ದು ಮತ್ತು 3,442 ಗ್ರಾಮ ಪಂಚಾಯತಿಗಳು (ಶೇಕಡ 57) ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಇಲ್ಲದೆಯೇ ಕಾರ್ಯನಿರ್ವಹಿಸುತ್ತಿದ್ದ ಪರಿಣಾಮವಾಗಿ ತಳಮಟ್ಟದ ಸಂಸ್ಥೆಗಳು ತೀವ್ರ ಸಿಬ್ಬಂದಿ ಕೊರತೆ ಹೊಂದಿವೆ. ಗ್ರಾಮ ಪಂಚಾಯತಿಗಳ ಇತರ ಪ್ರಮುಖ ಪದಾಧಿಕಾರಿಗಳ ಕೊರತೆಯು ಶೇಕಡ 6 ರಿಂದ 18 ರಷ್ಟಿದೆ.

ಅಗತ್ಯವಿರುವ 226 ತಾಲೂಕು ಯೋಜನಾ ಅಧಿಕಾರಿ ಹುದ್ದೆಗಳಿಗೆ ಪ್ರತಿಯಾಗಿ ಸರ್ಕಾರವು 146 ತಾಲೂಕು ಯೋಜನಾ ಅಧಿಕಾರಿಗಳನ್ನು ಮಂಜೂರು ಮಾಡಿದ್ದು, ತಾಲೂಕು ಮಟ್ಟದ ಅಭಿವೃದ್ಧಿ ಯೋಜನೆಗಳ ಯೋಜನೆ ಮತ್ತು ಅನುಷ್ಠಾನದ ಮೇಲೆ ಪರಿಣಾಮ ಬೀರಿದೆ. ಒಟ್ಟಾರೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅನುಕ್ರಮವಾಗಿ ಶೇಕಡ 60 ಮತ್ತು ಶೇಕಡ 44 ರಷ್ಟು ಪದಾಧಿಕಾರಿಗಳ ಕೊರತೆ ಇದ್ದು, ಶೇಕಡ 86 ರಷ್ಟು ಗ್ರಾಮ ಪಂಚಾಯತಿಗಳು ಯಾವುದೇ ತಾಂತ್ರಿಕ ಸಿಬ್ಬಂದಿ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ.

ವೃಂದ ಮತ್ತು ನೇಮಕಾತಿ ನಿಯಮಗಳು ವಿಸ್ತರಣಾಧಿಕಾರಿಗಳು ಮತ್ತು ಕ್ಷೇತ್ರ ವಿಸ್ತರಣಾ ಅಧಿಕಾರಿಗಳ ಹುದ್ದೆಗಳನ್ನು ಒಳಗೊಂಡಿಲ್ಲದ ಕಾರಣ ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳನ್ನು ಸರ್ಕಾರವು ಅನುಷ್ಠಾನಗೊಳಿಸಿದಂತಾಗಲಿಲ್ಲ.

ಯಾವುದೇ ತರಬೇತಿ ಅಗತ್ಯ ವಿಶ್ಲೇಷಣೆ ಇಲ್ಲದೆಯೇ ತರಬೇತಿಗಳನ್ನು ನಡೆಸಲಾಗುತ್ತಿರುವುದರಿಂದ ಪಂಚಾಯತಿ ರಾಜ್ ಸಂಸ್ಥೆಗಳ ಸಿಬ್ಬಂದಿಯ ಸಾಮರ್ಥ್ಯ ಅಭಿವೃದ್ಧಿ ತೃಪ್ತಿಕರವಾಗಿಲ್ಲ. ತರಬೇತಿ ಸ್ಲಾಟ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸದ ಕಾರಣ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಒದಗಿಸಿದ ಹಣವನ್ನು ಸಂಪೂರ್ಣವಾಗಿ ಬಳಕೆ ಮಾಡಲಾಗಿಲ್ಲ. ಸ್ಲಾಟ್‌ಗಳ ಕಡಿಮೆ ಬಳಕೆಯಿಂದ ₹260.80 ಕೋಟಿ ಕೇಂದ್ರದ ನೆರವು ನಷ್ಟವಾಯಿತು.

ಕರ್ತವ್ಯಗಳು ಮತ್ತು ನಿಧಿಗಳ ವರ್ಗಾವಣೆಯ ಜೊತೆಗೆ, ಸ್ವಯಂ-ಆಡಳಿತದ ಪೂರ್ಣ ಪ್ರಮಾಣದ ಘಟಕಗಳಾಗಿ ಪಂಚಾಯತ್ ರಾಜ್ ಸಂಸ್ಥೆಗಳ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಸಾಕಷ್ಟು ಸಂಖ್ಯೆಯ ಪದಾಧಿಕಾರಿಗಳ ಅವಶ್ಯಕತೆ ಇದೆ. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ¹⁹ ನಿಬಂಧನೆಗಳ ಪ್ರಕಾರ ಮೂರೂ ಹಂತದ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ವಿಶಾಲ ಚೌಕಟ್ಟಿಗೆ ಸರ್ಕಾರವು ಅಗತ್ಯವಿರುವ ಸಿಬ್ಬಂದಿಯನ್ನು ಒದಗಿಸಬೇಕು.

4.1 ಪಂಚಾಯತ್ ರಾಜ್ ಸಂಸ್ಥೆಗಳ ಪದಾಧಿಕಾರಿಗಳ ಮೇಲೆ ರಾಜ್ಯ ಸರ್ಕಾರದ ನಿಯಂತ್ರಣ

ಸಿಬ್ಬಂದಿಗಳ ನೇಮಕಾತಿ, ಶಿಸ್ತು ಮತ್ತು ಇತರ ನಿಯಂತ್ರಣಗಳನ್ನು ರಾಜ್ಯ ಸರ್ಕಾರ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು ಎರಡೂ ನಿರ್ವಹಿಸುತ್ತಿವೆ. ಪಂಚಾಯತ್ ರಾಜ್ ಸಂಸ್ಥೆಗಳ ಕಾನೂನುಬದ್ಧ ಕಾರ್ಯಕ್ಷೇತ್ರದೊಳಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಅವುಗಳನ್ನು ಜಾರಿಗೊಳಿಸಲು ಈ ಜವಾಬ್ದಾರಿಗಳ ನಿರ್ವಹಣೆಗಾಗಿ ಒದಗಿಸಿರುವ ಸರ್ಕಾರಿ ನೌಕರರು ಶಾಶ್ವತವಾಗಿ ಸ್ಥಳೀಯ ಸರ್ಕಾರದ ನಿಯಂತ್ರಣದಲ್ಲಿ ಇರದಿದ್ದರೆ ಸ್ಪಷ್ಟ ಮತ್ತು ನಿಸ್ಸಂದಿಗ್ಧವಾದ ಸಬಲೀಕರಣವು ಸಾಧ್ಯವಾಗುವುದಿಲ್ಲ.

ತಾಲೂಕು ಪಂಚಾಯತಿಗಳಿಗೆ ಮತ್ತು ಜಿಲ್ಲಾ ಪಂಚಾಯತಿಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿಯನ್ನು ರಾಜ್ಯ ಸರ್ಕಾರದಿಂದ ನೇಮಕ ಮಾಡಿ ನಿಯೋಜನೆ ಮಾಡಲಾಗಿದೆ ಮತ್ತು ರಾಜ್ಯ ಸರ್ಕಾರದಿಂದ ನೇಮಕಗೊಂಡ ಗ್ರಾಮ ಪಂಚಾಯತಿಯ ಕಾರ್ಯಕಾರಿ ಮುಖ್ಯಸ್ಥರಾದ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಹೊರತುಪಡಿಸಿ ಗ್ರಾಮ ಪಂಚಾಯತಿಗಳಿಗೆ ತಮ್ಮದೇ ಆದ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಅಧಿಕಾರ ನೀಡಲಾಗಿದೆ ಎಂದು ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾಗಿದೆ. ಕೆಳಗಿನ ಕೋಷ್ಟಕ 4.1ರಲ್ಲಿ ತೋರಿಸಿರುವಂತೆ, ಪಂಚಾಯತ್ ರಾಜ್ ಸಂಸ್ಥೆಗಳ ಸಿಬ್ಬಂದಿಗೆ ಸಂಬಂಧಿಸಿದಂತೆ ನೇಮಕಾತಿ ಮತ್ತು ಶಿಸ್ತಿನ ಅಧಿಕಾರವು ರಾಜ್ಯ ಸರ್ಕಾರದ ಬಳಿ ಇದೆ.

¹⁹ ಪರಿಚ್ಛೇದ 184-ಜಿಲ್ಲಾ ಪಂಚಾಯತಿಗಳಿಗೆ, ಪರಿಚ್ಛೇದ 145-ತಾಲೂಕು ಪಂಚಾಯತಿಗಳಿಗೆ ಮತ್ತು ಪರಿಚ್ಛೇದ 58-ಗ್ರಾಮ ಪಂಚಾಯತಿಗಳಿಗೆ

ಕೋಷ್ಟಕ 4.1: ಪಂಚಾಯತ್ ರಾಜ್ ಸಂಸ್ಥೆಗಳ ಪದಾಧಿಕಾರಿಗಳ ಮೇಲೆ ರಾಜ್ಯ ಸರ್ಕಾರದ ನಿಯಂತ್ರಣ

ಪಂಚಾಯತ್ ರಾಜ್ ಸಂಸ್ಥೆ	ಪದನಾಮ	ನೇಮಕಾತಿ	ಪ್ರಾಧಿಕಾರ				
			ದಂಡ		ಸಿಬ್ಬಂದಿ ಮೇಲೆ ನಿಯಂತ್ರಣ		
			ಲಘುದಂಡ	ಕಠಿಣ ದಂಡ	ರಜೆ	ವರ್ಗಾವಣೆ	
ಗ್ರಾಮ ಪಂಚಾಯತಿ	ಪಂಚಾಯತಿ ಅಭಿವೃದ್ಧಿ ಅಧಿಕಾರಿ	ರಾಜ್ಯ ಸರ್ಕಾರ	ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತಿ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ	ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತಿ
ತಾಲೂಕು ಪಂಚಾಯತಿ	ಕಾರ್ಯನಿರ್ವಾಹಕ ಅಧಿಕಾರಿ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ
	ಬಿ ವರ್ಗದ ಸಿಬ್ಬಂದಿ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತಿ
ಜಿಲ್ಲಾ ಪಂಚಾಯತಿ	ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ
	ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಮುಖ್ಯ ಯೋಜನಾ ಅಧಿಕಾರಿ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ
	ಬಿ ವರ್ಗದ ಸಿಬ್ಬಂದಿ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ
ಪಂಚಾಯತಿ ರಾಜ್ ಸಂಸ್ಥೆಗಳ ಎಲ್ಲಾ ಹಂತಗಳ ಇತರೆ ಇಲಾಖೆಗಳ ವರ್ಗ ಬಿ, ಸಿ ಮತ್ತು ಡಿ ಸಿಬ್ಬಂದಿ		ರಾಜ್ಯ ಸರ್ಕಾರ	ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತಿ	ರಾಜ್ಯ ಸರ್ಕಾರ	ರಾಜ್ಯ ಸರ್ಕಾರ	ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತಿ	ರಾಜ್ಯ ಸರ್ಕಾರ

ಮೇಲಿನ ಕೋಷ್ಟಕದಿಂದ, ಪಂಚಾಯತ್ ರಾಜ್ ಸಂಸ್ಥೆಗಳ ಸಿಬ್ಬಂದಿಯ ನೇಮಕಾತಿಯನ್ನು ರಾಜ್ಯ ಸರ್ಕಾರದಿಂದ ಮಾತ್ರ ಮಾಡಲಾಗುತ್ತದೆ ಎಂದು ಗಮನಿಸಬಹುದು. ಶಿಸ್ತು ಪ್ರಕ್ರಿಯೆಗೆ ಸಂಬಂಧಿಸಿದಂತೆ, ವರ್ಗ ಎ ಮತ್ತು ಬಿ ಅಧಿಕಾರಿಗಳ ಬಗೆಗಿನ ಅಧಿಕಾರವು ರಾಜ್ಯ ಸರ್ಕಾರದ ಬಳಿ ಮತ್ತು ಜಿಲ್ಲಾ ಪಂಚಾಯತಿಗಳ/ತಾಲೂಕು ಪಂಚಾಯತಿಗಳಿಗೆ ಸಂಬಂಧಿಸಿದ ವರ್ಗ ಸಿ ಮತ್ತು ಡಿ ಸಿಬ್ಬಂದಿಗಳ ಮೇಲಿನ ಅಧಿಕಾರವು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರ ಬಳಿ ಇರುತ್ತದೆ. ಇತರೆ ಸಂಬಂಧಿತ ಇಲಾಖೆಗಳ ಪದಾಧಿಕಾರಿಗಳನ್ನು ನೇಮಕ ಮತ್ತು ವರ್ಗಾವಣೆ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಮಾತ್ರ ಇರುತ್ತದೆ. ನೇಮಕಾತಿ ಮತ್ತು ಶಿಸ್ತಿನ ನಿಯಂತ್ರಣಗಳನ್ನು ಸರ್ಕಾರವೇ ಉಳಿಸಿಕೊಂಡಿದ್ದು, ಪಂಚಾಯತ್ ರಾಜ್ ಸಂಸ್ಥೆಗಳಿಗೆ ಪದಾಧಿಕಾರಿಗಳ ಮೇಲೆ ಅಲ್ಪ ನಿಯಂತ್ರಣವನ್ನು ಮಾತ್ರವೇ ನೀಡಿದೆ.

ಈ ಲೆಕ್ಕಪರಿಶೋಧನೆಯ ಅಂಶಕ್ಕೆ ರಾಜ್ಯ ಸರ್ಕಾರವು ಉತ್ತರವನ್ನು ನೀಡಿಲ್ಲ.

4.2 ಪದಾಧಿಕಾರಿಗಳ ನಿರ್ಧಾರದ ಮೇಲೆ ಪಂಚಾಯತ್ ರಾಜ್ ಸಂಸ್ಥೆಗಳ ಅಧಿಕಾರಗಳು

ಪಂಚಾಯತ್ ರಾಜ್ ಸಂಸ್ಥೆಗಳ ಕರ್ತವ್ಯಗಳಲ್ಲಿ ಹೆಚ್ಚಿನವು ಸೇವಾ ಆಧಾರಿತವಾಗಿವೆ ಮತ್ತು ಸೂಕ್ತ ಸಮಯದೊಳಗೆ ಸೇವೆ ಒದಗಿಸಬೇಕಾಗುತ್ತದೆ, ಆದ್ದರಿಂದ ಅಗತ್ಯ ಪದಾಧಿಕಾರಿಗಳ ಸಂಖ್ಯೆಯ ನಿರ್ಧಾರಣವು ಪಂಚಾಯತ್ ರಾಜ್ ಸಂಸ್ಥೆಗಳು ಕೈಗೊಂಡ ಕರ್ತವ್ಯಗಳನ್ನು ಆಧಾರಿಸಿರಬೇಕು. ಸೇವೆ ಒದಗಿಸಬೇಕಾದ ಭೌಗೋಳಿಕ ಪ್ರದೇಶದ ವ್ಯಾಪ್ತಿ, ಜನಸಂಖ್ಯೆ, ಅಸ್ತಿತ್ವದಲ್ಲಿರುವ ಆಸ್ತಿಗಳ ಸಂಖ್ಯೆ ಮುಂತಾದ ವಿವಿಧ ಮಾನದಂಡಗಳನ್ನು ಪರಿಗಣಿಸಿ ಪಂಚಾಯತ್ ರಾಜ್ ಸಂಸ್ಥೆಗಳು ಸೂಕ್ತವಾಗಿ ಈ ನಿರ್ಧಾರವನ್ನು ಮಾಡಬಹುದು.

ಗ್ರಾಮ ಪಂಚಾಯತಿಯ ಸ್ವಂತ ಸಿಬ್ಬಂದಿಯನ್ನು ಹೊರತುಪಡಿಸಿ ಪಂಚಾಯತ್ ರಾಜ್ ಸಂಸ್ಥೆಗಳು ಸಿಬ್ಬಂದಿ ಅಗತ್ಯವನ್ನು ನಿರ್ಣಯಿಸುವ ಅಥವಾ ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಅಧಿಕಾರವನ್ನು ಹೊಂದಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಪಂಚಾಯತ್ ರಾಜ್ ಸಂಸ್ಥೆಗಳಿಂದ ನಿಜವಾದ ಅಗತ್ಯವನ್ನು ಪಡೆಯದೆಯೇ ರಾಜ್ಯ ಸರ್ಕಾರವು, ಜನಸಂಖ್ಯೆಯ ಆಧಾರದ ಮೇಲೆ ಸಿಬ್ಬಂದಿಯ ಅಗತ್ಯದ ನಿರ್ಧಾರವನ್ನು ಮಾಡಿದೆ ಮತ್ತು ನೇಮಕಾತಿ ನಿಯಂತ್ರಣಗಳನ್ನು ಸರ್ಕಾರದ ಬಳಿಯಲ್ಲಿಯೇ ಉಳಿಸಿಕೊಳ್ಳಲಾಗಿದೆ.

ರಾಜ್ಯ ಸರ್ಕಾರವು ಜಿಲ್ಲಾ ಪಂಚಾಯತಿಗಳು ಮತ್ತು ತಾಲೂಕು ಪಂಚಾಯತಿಗಳಿಗಾಗಿ 22 ವಿಭಿನ್ನ ವೃಂದಗಳನ್ನು ಒಳಗೊಂಡ ಪ್ರತ್ಯೇಕ ಪಂಚಾಯತ್ ರಾಜ್ ಸೇವಾ ವೃಂದವನ್ನು ರಚಿಸಿದೆ (ಜುಲೈ 2021). ಆದರೆ, ಅಗತ್ಯವಿರುವ ಸಂಖ್ಯೆ ಮತ್ತು ಮಂಜೂರಾದ ಹುದ್ದೆಗಳ ನಿರ್ಧಾರಣೆಯು ವಾಸ್ತವಿಕ ಅವಶ್ಯಕತೆಗಳಿಗೆ ಅನುಗುಣವಾಗಿಲ್ಲ ಎಂಬುದನ್ನು ಗಮನಿಸಲಾಗಿದೆ. ತಾಲೂಕು ಪಂಚಾಯತಿಗೆ ಸಂಬಂಧಿಸಿದಂತೆ ಸರ್ಕಾರವು 226 ತಾಲೂಕು ಯೋಜನಾ ಅಧಿಕಾರಿಗಳ (ಪ್ರತಿ ತಾಲೂಕಿಗೆ ಒಂದು ತಾಲೂಕು ಯೋಜನಾ ಅಧಿಕಾರಿಯಂತೆ) ವಾಸ್ತವಿಕ ಅವಶ್ಯಕತೆಗೆ ಪ್ರತಿಯಾಗಿ ಕೇವಲ 146 ತಾಲೂಕು ಯೋಜನಾ ಅಧಿಕಾರಿ ಹುದ್ದೆಗಳನ್ನು ಮಂಜೂರು ಮಾಡಿದೆ, ಇದು ಹಣಕಾಸು ಆಯೋಗದ ಶಿಫಾರಸುಗಳಿಗೆ ವಿರುದ್ಧವಾಗಿದೆ ಮತ್ತು ಇದರಿಂದಾಗಿ ರಾಜ್ಯದಲ್ಲಿ 80 ತಾಲೂಕು ಯೋಜನಾ ಅಧಿಕಾರಿಗಳ ಕೊರತೆ ಉಂಟಾಗಿದೆ. ಅಗತ್ಯವಿರುವ ಸಂಖ್ಯೆಯ ತಾಲೂಕು ಯೋಜನಾ ಅಧಿಕಾರಿಗಳ ಕೊರತೆಯಿಂದಾಗಿ, ಉಳಿದ ತಾಲೂಕುಗಳಲ್ಲಿ ಯೋಜನೆ ತಯಾರಿಕೆ, ಕಾರ್ಯಕ್ರಮ ಅನುಷ್ಠಾನ, ಮೌಲ್ಯಮಾಪನ ಮತ್ತು ಗ್ರಾಮ ಮೂಲ ಅಂಕಿಅಂಶಗಳ ಸಂಗ್ರಹಣೆಯ ಮೇಲೆ ಪರಿಣಾಮ ಬೀರಿದೆ.

ರಾಜ್ಯ ಸರ್ಕಾರವು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

4.3 ಪದಾಧಿಕಾರಿಗಳ ನೇಮಕ

ಎರಡನೇ ಆಡಳಿತ ಸುಧಾರಣಾ ಆಯೋಗವು ತನ್ನ ವರದಿಯಲ್ಲಿ²⁰ ಪಂಚಾಯತಿಗಳು ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಅಧಿಕಾರವನ್ನು ಹೊಂದಿರಬೇಕು ಮತ್ತು ರಾಜ್ಯ ಸರ್ಕಾರವು ನಿಗದಿಪಡಿಸಿದ

²⁰ 6ನೇ ವರದಿ, 'ಸ್ಥಳೀಯ ಆಡಳಿತ - ಭವಿಷ್ಯತ್ತಿಗೆ ಸ್ಪೂರ್ತಿದಾಯಕ ಪಯಣ'

ಕಾನೂನುಗಳು ಮತ್ತು ಮಾನದಂಡಗಳಿಗೆ ಒಳಪಟ್ಟು ಅವರ ಸೇವಾ ಷರತ್ತುಗಳನ್ನು ನಿಯಂತ್ರಿಸಬೇಕು ಎಂದು ಶಿಫಾರಸು ಮಾಡಿದೆ. ಇದಲ್ಲದೆ, ಕರ್ನಾಟಕ ಪಂಚಾಯತಿ ರಾಜ್ ಕಾಯ್ದೆ ತಿದ್ದುಪಡಿ ಸಮಿತಿಯು ಕೆಲವು ಶಿಫಾರಸುಗಳನ್ನು ಮಾಡಿದೆ, ಅವುಗಳ ಸ್ಥಿತಿಯನ್ನು ಕೋಷ್ಟಕ 4.2ರಲ್ಲಿ ಚಿತ್ರಿಸಲಾಗಿದೆ:

ಕೋಷ್ಟಕ 4.2: ತಿದ್ದುಪಡಿ ಸಮಿತಿಯ ಶಿಫಾರಸುಗಳ ಅನುಷ್ಠಾನ ಸ್ಥಿತಿ

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಸಮಿತಿಯು ಶಿಫಾರಸುಗಳು	ಶಿಫಾರಸುಗಳ ಅನುಷ್ಠಾನ ಸ್ಥಿತಿ
<p>ಸರ್ಕಾರವು 'ಕರ್ನಾಟಕ ಪಂಚಾಯತಿ ಆಡಳಿತ ಸೇವೆಯನ್ನು' ರಚಿಸಬೇಕು ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯಿಂದ ಅಂತಹ ವರ್ಗದ ಹುದ್ದೆಗಳು, ಹುದ್ದೆಗಳ ಸಂಖ್ಯೆ, ವೇತನದ ಪ್ರಮಾಣ, ನೇಮಕಾತಿ ವಿಧಾನ ಮತ್ತು ಅಂತಹ ಹುದ್ದೆಗಳಿಗೆ ಕನಿಷ್ಠ ವಿದ್ಯಾರ್ಹತೆಗಳನ್ನು ನಿಗದಿಪಡಿಸಬೇಕು. ಅದರಂತೆ, ಕಾಯಿದೆಯಲ್ಲಿ ಸೆಕ್ಷನ್ 232ಬಿ ಅನ್ನು ಸೇರಿಸಲಾಯಿತು.</p>	<p>ಪಂಚಾಯತ್ ರಾಜ್ ಸಂಸ್ಥೆಯ ಮೂರು ಹಂತದ ಸಿಬ್ಬಂದಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿ ಹುದ್ದೆಗಳನ್ನು ಮಾತ್ರ 'ಕರ್ನಾಟಕ ಪಂಚಾಯತಿ ಆಡಳಿತ ಸೇವೆ' ವ್ಯಾಪ್ತಿಗೆ ತರಲಾಗಿದ್ದು, ಉಳಿದ ವೃಂದಗಳನ್ನು ಕರ್ನಾಟಕ ಸರ್ಕಾರ ಸೇವೆಗಳಿಂದ ಅಂದರೆ, ರಾಜ್ಯ ವಲಯದಿಂದ ನೇಮಕ ಮಾಡಿಕೊಳ್ಳಲಾಗುತ್ತಿದೆ.</p>
<p>ಅಂಗಸಂಸ್ಥೆಯ ತತ್ವ ಮತ್ತು ಅಧಿಕಾರ ವಿಕಸನದ ಭಾವಕ್ಕೆ ಅನುಗುಣವಾಗಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಆಡಳಿತ ಮತ್ತು ಸಿಬ್ಬಂದಿಗಳ ನಿರ್ವಹಣೆಗಾಗಿ ಮಾನವ ಸಂಪನ್ಮೂಲವನ್ನು ನಿಯಂತ್ರಿಸುವ ನೀತಿಯನ್ನು ರೂಪಿಸಲು 'ಕರ್ನಾಟಕ ಪಂಚಾಯತ್ ಸೇವೆಗಳ ಮಂಡಳಿ' ಎಂಬ ಹೆಸರಿನ ಸ್ವತಂತ್ರ ಮಂಡಳಿಯನ್ನು ಸ್ಥಾಪಿಸುವುದು.</p>	<p>ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಪರಿಚ್ಛೇದ 232ಬಿ ಕೂಡ ಪಂಚಾಯತ್ ರಾಜ್ ಸಂಸ್ಥೆಗಳ ನೇಮಕಾತಿ ಮತ್ತು ಸಿಬ್ಬಂದಿ ಮಾದರಿಗೆ ಪ್ರಾಧಿಕಾರಗಳನ್ನು ನಿರ್ದಿಷ್ಟಪಡಿಸಿದೆ ಇರುವುದು ಸಹ ಗಮನಕ್ಕೆ ಬಂದಿದೆ.</p> <p>ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಇತರ ನಿಬಂಧನೆಗಳು²¹ ಆಯಾ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸುವ ಅಧಿಕಾರವನ್ನು ನೀಡಿಲ್ಲ ಹಾಗೂ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳಿಗೆ (ಜಿಲ್ಲಾ ಪಂಚಾಯತಿ/ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಯ ಸ್ವತಂತ್ರ ಸಿಬ್ಬಂದಿಯ ವರ್ಗ ಸಿ ಮತ್ತು ಡಿ ಹೊರತುಪಡಿಸಿ) ಪದಾಧಿಕಾರಿಗಳ²² ನೇಮಕಾತಿಯನ್ನು ರಾಜ್ಯ ಸರ್ಕಾರದಿಂದ ಮಾಡಲಾಗುತ್ತಿದೆ.</p>
<p>ರಾಜ್ಯ ಸರ್ಕಾರವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತಿ ರಾಜ್ (ಗ್ರಾಮ ಪಂಚಾಯತಿ ನೌಕರರ ಸಿಬ್ಬಂದಿ ಮಾದರಿ, ವೇತನ ಶ್ರೇಣಿ, ನೇಮಕಾತಿ ವಿಧಾನ ಮತ್ತು ಇತರ ಸೇವಾ ಷರತ್ತುಗಳು) ನಿಯಮಗಳು 2020 ಅನ್ನು ಅಧಿಸೂಚಿಸಿದೆ. ಅಧಿಸೂಚನೆಯ ಪ್ರಕಾರ ಗ್ರಾಮ ಪಂಚಾಯತಿ ಸಿಬ್ಬಂದಿಗಳ ನೇಮಕಾತಿಗಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಧ್ಯಕ್ಷತೆಯಲ್ಲಿ ಒಂದು ಆಯ್ಕೆ ಸಮಿತಿ ಇರುತ್ತದೆ.</p>	<p>ರಾಜ್ಯ ಸರ್ಕಾರವು ಸಮಿತಿಯು ಶಿಫಾರಸು ಮಾಡಿದಂತಹ ಮಂಡಳಿಯನ್ನು ಸ್ಥಾಪಿಸಿಲ್ಲ ಮತ್ತು ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಾಕಷ್ಟು ಅಧಿಕಾರವನ್ನೂ ನೀಡಿಲ್ಲ.</p>

²¹ ಕರ್ನಾಟಕ ಪಂಚಾಯತ್ ರಾಜ್ಯ ಕಾಯ್ದೆ 196 (2), 196 (3), 155 (2)

²² ಮುಖ್ಯ ಲೆಕ್ಕಾಧಿಕಾರಿ, ಮುಖ್ಯ ಯೋಜನಾ ಅಧಿಕಾರಿ, ವರ್ಗ ಬಿ, ಕಾರ್ಯನಿರ್ವಾಹಕ ಅಧಿಕಾರಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಜಿಲ್ಲಾ ಪಂಚಾಯತಿಯ ತಾಂತ್ರಿಕ ಸಿಬ್ಬಂದಿ

ಕರ್ನಾಟಕ ಪಂಚಾಯತಿ ಆಡಳಿತ ಸೇವೆ ಕರಡು ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದೆ ಎಂದು ರಾಜ್ಯ ಸರ್ಕಾರವು ಉತ್ತರಿಸಿದೆ. ಆಯ್ಕೆ ಮಂಡಳಿಯ ರಚನೆಯ ಬಗ್ಗೆ ಉತ್ತರ ಮೌನವಾಗಿದೆ.

4.4 ಕರ್ನಾಟಕ ಸರ್ಕಾರಿ ಸೇವೆಗಳಿಂದ ತಾತ್ಕಾಲಿಕ/ನಿಯೋಜನೆ ಆಧಾರದ ಮೇಲೆ ಪಂಚಾಯತ್ ರಾಜ್ ಸಂಸ್ಥೆಗಳ ಹುದ್ದೆಗಳನ್ನು ಭರ್ತಿ ಮಾಡುವುದು

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಪರಿಚ್ಛೇದ 196(5), ಸರ್ಕಾರವು ನಿಗದಿ ಪಡಿಸಿದಂತಹ ದಿನಾಂಕದಿಂದ ಪ್ರತಿ ಜಿಲ್ಲಾ ಪಂಚಾಯತಿಗೆ ನಿಗದಿತ ಸೇವೆಗಳನ್ನು ರಚಿಸಬಹುದು ಎಂದು ಒದಗಿಸುತ್ತದೆ. ರಾಜ್ಯ ಸರ್ಕಾರವು 22 ವಿಭಿನ್ನ ವೃಂದಗಳನ್ನು ಒಳಗೊಂಡ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳಿಗಾಗಿ ಪ್ರತ್ಯೇಕ ಪಂಚಾಯತಿ ರಾಜ್ ಸೇವೆಗಳ ವೃಂದವನ್ನು ರಚಿಸಿತು (ಜುಲೈ 2021).

ರಾಜ್ಯ ಸರ್ಕಾರವು ಕರ್ನಾಟಕ ಸಾಮಾನ್ಯ ಸೇವೆಗಳ (ಪಂಚಾಯತ್ ರಾಜ್ ಇಲಾಖೆ) (ವೃಂದ ಮತ್ತು ನೇಮಕಾತಿ) ನಿಯಮಗಳು 2020 ಅನ್ನು ರೂಪಿಸಿದೆಯಾದರೂ, ಇದು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಖಾಯಂ ವೃಂದವನ್ನು ರೂಪಿಸದೆ ರಚಿಸಿದ 22 ವೃಂದಗಳಲ್ಲಿ 10 ವೃಂದಗಳನ್ನು²³ ಇತರ ಸರ್ಕಾರಿ ಇಲಾಖೆಗಳಿಂದ²⁴ ತಾತ್ಕಾಲಿಕ/ನಿಯೋಜನೆ ಆಧಾರದ ಮೇಲೆ ಭರ್ತಿ ಮಾಡುವುದನ್ನು ಅವಲಂಬಿಸಿದೆ ಎಂದು ಲೆಕ್ಕಪರಿಶೋಧನೆಯು ಗಮನಿಸಿತು.

ಇದಲ್ಲದೆ, ಮೂರನೇ ರಾಜ್ಯ ಹಣಕಾಸು ಆಯೋಗವು, ವಿವಿಧ ಸರ್ಕಾರಿ ಯೋಜನೆಗಳ ಉತ್ತಮ ಅನುಷ್ಠಾನಕ್ಕಾಗಿ ತಾಲ್ಲೂಕು/ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಾರ್ಗದರ್ಶನ ಮತ್ತು ಕೆಲಸ ನಿರ್ವಹಿಸಲು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ವಿಸ್ತರಣಾ ಅಧಿಕಾರಿಗಳು/ಕ್ಷೇತ್ರ ವಿಸ್ತರಣಾ ಅಧಿಕಾರಿಗಳ ಹುದ್ದೆಯನ್ನು ಸೇರಿಸುವ ಅಗತ್ಯವನ್ನು ತಿಳಿಸಿದೆ.

ಆದಾಗ್ಯೂ, ಜುಲೈ 2021ರಲ್ಲಿ ಅಧಿಸೂಚಿಸಲಾದ ಕರ್ನಾಟಕ ಸಾಮಾನ್ಯ ಸೇವೆಗಳ (ಪಂಚಾಯತ್ ರಾಜ್ ಇಲಾಖೆ ವೃಂದ ಮತ್ತು ನೇಮಕಾತಿ) ನಿಯಮಗಳು 2020ರಲ್ಲಿ ವಿಸ್ತರಣಾಧಿಕಾರಿಗಳು ಮತ್ತು ಕ್ಷೇತ್ರ ವಿಸ್ತರಣಾ ಅಧಿಕಾರಿಗಳ ಹುದ್ದೆಗಳನ್ನು ಒಳಗೊಂಡಿಲ್ಲ, ಹಾಗಾಗಿ, ಹಣಕಾಸು ಆಯೋಗದ ಶಿಫಾರಸಿಗೆ ಅನುಗುಣವಾಗಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಪಂಚಾಯತ್ ರಾಜ್ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಖಾಯಂ ವೃಂದವನ್ನು ಸರ್ಕಾರವು ರಚಿಸಿಲ್ಲ.

ರಾಜ್ಯ ಸರ್ಕಾರವು ಲೆಕ್ಕಪರಿಶೋಧನೆಯು ಅಂಶವನ್ನು ಸ್ವೀಕರಿಸಿದೆ (ಮೇ 2023).

4.5 ಪದಾಧಿಕಾರಿಗಳ ಕೊರತೆ

ಪಂಚಾಯತಿ ರಾಜ್ ಸಂಸ್ಥೆಗಳ ಎಲ್ಲಾ ಹಂತಗಳಲ್ಲಿ ಮಾನವ ಸಂಪನ್ಮೂಲದ ಕೊರತೆ ಇತ್ತು. ಕೆಳಗೆ ಕೋಷ್ಟಕ 4.3ರಲ್ಲಿ ವಿವರಿಸಿರುವಂತೆ ಮಾನವ ಸಂಪನ್ಮೂಲದ ಕೊರತೆಯು ಶೇಕಡ 25 ರಿಂದ 100 ರಷ್ಟಿತ್ತು:

²³ ಮುಖ್ಯ ಲೆಕ್ಕ ಅಧಿಕಾರಿ, ಲೆಕ್ಕ/ಲೆಕ್ಕಪರಿಶೋಧನೆ ಅಧಿಕಾರಿ, ಸಹಾಯಕ ಲೆಕ್ಕ ಅಧಿಕಾರಿ, ಲೆಕ್ಕ ಅಧೀಕ್ಷಕ, ಎಫ್‌ಡಿಎ, ಸಿಪಿಒ, ಯೋಜನಾ ಅಧಿಕಾರಿ, ಟಿಪಿಒ, ಸಹಾಯಕ ಅಂಕಿಅಂಶ ಅಧಿಕಾರಿ ಮತ್ತು ಯೋಜನಾ ಸಹಾಯಕ.

²⁴ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ಖಜಾನೆ ಇಲಾಖೆ ಮತ್ತು ಅರ್ಥಶಾಸ್ತ್ರ ಮತ್ತು ಅಂಕಿಅಂಶಗಳ ಇಲಾಖೆ

ಕೋಷ್ಟಕ 4.3: ಪದಾಧಿಕಾರಿಗಳ ಕೊರತೆಯ ವಿವರಗಳು

ವರ್ಗ	ಮಂಜೂರಾದ ಹುದ್ದೆಗಳು	ತುಂಬಿರುವ ಹುದ್ದೆಗಳು	ಖಾಲಿಯಿರುವ ಹುದ್ದೆಗಳು (ಶೇಕಡಾ)
ಎ	10,618	6,797	3,821(36)
ಬಿ	13,203	8,117	5,086(39)
ಸಿ	3,22,650	2,40,720	81,930(25)
ಡಿ	50,052	17,481	32,571(65)
ಇತರೆ	15	0	15(100)
ಒಟ್ಟು	3,96,538	2,73,115	1,23,423

ಆಧಾರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಒದಗಿಸಿದ ಮಾಹಿತಿ

ಲೆಕ್ಕಪರಿಶೋಧನೆ ಗಮನಿಸಿದಂತೆ 6,022 ಗ್ರಾಮ ಪಂಚಾಯತಿಗಳ ಪೈಕಿ 5,170 ಗ್ರಾಮ ಪಂಚಾಯತಿಗಳಿಗೆ ಮಾತ್ರ ಪೂರ್ಣಾವಧಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಒದಗಿಸಲಾಗಿದ್ದು, 851 ಗ್ರಾಮ ಪಂಚಾಯತಿಗಳು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು 3,442 ಗ್ರಾಮ ಪಂಚಾಯತಿಗಳು (ಶೇಕಡ 57) ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಇಲ್ಲದೆಯೇ ಕಾರ್ಯನಿರ್ವಹಿಸುತ್ತಿರುತ್ತವೆ. ಗ್ರಾಮ ಪಂಚಾಯತಿಗಳ ಪ್ರಮುಖ ಪದಾಧಿಕಾರಿಗಳ²⁵ ಕೊರತೆಯು ವಿವಿಧ ವೃಂದಗಳಲ್ಲಿ ಶೇಕಡ 5.85ರಿಂದ 18.45 ರಷ್ಟಿತ್ತು. ಪರಿಕ್ಷಾರ್ಥ ತನಿಖೆ ಮಾಡಲಾದ ಘಟಕಗಳಲ್ಲಿ, ಜಿಲ್ಲಾ ಪಂಚಾಯತಿ (ಶೇಕಡ 60) ಮತ್ತು ತಾಲೂಕು ಪಂಚಾಯತಿಗಳಲ್ಲಿ (ಶೇಕಡ 44) ಪದಾಧಿಕಾರಿಗಳ ಕೊರತೆಯಿತ್ತು. ಹಾಗಾಗಿ, ಇದು ವರ್ಗಾಯಿಸಿದ ಕರ್ತವ್ಯಗಳ ಪರಿಣಾಮಕಾರಿ ನಿರ್ವಹಣೆಯ ಮೇಲೆ ಪರಿಣಾಮ ಬೀರಿತ್ತು.

ರಾಜ್ಯ ಸರ್ಕಾರವು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

4.5.1 ಗ್ರಾಮ ಪಂಚಾಯತಿಗಳಿಗೆ ತಾಂತ್ರಿಕ ಸಿಬ್ಬಂದಿಯ ಕೊರತೆ

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಪರಿಚ್ಛೇದ 113 ಎ, ಸರ್ಕಾರವು ಅಗತ್ಯವಿದ್ದರೆ, ಅಭಿಯಂತರ ಅಥವಾ ತಾಂತ್ರಿಕ ಸಿಬ್ಬಂದಿ ಸೇರಿದಂತೆ ರಾಜ್ಯ ಸರ್ಕಾರಿ ಸೇವೆಯ ಅಧಿಕಾರಿಗಳು ಮತ್ತು ಅಧಿಕಾರಿಗಳನ್ನು ಒಗ್ಗೂಡಿಸಬಹುದು ಮತ್ತು ಅವರನ್ನು ಒಂದು ಅಥವಾ ಹೆಚ್ಚಿನ ಗ್ರಾಮ ಪಂಚಾಯತಿಗಳಿಗೆ ನಿಯೋಜನೆ ಮಾಡಬಹುದು ಎಂದು ನಿಗದಿಪಡಿಸುತ್ತದೆ. ಇದಲ್ಲದೆ, ಮೂರನೇ ಹಣಕಾಸು ಆಯೋಗವು ತಾಂತ್ರಿಕ ಕಾರ್ಯಗಳನ್ನು ನಿರ್ವಹಿಸಲು ತಾಂತ್ರಿಕ ಸಿಬ್ಬಂದಿಯನ್ನು ಲಭ್ಯವಾಗುವಂತೆ ಶಿಫಾರಸು ಮಾಡಿದೆ, ಇದನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಸಹ ಅನುಮೋದಿಸಿದೆ (ಸುಮಿತ್ ಬೋಸ್ ವರದಿ²⁶ (ಜನವರಿ 2017)).

²⁵ ಪಿಡಿಒ, ಕಾರ್ಯದರ್ಶಿ ಗ್ರೇಡ್ 1 ಮತ್ತು 2 ಮತ್ತು ಎಸ್‌ಡಿಎಂ

²⁶ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಉತ್ತಮ ಫಲಿತಾಂಶಗಳಿಗಾಗಿ ಕಾರ್ಯಕ್ಷಮತೆ ಆಧಾರಿತ ಪಾವತಿ ಸಮಿತಿ.

ರಾಜ್ಯ ಸರ್ಕಾರವು ಒಬ್ಬ ತಾಂತ್ರಿಕ ಸಿಬ್ಬಂದಿಯನ್ನು ಒಂದು ಅಥವಾ ಹೆಚ್ಚಿನ ಗ್ರಾಮ ಪಂಚಾಯತಿಗಳಿಗೆ ಹಂಚಿಕೆ ಮಾಡಿರುವುದು ಲೆಕ್ಕಪರಿಶೋಧನೆಯಲ್ಲಿ ಕಂಡುಬಂದಿದೆ. ಪರಿಶೀಲಿಸಿದ ಜಿಲ್ಲಾ ಪಂಚಾಯತಿಗಳಲ್ಲಿ 1,458 ಹುದ್ದೆಗಳ ಅವಶ್ಯಕತೆಗೆ ಪ್ರತಿಯಾಗಿ 203 ಗ್ರಾಮ ಪಂಚಾಯತಿಗಳು ಮಾತ್ರ ತಾಂತ್ರಿಕ ಸಿಬ್ಬಂದಿಯನ್ನು ಹೊಂದಿದ್ದು, 1,255 ಗ್ರಾಮ ಪಂಚಾಯತಿಗಳು ತಾಂತ್ರಿಕ ಸಿಬ್ಬಂದಿ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಕೋಷ್ಟಕ 4.4ರಲ್ಲಿ ವಿವರಿಸಲಾಗಿದೆ.

ಕೋಷ್ಟಕ 4.4: ಗ್ರಾಮ ಪಂಚಾಯತಿಗಳ ತಾಂತ್ರಿಕ ಸಿಬ್ಬಂದಿಯ ವಿವರಗಳು

ಕ್ರಮ ಸಂಖ್ಯೆ	ಜಿಲ್ಲಾ ಪಂಚಾಯತಿ	ಗ್ರಾಮ ಪಂಚಾಯತಿಗಳ ಸಂಖ್ಯೆ	ತಾಂತ್ರಿಕ ಸಿಬ್ಬಂದಿಯ ಸಂಖ್ಯೆ	ತಾಂತ್ರಿಕ ಸಿಬ್ಬಂದಿ ಹೊಂದಿದ್ದ ಗ್ರಾಮ ಪಂಚಾಯತಿಗಳ ಸಂಖ್ಯೆ	ತಾಂತ್ರಿಕ ಸಿಬ್ಬಂದಿ ಹೊಂದಿರದಿದ್ದ ಗ್ರಾಮ ಪಂಚಾಯತಿಗಳ ಸಂಖ್ಯೆ
1	ಬಾಗಲಕೋಟೆ	196	1	1	195
2	ಬಳ್ಳಾರಿ	100	25	42	58
3	ಬೆಂಗಳೂರು ನಗರ	86	3	10	76
4	ಚಾಮರಾಜನಗರ	130	27	91	39
5	ಗದಗ	122	0	0	122
6	ಕಲಬುರ್ಗಿ	261	0	0	261
7	ಮಂಡ್ಯ	233	26	59	174
8	ತುಮಕೂರು	330	0	0	330
	ಒಟ್ಟು	1,458	82	203	1,255

ಆಧಾರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

ರಾಜ್ಯ ಸರ್ಕಾರವು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

4.5.2 ಜಿಲ್ಲಾ ಪಂಚಾಯತಿ ಸಂಪನ್ಮೂಲ ಕೇಂದ್ರಕ್ಕೆ ಪದಾಧಿಕಾರಿಗಳನ್ನು ನೀಡಿದಿರುವುದು

ಭಾರತ ಸರ್ಕಾರದ ಪಂಚಾಯತಿ ರಾಜ್ ಮಂತ್ರಾಲಯವು ರಾಜೀವ್ ಗಾಂಧಿ ಪಂಚಾಯತಿ ಸಶಕ್ತೀಕರಣ ಅಭಿಯಾನ ಅಡಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತಿ ಸಂಪನ್ಮೂಲ ಕೇಂದ್ರಗಳ ನಿರ್ಮಾಣಕ್ಕಾಗಿ ರಾಜ್ಯಗಳಿಗೆ ನೆರವು ನೀಡಿದೆ. ಜೊತೆಗೆ, ಜಿಲ್ಲಾ ಪಂಚಾಯತಿ ಸಂಪನ್ಮೂಲ ಕೇಂದ್ರಗಳು, ಪಂಚಾಯತಿ ರಾಜ್ ಸಂಸ್ಥೆಗಳ ಪದಾಧಿಕಾರಿಗಳಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಸಾಮರ್ಥ್ಯ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಬೇಕಿತ್ತು. ಸರ್ಕಾರದಿಂದ ಈ ಚಟುವಟಿಕೆಗಳಿಗೆ ಪ್ರತಿ ಜಿಲ್ಲೆಗೆ ₹10.00 ಲಕ್ಷ ಮೊತ್ತದ ಹಣವನ್ನು ನಿಗದಿಪಡಿಸಲಾಗಿದೆ (ಸೆಪ್ಟೆಂಬರ್ 2020). ವಿವಿಧ ಹುದ್ದೆಗಳ²⁷ ಸೃಷ್ಟಿಗೆ ಸರ್ಕಾರವು ಅನುಮೋದನೆ ನೀಡಿದೆ. ಆದಾಗ್ಯೂ, ಈ ಹುದ್ದೆಗಳನ್ನು ಭರ್ತಿ ಮಾಡಲಾಗಿಲ್ಲ, ಇದು ಮಾನವ ಸಂಪನ್ಮೂಲದ

²⁷ ಆಡಳಿತ ಸಹಾಯಕ -1, ಲೆಕ್ಕ ಸಹಾಯಕ-1, ಜವಾನರು-3.

ಕೊರತೆಯನ್ನು ಉಂಟುಮಾಡಿತು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಪದಾಧಿಕಾರಿಗಳಿಗೆ, ಅವರು ತಮ್ಮ ನಿಗದಿತ ಕರ್ತವ್ಯಗಳ ಜೊತೆಗೆ ಪದಾಧಿಕಾರಿಗಳಿಗೆ ಸಾಮರ್ಥ್ಯ ಅಭಿವೃದ್ಧಿ ಚಟುವಟಿಕೆಗಳನ್ನೂ ಕೈಗೊಳ್ಳಬೇಕಾದ್ದರಿಂದ ಹೆಚ್ಚಿನ ಹೊರೆಯಾಯಿತು

ರಾಜ್ಯ ಸರ್ಕಾರವು ಎಲ್ಲಾ ಜಿಲ್ಲೆಗಳಲ್ಲಿ ಡಿಪಿಆರ್‌ಸಿಯನ್ನು ರಚಿಸಲಾಗಿದೆ ಎಂದು ಉತ್ತರಿಸಿದೆ (ಮೇ 2023). ಆದರೆ, ಲೆಕ್ಕಪರಿಶೋಧನೆಯಲ್ಲಿ ಗಮನಿಸಿದಂತೆ ಡಿಪಿಆರ್‌ಸಿಯಲ್ಲಿ ಅಗತ್ಯವಿರುವ ಸಿಬ್ಬಂದಿಯ ನಿಯೋಜನೆ ಮಾಡದೆ ಇರುವ ಬಗ್ಗೆ ಉತ್ತರವು ಮೌನವಾಗಿದೆ.

ಶಿಫಾರಸು 8: ರಾಜ್ಯ ಸರ್ಕಾರವು ಎಲ್ಲಾ ಹಂತದ ಪಂಚಾಯತಿ ರಾಜ್ ಸಂಸ್ಥೆಗಳಿಗೆ ತಮ್ಮ ನಿಯೋಜಿತ ಕರ್ತವ್ಯಗಳನ್ನು ನಿರ್ವಹಿಸಲು ಸಾಕಷ್ಟು ಪದಾಧಿಕಾರಿಗಳನ್ನು ಒದಗಿಸಬೇಕು ಮತ್ತು ಸ್ಥಳೀಯ ಅಗತ್ಯತೆಗಳು ಮತ್ತು ನಿಗದಿತ ಮಾನದಂಡಗಳ ಅನುಸಾರ ಕರ್ನಾಟಕ ಪಂಚಾಯತಿ ಸೇವೆಗಳ ಮಂಡಳಿಯ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು.

4.6 ತಾಲ್ಲೂಕು ಪಂಚಾಯತಿಗಳಲ್ಲಿ ನಿಯಮಿತ ಹುದ್ದೆಗೆ ಬದಲಾಗಿ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿಗಳ ವ್ಯವಸ್ಥೆ

ಸಕಾಲದಲ್ಲಿ ಹುದ್ದೆಗಳನ್ನು ಭರ್ತಿ ಮಾಡದ ಕಾರಣ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಪರಿಚ್ಛೇದ 155ಕ್ಕೆ ವಿರುದ್ಧವಾಗಿ, ಕಾರ್ಯನಿರ್ವಹಣಾಧಿಕಾರಿಗಳ ಹುದ್ದೆಯನ್ನು ಪದಾಧಿಕಾರಿಗಳು ಪ್ರಭಾರಿ ಆಧಾರದ ಮೇಲೆ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಕೋಷ್ಟಕ 4.5ರಲ್ಲಿ ತೋರಿಸಿರುವಂತೆ, 2017-18 ರಿಂದ 2021-22 (60 ತಿಂಗಳುಗಳು) ಅವಧಿಯಲ್ಲಿ ಪ್ರಭಾರಿ ವ್ಯವಸ್ಥೆಯ ಅವಧಿಯು ಪರಿಶೀಲನೆ ತನಿಖೆ ನಡೆಸಿದ 16ರ ಪೈಕಿ 11 ಘಟಕಗಳಲ್ಲಿ ನಾಲ್ಕರಿಂದ 60 ತಿಂಗಳುಗಳವರೆಗೆ ಇತ್ತು.

ಕೋಷ್ಟಕ 4.5: ಕಾರ್ಯನಿರ್ವಹಣಾಧಿಕಾರಿಗಳ ಹುದ್ದೆಯು ಪ್ರಭಾರಿ/ನಿಯೋಜನೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ವಿವರಗಳು

ಕ್ರಮ ಸಂಖ್ಯೆ	ತಾಲೂಕು ಪಂಚಾಯತಿ	ಪ್ರಭಾರಿ/ನಿಯೋಜನೆ ಅವಧಿ
1	ಬಾಗಲಕೋಟೆ	12
2	ಹುನಗುಂದ	41
3	ಬೆಂಗಳೂರು ಉತ್ತರ	4
4	ಚಾಮರಾಜನಗರ	4
5	ಗದಗ	60
6	ರೋಣ	33
7	ಆಳಂದ	43
8	ಜೇವರ್ಗಿ	6
9	ಕಲಬುರ್ಗಿ	21
10	ಶ್ರೀರಂಗಪಟ್ಟಣ	14
11	ತುರುವೇಕೆರೆ	53

ಸಿಬ್ಬಂದಿ ಕೊರತೆಯಿಂದಾಗಿ, ಉಸ್ತುವಾರಿ/ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ರಾಜ್ಯ ಸರ್ಕಾರವು ಹೇಳಿದೆ (ಮೇ 2023).

4.7 ಜಿಲ್ಲಾ ಆಯ್ಕೆ ಸಮಿತಿ ರಚನೆಯಾಗದಿರುವುದು ಮತ್ತು ಗ್ರಾಮ ಪಂಚಾಯತಿಗಳಿಗೆ ಅಗತ್ಯಕಿಂತ ಹೆಚ್ಚಿನ ಸ್ವಂತ ಸಿಬ್ಬಂದಿಯನ್ನು ನೇಮಿಸಿಕೊಂಡಿರುವುದು

ಪರೀಕ್ಷೆ ನಡೆಸಿದ ಜಿಲ್ಲೆಗಳಲ್ಲಿ ಜಿಲ್ಲಾ ಆಯ್ಕೆ ಸಮಿತಿಯನ್ನು ರಚಿಸಿಲ್ಲ ಮತ್ತು ನಿರ್ದಿಷ್ಟ ವೃಂದಗಳಲ್ಲಿ ಖಾಲಿ ಹುದ್ದೆಗಳು ಸೃಷ್ಟಿಯಾದಾಗ ಗ್ರಾಮ ಪಂಚಾಯತಿಯಿಂದಲೇ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದು ಲೆಕ್ಕಪರಿಶೋಧನೆಯು ಗಮನಿಸಿದೆ. ಇದಲ್ಲದೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಒದಗಿಸಿದ ಮಾಹಿತಿಯ ಪ್ರಕಾರ, ಕೋಷ್ಟಕ 4.6ರಲ್ಲಿ ತೋರಿಸಿರುವಂತೆ ಗ್ರಾಮ ಪಂಚಾಯತಿಗಳು ಈ ಕೆಳಗಿನ ವರ್ಗಗಳಲ್ಲಿ ಮಂಜೂರಾದ ಹುದ್ದೆಗಳಿಗೆ ಪ್ರತಿಯಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರುವುದು ಕಂಡುಬಂದಿದೆ:

ಕೋಷ್ಟಕ 4.6: ವಿವಿಧ ಹುದ್ದೆಗಳಲ್ಲಿ ಮಂಜೂರಾದ ಸಂಖ್ಯೆಗಿಂತ ಹೆಚ್ಚಿನ ಪದಾಧಿಕಾರಿಗಳ ನೇಮಕಾತಿಯ ವಿವರ

ಕ್ರಮ ಸಂಖ್ಯೆ	ವೃಂದದ ಹೆಸರು	ಮಂಜೂರಾದ ಹುದ್ದೆಗಳು	ತುಂಬಿರುವ ಹುದ್ದೆಗಳು	ಹೆಚ್ಚಿನ ಸಿಬ್ಬಂದಿ (ಶೇಕಡಾ)
1	ಕರ ವಸೂಲಿಗಾರರು	5,962	6,427	465(8)
2	ನೀರುಗಂಟಿ	5,962	24,037	18,075(303)
3	ಕಸ ಗುಡಿಸುವವರು	5,962	6,106	144(2)
4	ಪಂಪ್ ನಿರ್ವಾಹಕ	5,962	7,573	1,611(27)
	ಒಟ್ಟು	23,848	44,143	20,295

ಆಧಾರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಒದಗಿಸಿದ ಮಾಹಿತಿ

ಈಗಾಗಲೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಗ್ರಾಮ ಪಂಚಾಯತಿಗಳಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆಯಿಂದ ಮತ್ತಷ್ಟು ಹೊರೆಯಾಗಿದೆ.

ರಾಜ್ಯ ಸರ್ಕಾರವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತಿ ರಾಜ್ (ಗ್ರಾಮ ಪಂಚಾಯತಿ ನೌಕರರ ಸಿಬ್ಬಂದಿ ಮಾದರಿ, ವೇತನ ಶ್ರೇಣಿ, ನೇಮಕಾತಿ ವಿಧಾನ ಮತ್ತು ಇತರ ಸೇವಾ ಷರತ್ತುಗಳು) ನಿಯಮಗಳು 2020 ಅನ್ನು ಅಧಿಸೂಚಿಸಲಾಗಿದೆ ಎಂದು ಉತ್ತರಿಸಿದೆ (ಮೇ 2023). ಅಧಿಸೂಚನೆಯ ಪ್ರಕಾರ ಗ್ರಾಮ ಪಂಚಾಯತಿ ಸಿಬ್ಬಂದಿಯ ನೇಮಕಾತಿಗಾಗಿ ಜಿಲ್ಲಾ ಮಟ್ಟದಲ್ಲಿ ಒಂದು ಆಯ್ಕೆ ಸಮಿತಿ ಇರುತ್ತದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಆಯ್ಕೆ ಸಮಿತಿ ರಚನೆ ಹಾಗೂ ಹೆಚ್ಚುವರಿ ಸಿಬ್ಬಂದಿ ನೇಮಕದ ಬಗ್ಗೆ ಉತ್ತರಿಸಲಾಗಿಲ್ಲ.

4.8 ಪಂಚಾಯತಿ ರಾಜ್ ಸಂಸ್ಥೆಗಳ ಪದಾಧಿಕಾರಿಗಳ ಸಾಮರ್ಥ್ಯ ಅಭಿವೃದ್ಧಿ

ಆಡಳಿತ ಸುಧಾರಣಾ ಆಯೋಗವು (ಅಕ್ಟೋಬರ್ 2007) ಗ್ರಾಮೀಣ ಮತ್ತು ನಗರ ಸ್ಥಳೀಯ ಸ್ವ-ಆಡಳಿತ ಸಂಸ್ಥೆಗಳಲ್ಲಿನ ಸಾಮರ್ಥ್ಯ ಅಭಿವೃದ್ಧಿಯ ಪ್ರಯತ್ನಗಳು ಈ ಸಂಸ್ಥೆಗಳಿಗೆ ಸಂಬಂಧಿಸಿದ, ಚುನಾಯಿತ ಅಥವಾ ನೇಮಕಗೊಂಡ, ವ್ಯಕ್ತಿಗಳ ವೃತ್ತಿಪರ ಮತ್ತು ಕೌಶಲ್ಯಗಳ ಉನ್ನತೀಕರಣಕ್ಕೆ ಸಹಕಾರಿಯಾಗಬೇಕು ಎಂದು ಶಿಫಾರಸು ಮಾಡಿದೆ.

ಪಂಚಾಯತಿ ರಾಜ್ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಸಾಮರ್ಥ್ಯ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು, ಪಂಚಾಯತಿ ರಾಜ್ ಸಚಿವಾಲಯವು ರಾಜ್ಯಗಳಿಗೆ ರಾಜೀವ್ ಗಾಂಧಿ ಸಶಕ್ತೀಕರಣ ಅಭಿಯಾನದ (ಹಿಂದಿನ ರಾಜೀವ್ ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನದ) ಅಡಿಯಲ್ಲಿ ವಿವಿಧ ಘಟಕಗಳ²⁸ ಅಡಿಯಲ್ಲಿ ನೆರವು ನೀಡುತ್ತಿದೆ. ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು ರಾಜ್ಯದ ಅತ್ಯುನ್ನತ ತರಬೇತಿ ಸಂಸ್ಥೆಯಾಗಿ

²⁸ ಸಾಮರ್ಥ್ಯ ಅಭಿವೃದ್ಧಿ ಮತ್ತು ತರಬೇತಿ, ಸಾಂಸ್ಥಿಕ ಸೌಕರ್ಯಗಳು, ಇ-ಬಲವರ್ಧನೆ, ವಿನೂತನಚಟುವಟಿಕೆ, ಐಇಸಿ, ಇತ್ಯಾದಿ

ಕಾರ್ಯನಿರ್ವಹಿಸುವ ನೋಡಲ್ ಏಜೆನ್ಸಿಯಾಗಿದ್ದು, ಇದು ಪಂಚಾಯತಿ ರಾಜ್ ಸಂಸ್ಥೆಗಳನ್ನು ಬಲಪಡಿಸುವ ಗುರಿಯೊಂದಿಗೆ ಸಾಮರ್ಥ್ಯ ಅಭಿವೃದ್ಧಿ ಮತ್ತು ತರಬೇತಿ ನೀಡುತ್ತದೆ. ಸಾಮರ್ಥ್ಯ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ನಂತರದ ಕಂಡಿಕೆಗಳಲ್ಲಿ ಚರ್ಚಿಸಲಾಗಿದೆ.

4.8.1 ತರಬೇತಿ ಅಗತ್ಯಗಳ ವಿಶ್ಲೇಷಣೆ ನಡೆಸಿಲ್ಲದಿರುವುದು

ರಾಜೀವ್ ಗಾಂಧಿ ಸಶಕ್ತಕರಣ ಅಭಿಯಾನ ಚೌಕಟ್ಟಿನ ಅನುಸಾರವಾಗಿ, ರಾಜ್ಯಗಳು ಮಾರ್ಗಸೂಚಿಗಳಿಗೆ ಅನುಗುಣವಾಗಿ ಪಂಚಾಯತ್ ರಾಜ್ ಸಂಸ್ಥೆಗಳಿಗಾಗಿ ವಿವರವಾದ ವಾರ್ಷಿಕ ರಾಜ್ಯ ಸಾಮರ್ಥ್ಯ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸಬೇಕು ಮತ್ತು ಅವುಗಳನ್ನು ಮೌಲ್ಯಮಾಪನ ಮತ್ತು ಅನುಮೋದನೆಗಾಗಿ ಪಂಚಾಯತ್ ರಾಜ್ ಸಚಿವಾಲಯಕ್ಕೆ ಸಲ್ಲಿಸಬೇಕು. ಈ ವಾರ್ಷಿಕ ಯೋಜನೆಗಳನ್ನು ರಾಜ್ಯವು ಅಗತ್ಯಗಳ ವಿಶ್ಲೇಷಣೆಯೊಂದಿಗೆ ಚುನಾಯಿತ ಪ್ರತಿನಿಧಿಗಳು, ಪಂಚಾಯತಿ ಪದಾಧಿಕಾರಿಗಳು ಮತ್ತು ಸಂಬಂಧಿಸಿದ ಇತರ ಪಾಲುದಾರರೊಂದಿಗೆ ವ್ಯಾಪಕವಾದ ಸಮಾಲೋಚನೆ ಪ್ರಕ್ರಿಯೆ ನಡೆಸಿ ಅಭಿವೃದ್ಧಿಪಡಿಸಬೇಕಾಗಿದೆ.

ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಂಸ್ಥೆಯ ವಾರ್ಷಿಕವಾಗಿ ತರಬೇತಿ ಅಗತ್ಯಗಳ ವಿಶ್ಲೇಷಣೆ ನಡೆಸದೆ 2015-16ರ ತರಬೇತಿ ಅಗತ್ಯಗಳ ವಿಶ್ಲೇಷಣೆಯನ್ನೇ ಅವಲಂಬಿಸಿ 2020-21ರವರೆಗೆ ತರಬೇತಿಗಳನ್ನು ನಡೆಸಿರುವುದು ಲೆಕ್ಕಪರಿಶೋಧನೆಯು ಗಮನಿಸಿದೆ.

ರಾಜ್ಯ ಸರ್ಕಾರ ವಾರ್ಷಿಕವಾಗಿ ತರಬೇತಿ ಅಗತ್ಯಗಳ ವಿಶ್ಲೇಷಣೆ ನಡೆಸಿಲ್ಲ ಎಂದು ಒಪ್ಪಿಕೊಂಡಿತು (ಮೇ 2023). ವಾರ್ಷಿಕವಾಗಿ ತರಬೇತಿ ಅಗತ್ಯಗಳ ವಿಶ್ಲೇಷಣೆ ನಡೆಸದಿರುವುದು ಮತ್ತು ಮುನ್ನೋಟ ಯೋಜನೆಯನ್ನು ಸಿದ್ಧಪಡಿಸದಿರುವುದು ಸಾಮರ್ಥ್ಯ ಅಭಿವೃದ್ಧಿ ಚಟುವಟಿಕೆಗಳ ಉದ್ದೇಶವನ್ನು ಸೋಲಿಸಿತು.

4.8.2 ಆಡಳಿತ ಮಂಡಳಿಯ ಅನುಮೋದನೆಯಿಲ್ಲದೆ ವಾರ್ಷಿಕ ಕ್ರಿಯಾ ಯೋಜನೆಯ ಸಲ್ಲಿಕೆ

ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಂಸ್ಥೆಯ ಬೈಲಾ ಪ್ರಕಾರ, ಸಂಸ್ಥೆಯ ಆಡಳಿತ ಮಂಡಳಿ ವರ್ಷಕ್ಕೊಮ್ಮೆ ಸಭೆ ಸೇರಬೇಕು ಮತ್ತು ವಾರ್ಷಿಕ ತರಬೇತಿ ಕ್ಯಾಲೆಂಡರ್‌ನ ಅನುಮೋದನೆಗಾಗಿ ಸರ್ಕಾರಕ್ಕೆ ಆಯವ್ಯಯ ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಜೊತೆಗೆ, ಸಂಸ್ಥೆಯ ಕಾರ್ಯಕಾರಿ ಸಮಿತಿಯು ಹಣಕಾಸಿನ ವಹಿವಾಟುಗಳು, ಸಾಲಗಳು, ಅನುದಾನಕ್ಕಾಗಿ ಅರ್ಜಿ ಸಲ್ಲಿಸುವುದು, ಉಪಕರಣಗಳ ಖರೀದಿ ಇತ್ಯಾದಿಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ನಿರ್ಧರಿಸಲು ಕನಿಷ್ಠ ಮೂರು ತಿಂಗಳಿಗೊಮ್ಮೆ ಸಭೆ ಸೇರಬೇಕು.

ಮೂರು ವರ್ಷಗಳ ಕಾಲ ಸಭೆಗಳನ್ನು ನಡೆಸದ ಕಾರಣ ವಾರ್ಷಿಕ ಕ್ರಿಯಾ ಯೋಜನೆಗಳು ಆಡಳಿತ ಮಂಡಳಿಯ ಅನುಮೋದನೆಯನ್ನು ಪಡೆದಿರಲಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಲೆಕ್ಕಪರಿಶೋಧನಾ ಅವಧಿಯಲ್ಲಿ ಅಗತ್ಯವಿದ್ದ 20 ಸಭೆಗಳಿಗೆ ಪ್ರತಿಯಾಗಿ ಕಾರ್ಯಕಾರಿ ಸಮಿತಿಯು ಕೇವಲ ನಾಲ್ಕು ಬಾರಿ ಸಭೆ ನಡೆಸಿದೆ.

ರಾಜ್ಯ ಸರ್ಕಾರವು ಲೆಕ್ಕಪರಿಶೋಧನಾ ಅವಲೋಕನವನ್ನು ಒಪ್ಪಿಕೊಂಡಿತು (ಮೇ 2023) ಮತ್ತು ವಾರ್ಷಿಕ ಕ್ರಿಯಾ ಯೋಜನೆಗಳನ್ನು ಅನುಮೋದಿಸಲು ಮುಂದಿನ ಆಡಳಿತ ಮಂಡಳಿ ಸಭೆಗೆ ಮಂಡಿಸಲಾಗುವುದು

ಮತ್ತು ಮುಂದಿನ ದಿನಗಳಲ್ಲಿ ಸಕಾಲಿಕ ಅನುಮೋದನೆಯನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಹೇಳಿದೆ.

4.9 ನಿಧಿಗಳ ಹರಿವು

ಪಂಚಾಯತ್ ರಾಜ್ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಅನುಕೂಲಕ್ಕಾಗಿ ವಿವಿಧ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲು ಸಂಸ್ಥೆಯು, ಕೋಷ್ಟಕ 4.7ರಲ್ಲಿ ವಿವರಿಸಿದಂತೆ, ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಹಣವನ್ನು ಸ್ವೀಕರಿಸಿದೆ.

ಕೋಷ್ಟಕ 4.7: ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಪಡೆದ ನಿಧಿಗಳ ಮತ್ತು ವೆಚ್ಚಗಳ.

ವಿವರಗಳು

(₹ ಕೋಟಿಗಳಲ್ಲಿ)

ವರ್ಷ	ಲಭ್ಯವಿರುವ ಒಟ್ಟು ನಿಧಿ	ಖರ್ಚು	ಉಳಿಕೆ ಶಿಲ್ಕು
2017-18	87.07	24.50	62.57
2018-19	66.28	10.19	56.09
2019-20	57.33	36.67	20.66
2020-21	31.78	28.52	3.26
2021-22	50.80	42.33	8.47

ಆಧಾರ: ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಂಸ್ಥೆಯು ಒದಗಿಸಿದ ಮಾಹಿತಿ

ಲೆಕ್ಕಪರಿಶೋಧನೆಯ ಅವಧಿಯಲ್ಲಿ ಪಂಚಾಯತಿ ರಾಜ್ ಸಂಸ್ಥೆಗಳ ಪದಾಧಿಕಾರಿಗಳ ಸಾಮರ್ಥ್ಯವರ್ಧನೆ ಚಟುವಟಿಕೆಗಳಿಗಾಗಿ ₹42.33 ಕೋಟಿ ಮೊತ್ತವನ್ನು ಖರ್ಚು ಮಾಡಲಾಗಿದೆ ಮತ್ತು 31 ಮಾರ್ಚ್ 2022 ರಂತೆ, ₹8.47 ಕೋಟಿ ಖರ್ಚು ಮಾಡದ ಶಿಲ್ಕು ಉಳಿದಿತ್ತು ಎಂಬುದನ್ನು ಮೇಲಿನ ಕೋಷ್ಟಕದಿಂದ ನೋಡಬಹುದಾಗಿದೆ.

ಸಂಸ್ಥೆಯು 2017-22 ವರ್ಷಗಳಲ್ಲಿ ರಾಜೀವ್ ಗಾಂಧಿ ಸಶಕ್ತೀಕರಣ ಅಭಿಯಾನ ಖಾತೆಯಿಂದ ₹88.98 ಕೋಟಿಯನ್ನು ಇತರ ಬ್ಯಾಂಕ್ ಖಾತೆಗಳಿಗೆ (ಆರು ಬ್ಯಾಂಕ್ ಖಾತೆಗಳಿಗೆ) ವರ್ಗಾಯಿಸಿತು, ಇದರಿಂದಾಗಿ ಹಣವನ್ನು ಮಾರ್ಗಪಲ್ಲಟ ಮಾಡಿದಂತಾಗಿದೆ.

ರಾಜೀವ್ ಗಾಂಧಿ ಸಶಕ್ತೀಕರಣ ಅಭಿಯಾನ/ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಅನುಮೋದಿತ 49 ಚಟುವಟಿಕೆಗಳಿಗೆ ಹಣ ಲಭ್ಯವಿದ್ದರೂ, ಸಂಸ್ಥೆಯು ಚಟುವಟಿಕೆಗಳನ್ನು ನಡೆಸದೇ ಇರುವುದರಿಂದ ₹94.77 ಕೋಟಿ ಮೊತ್ತದ ನಿಧಿಯ ಬಳಕೆಯಾಗದೆ ಉಳಿದಿರುವುದನ್ನು ಲೆಕ್ಕಪರಿಶೋಧನೆಯ ಗಮನಿಸಿದೆ.

ರಾಜ್ಯ ಸರ್ಕಾರವು ವಿಷಯಗಳನ್ನು ಸಂಯೋಜಿಸಲಾಗಿದೆ ಮತ್ತು ಎಲ್ಲಾ ತರಬೇತಿ ಕಾರ್ಯಕ್ರಮಗಳಿಗೆ ಒಂದೇ ತೆರನಾಗಿದೆ ಎಂದು ಉತ್ತರಿಸಿದೆ (ಮೇ 2023). ತರಬೇತಿ ಕ್ಯಾಲೆಂಡರ್ ಅನ್ನು ತರಬೇತಿ ಅಗತ್ಯಗಳ

ವಿಶ್ಲೇಷಣೆ ಆಧಾರದ ಮೇಲೆ ತಯಾರಿಸಬೇಕಾಗಿರುವುದರಿಂದ ಮತ್ತು ಅದರ ಪ್ರಕಾರವೇ ತರಬೇತಿ ಕಾರ್ಯಕ್ರಮವನ್ನು ನಡೆಸಬೇಕಾಗಿರುವುದರಿಂದ ಉತ್ತರವು ಸಮರ್ಥನೀಯವಾಗಿಲ್ಲ.

4.10 ತರಬೇತಿ ಸ್ಲಾಟ್‌ಗಳ ಕಡಿಮೆ ಬಳಕೆ

ಆಯ್ದು ಒಂಬತ್ತು ವಿಷಯಗಳ²⁹ ಮೂಲಕ ವಿಷಯಾಧಾರಿತ ವಿಧಾನವನ್ನು ಅಳವಡಿಸಿಕೊಂಡು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸ್ಥಳೀಕರಣಗೊಳಿಸುವಲ್ಲಿ ಹಾಗೂ 2030ರ ವೇಳೆಗೆ ಅವುಗಳನ್ನು ಸಾಧಿಸುವಲ್ಲಿ ಪಂಚಾಯತಿ ರಾಜ್ ಸಂಸ್ಥೆಗಳು ತಳಮಟ್ಟದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಆದಾಗ್ಯೂ, ಅನುಮೋದಿತ ಕ್ರಿಯಾ ಯೋಜನೆಗಳ ಪರಿಶೀಲನೆ ಮತ್ತು ಅವುಗಳ ಅನುಷ್ಠಾನದ ವಿಶ್ಲೇಷಣೆಯು ಕೋಷ್ಟಕ 4.8ರಲ್ಲಿ ಸೂಚಿಸಿದಂತೆ ಸ್ಲಾಟ್‌ಗಳ ಬಳಕೆಯಲ್ಲಿ ಶೇಕಡ 10 ರಿಂದ ಶೇಕಡ 31 ರಷ್ಟು ಕೊರತೆಯಿದೆ ಎಂದು ಬಹಿರಂಗಪಡಿಸಿತು.

ಕೋಷ್ಟಕ 4.8: ರಾಜೀವ್ ಗಾಂಧಿ ಸಶಕ್ತೀಕರಣ ಅಭಿಯಾನ, ನರೇಗಾ, ಎನ್‌ಆರ್‌ಡಿಡಿಬ್ಲ್ಯೂಪಿ, ಕೆಎಸ್‌ಆರ್‌ಎಲ್‌ಪಿ, ಇತ್ಯಾದಿಗಳ ಅಡಿಯಲ್ಲಿ ತರಬೇತಿ ಸ್ಲಾಟ್‌ಗಳ ಬಳಕೆಯಲ್ಲಿ ಕೊರತೆಯ ವಿವರಗಳು.

ವರ್ಷ	ಲಭ್ಯವಿದ್ದ ಸ್ಲಾಟ್‌ಗಳು	ಉಪಯೋಗಿಸಿದ ಸ್ಲಾಟ್‌ಗಳು (ಶೇಕಡಾ)	ಬಳಕೆಯಾಗದ ಸ್ಲಾಟ್‌ಗಳು (ಶೇಕಡಾ)
2017-18	4,88,259	3,38,695 (69)	1,49,564 (31)
2018-19	1,67,680	1,50,715(90)	16,965 (10)
2019-20	3,77,452	3,08,755(82)	68,697 (18)
2020-21	4,25,564	3,43,061(81)	82,503 (19)
2021-22	5,19,465	3,92,676(76)	1,26,969 (24)
ಒಟ್ಟು	19,78,420	15,33,902 (78)	4,44,698 (22)

(ಆಧಾರ: ಎಎನ್‌ಎಸ್‌ಎಸ್‌ಎಸ್‌ಆರ್‌ಡಿಪಿಆರ್ ಒದಗಿಸಿದ ಮಾಹಿತಿ ಆಧರಿಸಿ ಲೆಕ್ಕಪರಿಶೋಧನೆಯು ಸಂಕಲಿಸಿದಂತೆ)

ಸ್ಲಾಟ್‌ಗಳ ಬಳಕೆಯಲ್ಲಿ ಕೊರತೆ ಇರುವುದನ್ನು ಮತ್ತು ಕ್ರಿಯಾ ಯೋಜನೆಗಳು ದೋಷಪೂರಿತವಾಗಿರುವುದನ್ನು, ಕೆಳಗೆ ವಿವರಿಸಿದಂತೆ, ಲೆಕ್ಕಪರಿಶೋಧನೆಯು ಗಮನಿಸಿದೆ:

➤ 2017 ಮತ್ತು 2022ರ ನಡುವೆ ಸಂಸ್ಥೆಯು ಸುಮಾರು 19.78 ಲಕ್ಷ ಸ್ಲಾಟ್‌ಗಳನ್ನು ಬಳಕೆ ಮಾಡಬಲ್ಲದಾಗಿತ್ತಾದರೂ, ಅದು ಕೇವಲ 15.33 ಲಕ್ಷ ಸ್ಲಾಟ್‌ಗಳನ್ನು ಮಾತ್ರ ಬಳಸಿಕೊಂಡಿದೆ, ಅಂದರೆ

²⁹ ಬಡತನ ಮುಕ್ತ ಗ್ರಾಮ, ಆರೋಗ್ಯವಂತ ಗ್ರಾಮ, ಮಕ್ಕಳ ಸ್ನೇಹಿ ಗ್ರಾಮ, ಸಾಕಷ್ಟು ನೀರು ಹೊಂದಿರುವ ಗ್ರಾಮ, ಸ್ವಚ್ಛ ಮತ್ತು ಹಸಿರು ಗ್ರಾಮ, ಸ್ವಾವಲಂಬಿ ಮೂಲಸೌಕರ್ಯ ಹೊಂದಿರುವ ಗ್ರಾಮ, ಸಾಮಾಜಿಕವಾಗಿ ಸುರಕ್ಷಿತ ಗ್ರಾಮ, ಉತ್ತಮ ಆಡಳಿತವಿರುವ ಗ್ರಾಮ ಮತ್ತು ಮಹಿಳಾ ಸ್ನೇಹಿ ಗ್ರಾಮ

ಶೇಕಡ 78 ರಷ್ಟು ಬಳಕೆ ಮಾಡಿದೆ ಮತ್ತು ಲಭ್ಯವಿರುವ ಎಲ್ಲಾ ಸ್ಲಾಟ್‌ಗಳನ್ನು ಬಳಸಲಾಗಿಲ್ಲ ಎಂದು ಸೂಚಿಸುತ್ತದೆ.

ರಾಜ್ಯ ಸರ್ಕಾರವು ಸ್ಲಾಟ್‌ಗಳ ಕಡಿಮೆ ಬಳಕೆಗೆ, ಕೇಂದ್ರೀಯ ಕಾರ್ಯಕಾರಿ ಸಮಿತಿಯು ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವಲ್ಲಿ ವಿಳಂಬ ಮಾಡಿರುವುದು ಮತ್ತು ಕೋವಿಡ್-19 ಇವುಗಳಿಗೆ ಅಧ್ಯಾರೋಪಿಸಿದೆ. ಕಾರ್ಯಕ್ರಮಗಳಿಗೆ ಹಾಜರಾಗುವ ಪ್ರತಿಕ್ಷಣಾರ್ಥಿಗಳ ಮೇಲೆ ಕೇಂದ್ರೀಯ ಕಾರ್ಯಕಾರಿ ಸಮಿತಿಯ ಅನುಮೋದನೆಯ ವಿಳಂಬವು ಯಾವುದೇ ಪರಿಣಾಮ ಬೀರುವುದಿಲ್ಲವಾದ್ದರಿಂದ ಉತ್ತರವು ಸಮರ್ಥನೀಯವಾಗಿಲ್ಲ.

- ಇದಲ್ಲದೆ, ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸಾಮರ್ಥ್ಯವನ್ನು ವೃದ್ಧಿಸಲು ರಾಷ್ಟ್ರೀಯ ಸಾಮರ್ಥ್ಯ ಅಭಿವೃದ್ಧಿ ಚೌಕಟ್ಟಿನ ಅನುಸಾರ ಕಡ್ಡಾಯವಾದ ವಿಷಯಾಧಾರಿತ ತರಗತಿ ತರಬೇತಿ ಮತ್ತು ರಿಫ್ರೆಶರ್ ತರಗತಿಗಳನ್ನು ಜನವರಿ 2016 ಮತ್ತು ಮೇ 2020ರಲ್ಲಿ ಚುನಾಯಿತರಾದ ಪಂಚಾಯತಿ ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ನಡೆಸಲಾಗಿಲ್ಲ.
- ತರಬೇತಿ ಚಟುವಟಿಕೆಗಳ ಮೌಲ್ಯಮಾಪನಕ್ಕಾಗಿ ರಾಜ್ಯಕ್ಕೆ ವಾರ್ಷಿಕವಾಗಿ ₹5 ಲಕ್ಷ ಅನುದಾನ ಲಭ್ಯವಿದೆಯಾದರೂ ಹಾಗೂ ಕ್ರಿಯಾ ಯೋಜನೆಯಲ್ಲಿ ಸೇರಿಸಲಾಗಿದ್ದರೂ ಸಹ ರಾಜ್ಯವು ರಾಜೀವ್ ಗಾಂಧಿ ಸಶಕ್ತೀಕರಣ ಅಭಿಯಾನದ ಪರಿಣಾಮದ ಮೌಲ್ಯಮಾಪನ ನಡೆಸಿಲ್ಲ. ಇದನ್ನು ಪಂಚಾಯತಿ ರಾಜ್ ಮಂತ್ರಾಲಯದಿಂದ ಆಯ್ಕೆ ಮಾಡಿದ ರಾಷ್ಟ್ರೀಯ ಮೇಲ್ವಿಚಾರಕರು ನಡೆಸಿದ್ದಾರೆ ಎಂದು ರಾಜ್ಯ ಸರ್ಕಾರವು ಹೇಳಿದೆ (ಮೇ 2023). ಈ ಉದ್ದೇಶಕ್ಕಾಗಿ ನಿರ್ದಿಷ್ಟ ಹಣವನ್ನು ಬಿಡುಗಡೆ ಮಾಡಲಾಗಿದ್ದು ರಾಜ್ಯವೇ ಅದನ್ನು ಮಾಡಬೇಕಾಗಿದ್ದರಿಂದ ಉತ್ತರವು ಸ್ವೀಕಾರಾರ್ಹವಲ್ಲ.
- ಕೇಂದ್ರೀಯ ಕಾರ್ಯಕಾರಿ ಸಮಿತಿಯಿಂದ ಅನುಮೋದಿಸಲಾದ ರಾಜೀವ್ ಗಾಂಧಿ ಸಶಕ್ತೀಕರಣ ಅಭಿಯಾನ ಕ್ರಿಯಾ ಯೋಜನೆಗಳು ಭಾರತ ಸರ್ಕಾರದಿಂದ ಶೇಕಡ 60 ನಿಧಿಗೆ ಅರ್ಹವಾಗಿವೆ ಮತ್ತು ಶೇಕಡ 40 ರಷ್ಟು ಹಣವನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತದೆ. 2017-22ರಲ್ಲಿ ರಾಜ್ಯಕ್ಕೆ ಕೇಂದ್ರೀಯ ಕಾರ್ಯಕಾರಿ ಸಮಿತಿ ಅನುಮೋದಿಸಿದ ಕ್ರಿಯಾ ಯೋಜನೆಗಳ ಒಟ್ಟು ಮೊತ್ತ ₹551.71 ಕೋಟಿ ಆಗಿದ್ದು, ಇದರಲ್ಲಿ ರಾಜ್ಯವು ₹331.02 ಕೋಟಿಗೆ ಅರ್ಹವಾಗಿದೆ. ಭಾರತ ಸರ್ಕಾರದಿಂದ ನಿಧಿಯ ಬಿಡುಗಡೆಯು ಆಯಾ ವರ್ಷಗಳಲ್ಲಿ ರಾಜ್ಯವು ಸಾಧಿಸಿದ ಪ್ರಗತಿಯನ್ನು ಅವಲಂಬಿಸಿರುತ್ತದೆ. ಭಾರತ ಸರ್ಕಾರವು 2017-18ರಲ್ಲಿ ₹41.08 ಕೋಟಿ ಮತ್ತು 2021-22ರಲ್ಲಿ ₹40.00 ಕೋಟಿಗಳನ್ನು ಬಿಡುಗಡೆ ಮಾಡಿದೆ. ರಾಜ್ಯವು ₹551.71 ಕೋಟಿಯ ಯೋಜಿತ ಕ್ರಿಯಾ ಯೋಜನೆಗಳಿಗೆ ಪ್ರತಿಯಾಗಿ ಕೇವಲ ₹128.68 ಕೋಟಿ ಪ್ರಗತಿ ಸಾಧಿಸಲು ಸಾಧ್ಯವಾಯಿತು. ಇದಲ್ಲದೆ, ರಾಜ್ಯ ಸರ್ಕಾರವು ಕೇಂದ್ರದ ಸಹಾಯಧನವನ್ನು ಏಳು ತಿಂಗಳ ವಿಳಂಬದ ನಂತರ ಬಿಡುಗಡೆ ಮಾಡಿದೆ.

ಕ್ರಿಯಾ ಯೋಜನೆ ಚಟುವಟಿಕೆಗಳನ್ನು ಸಾಧಿಸದ ಕಾರಣ ರಾಜ್ಯವು ₹260.80 ಕೋಟಿ ಕೇಂದ್ರದ ನೆರವು ಕಳೆದುಕೊಂಡಿದೆ.

ಯಾವುದೇ ರಾಜ್ಯಕ್ಕೆ ಸಂಪೂರ್ಣ ಕೇಂದ್ರದ ನೆರವು ನೀಡಲಾಗಿಲ್ಲ ಎಂದು ರಾಜ್ಯ ಸರ್ಕಾರವು ಹೇಳಿತು (ಮೇ 2023). ರಾಜ್ಯ ಸರ್ಕಾರವು ಈಗಾಗಲೇ ಬಿಡುಗಡೆ ಮಾಡಿದ ಮೊತ್ತವನ್ನು ಬಳಸಿಕೊಳ್ಳಲು ವಿಫಲವಾದ ಕಾರಣ, ಮತ್ತು ಇದರಿಂದಾಗಿ ನಂತರದ ಕೇಂದ್ರ ಸಹಾಯವನ್ನು ಬಿಡುಗಡೆ ಮಾಡಲಾಗಿಲ್ಲವಾದ್ದರಿಂದ ಉತ್ತರವು ಸಮರ್ಥನೀಯವಲ್ಲ.

ತಿಳಿವಳಿ 9: ಕೇಂದ್ರದ ನೆರವು ನಷ್ಟವಾಗದಂತೆ ಸಂಪನ್ಮೂಲ ಕೇಂದ್ರಗಳ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವುದನ್ನು ಮತ್ತು ಸಕಾಲಕ್ಕೆ ರಾಜ್ಯದ ಪಾಲಿ ಬಿಡುಗಡೆಯಾಗುವುದನ್ನು ರಾಜ್ಯ ಸರ್ಕಾರವು ಖಚಿತಪಡಿಸಿಕೊಳ್ಳಬೇಕು.

ಶಾಂತಿ ಪ್ರಿಯ ಎಸ್

ಬೆಂಗಳೂರು

ಶಾಂತಿ ಪ್ರಿಯ ಎಸ್

ದಿನಾಂಕ 29 OCT 2024

ಪ್ರಧಾನ ಮಹಾಲೇಖಾಪಾಲರು (ಲೆಕ್ಕಪರಿಶೋಧನೆ-I)

ಕರ್ನಾಟಕ

ಮೇಲುರುಜು ಮಾಡಲಾಗಿದೆ



ನವದೆಹಲಿ

ಗಿರೀಶ್ ಚಂದ್ರ ಮುರ್ಮು

ದಿನಾಂಕ 04 NOV 2024

ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು

ಅನುಬಂಧಗಳು

ಅನುಬಂಧ 1.1

(ಉಲ್ಲೇಖ: ಕಂಡಿಕೆ 1.7/ ಪುಟ ಸಂಖ್ಯೆ. 6)

ಆಯ್ಕೆ ಮಾಡಲಾದ ಪಂಚಾಯತಿ ರಾಜ್ ಸಂಸ್ಥೆಗಳ ವಿವರಗಳು

ಕ್ರಮ ಸಂಖ್ಯೆ	ಜಿಲ್ಲಾ ಪಂಚಾಯತಿ ಹೆಸರು	ತಾಲೂಕು ಪಂಚಾಯತಿ ಹೆಸರು	ಗ್ರಾಮ ಪಂಚಾಯತಿ ಹೆಸರು
1	ಬಾಗಲಕೋಟೆ	1. ಬಾಗಲಕೋಟೆ	1. ಹಲ್ಲೂರು
			2. ಬೇವೂರು
			3. ಚಿಕ್ಕಶೆಟ್ಟಿಕೆರಿ
		2. ಹುನುಗುಂದ	4. ಮೂಗನೂರು
			5. ಬೆಳಗಾಳು
2	ಬಳ್ಳಾರಿ	3. ಬಳ್ಳಾರಿ	6. ವಣೇನೂರು
			7. ಸಿಡಿಗಿನಮೊಳ
			8. ಸಂಜೀವರಾಯನಕೋಟೆ
			9. ಚನಾಲು
3	ಬೆಂಗಳೂರು ನಗರ	4. ಅನೇಕಲ್	10. ವಣಕನಹಳ್ಳಿ
			11. ಸುರಗಜಕ್ಕನಹಳ್ಳಿ
			12. ಮುತ್ತಾನಲ್ಲೂರು
		5. ಬೆಂಗಳೂರು ಉತ್ತರ	13. ಮೀನುಕುಂಟೆ
			14. ಕಾಚೋಹಳ್ಳಿ
			15. ಮಾದಾವರ
4	ಚಾಮರಾಜನಗರ	6. ಚಾಮರಾಜನಗರ	16. ಮಾರೇನಹಳ್ಳಿ
			17. ನಂಜೇದೇವನಪುರ
			18. ದೇಮಳ್ಳಿ
			19. ಬದನಗುಪ್ಪೆ
5	ಗದಗ	7. ಗದಗ	20. ಅಮಚವಾಡಿ
			21. ಕಣಗಿನಹಾಳ್
			22. ನಾಗಾವಿ
		8. ರೋಣ	23. ಬೆಲ್ಕೋಡ್
			24. ಚಿಕ್ಕಮಣ್ಣೂರು
			25. ಅಬ್ಬಿಗೇರಿ
			26. ಸೂಡಿ

ಕ್ರಮ ಸಂಖ್ಯೆ	ಜಿಲ್ಲಾ ಪಂಚಾಯತಿ ಹೆಸರು	ತಾಲೂಕು ಪಂಚಾಯತಿ ಹೆಸರು	ಗ್ರಾಮ ಪಂಚಾಯತಿ ಹೆಸರು		
			27. ಹುನಗುಂದಿ		
6	ಕಲಬುರ್ಗಿ	9. ಕಲಬುರ್ಗಿ	28. ಕುರಿಕೋಟ		
			29. ಕಲ್ಲಹನಹರ್ಗ		
			30. ಕಮಲಾಪುರ		
			31. ಹರ್ಸೂರು		
		10. ಜೇವರ್ಗಿ	32. ಕೂಡಿ		
			33. ಹರ್ವಾಳು		
			34. ನರಿಬೋಳು		
		11. ಆಳಂದ	35. ನಿಂಬರ್ಗ		
			36. ಹೋದ್ದೂರು		
			37. ತಾಡೋಳು		
			38. ಸವಳೇಶ್ವರ		
		7	ಮಂಡ್ಯ	12. ಮದ್ದೂರು	39. ಕೌಡ್ಲೆ
40. ಅತಗೂರು					
41. ವಲಗೆರೆಹಳ್ಳಿ					
42. ಕೊಪ್ಪ					
13. ಶ್ರೀರಂಗಪಟ್ಟಣ	43. ಮಹಾದೇವಪುರ				
	44. ಕೆ. ಶೆಟ್ಟಿಹಳ್ಳಿ				
	8			14. ತುಮಕೂರು	45. ಓಬಳಾಪುರ
					46. ಬೆಳಧರ
47. ಗಂಗೋನಹಳ್ಳಿ					
48. ದೊಡ್ಡನಾರವಂಗಲ					
15. ಕುಣಿಗಲ್		49. ಬೇಗೂರು			
		50. ತೆರೆದಕುಪ್ಪೆ			
		51. ಭಕ್ತರಹಳ್ಳಿ			
		52. ಜೋಡಿಹೊಸಹಳ್ಳಿ			
16. ತುರುವೆಕೆರೆ		53. ತಂಡಗ			
		54. ಸಂಪಿಗೆ			
		55. ಅಮ್ಮಸಂದ್ರ			

ಅನುಬಂಧ 2.1

(ಪುಟ ಸಂಖ್ಯೆ 8)

73ನೇ ಸಾಂವಿಧಾನಿಕ ತಿದ್ದುಪಡಿಯ ನಿಬಂಧನೆಗಳೊಂದಿಗೆ ಕೆಪಿಆರ್ ಕಾಯ್ದೆಯ ಹೋಲಿಕೆ ಮತ್ತು ಅನುಷ್ಠಾನದ ಪ್ರಸ್ತುತ ಸ್ಥಿತಿ.

ಭಾರತದ ಸಂವಿಧಾನ ಮತ್ತು 11ನೇ ಶೆಡ್ಯೂಲ್‌ನ ನಿಬಂಧನೆಗಳು ಮತ್ತು ಅವಶ್ಯಕತೆಗಳು	ಕೆಪಿಆರ್ ಕಾಯ್ದೆಯ ಅನುಚ್ಛೇದಗಳ ಪ್ರಕಾರ ನಿಬಂಧನೆ	ಅನುಷ್ಠಾನದ ಸ್ಥಿತಿ
<p>ಗ್ರಾಮ ಸಭೆ (ಆರ್ಟಿಕಲ್ 243 ಎ): ಗ್ರಾಮ ಸಭೆಯು ರಾಜ್ಯದ ಶಾಸಕಾಂಗವು ಕಾನೂನಿನ ಮೂಲಕ ಒದಗಿಸಬಹುದಾದ ಅಂತಹ ಅಧಿಕಾರಗಳನ್ನು ಮತ್ತು ಅಂತಹ ಕಾರ್ಯಗಳನ್ನು ಗ್ರಾಮೀಣ ಮಟ್ಟದಲ್ಲಿ ಚಲಾಯಿಸಬಹುದು.</p>	<p>ಗ್ರಾಮ ಸಭೆಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳೊಂದಿಗೆ ಕಾರ್ಯನಿರ್ವಹಿಸುತ್ತದೆ (ಸೆಕ್ಷನ್ 3E, 3F, 3G & 3H)</p>	<p>ಪ್ರತಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಸಭೆಯನ್ನು ರಚಿಸಲಾಗಿದೆ.</p>
<p>ಪಂಚಾಯತ್‌ಗಳ ರಚನೆ (ಆರ್ಟಿಕಲ್ 243 ಬಿ): ಈ ಭಾಗದ ನಿಬಂಧನೆಗಳಿಗೆ ಅನುಸಾರವಾಗಿ ಪ್ರತಿ ರಾಜ್ಯವೂ ಗ್ರಾಮ, ಮಧ್ಯಂತರ ಮತ್ತು ಜಿಲ್ಲಾ ಮಟ್ಟದಲ್ಲಿ ಪಂಚಾಯತಿಗಳನ್ನು ರಚಿಸಬೇಕು.</p>	<p>ಪಂಚಾಯತಿಯ ಸೀಮೆ ಘೋಷಣೆ ಮತ್ತು ಗ್ರಾಮ ಪಂಚಾಯತಿ ಸ್ಥಾಪನೆ (ಸೆಕ್ಷನ್ 4) ತಾಲೂಕು ಪಂಚಾಯತಿಯ ರಚನೆ ಮತ್ತು ಅದರ ಸ್ಥಾಪನೆ (ಸೆಕ್ಷನ್ 119) ಜಿಲ್ಲಾ ಪಂಚಾಯತಿಯ ರಚನೆ ಮತ್ತು ಅದರ ಸ್ಥಾಪನೆ (ಸೆಕ್ಷನ್ 158)</p>	<p>ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಎಂದು ಸ್ಥಳೀಯ ಸರ್ಕಾರದ ಮೂರು ಹಂತಗಳನ್ನು ರಚಿಸಲಾಗಿದೆ.</p>
<p>ಪಂಚಾಯತ್‌ಗಳ ಸಂಯೋಜನೆ: (ಆರ್ಟಿಕಲ್ 243 ಸಿ):</p>	<p>ಮತದಾನದ ವಿಧಾನ ಮತ್ತು ಚುನಾವಣೆಯ ವಿಧಾನ (ಗ್ರಾಮ ಪಂಚಾಯತಿಗೆ ಸೆಕ್ಷನ್ 7, ತಾಲೂಕು ಪಂಚಾಯತಿಗೆ ಸೆಕ್ಷನ್ 125 ಮತ್ತು ಜಿಲ್ಲಾ ಪಂಚಾಯತಿಗೆ ಸೆಕ್ಷನ್ 164)</p>	<p>ರಾಜ್ಯ ಶಾಸನದಲ್ಲಿ ಅವಕಾಶ ಕಲ್ಪಿಸಲಾಗಿದೆ.</p>
<p>ಅಧ್ಯಕ್ಷರ ಆಯ್ಕೆ (ಆರ್ಟಿಕಲ್ 243 ಸಿ): -</p>	<p>ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ (ಗ್ರಾಮ ಪಂಚಾಯತಿಗೆ ಸೆಕ್ಷನ್ 44, ತಾಲೂಕು ಪಂಚಾಯತಿಗೆ ಸೆಕ್ಷನ್ 138, ಜಿಲ್ಲಾ ಪಂಚಾಯತಿಗೆ ಸೆಕ್ಷನ್ 177)</p>	<p>ಪ್ರತಿ ಹಂತದಲ್ಲೂ ಪಂಚಾಯತಿ ಅಧ್ಯಕ್ಷರಿಗೆ ಸಂಬಂಧಿಸಿದಂತೆ ಅಧಿಕಾರಾವಧಿಯ ನಿಬಂಧನೆಗಳು</p>
<p>ಸ್ಥಾನಗಳ ಮೀಸಲಾತಿ (ಆರ್ಟಿಕಲ್ 243 ಡಿ):</p>	<p>ಪಂಚಾಯತಿಯ ಸಂವಿಧಾನ (ಗ್ರಾಮ ಪಂಚಾಯತಿಗೆ ಸೆಕ್ಷನ್ 5, ತಾಲೂಕು ಪಂಚಾಯತಿಗೆ ಸೆಕ್ಷನ್ 123 ಮತ್ತು ಜಿಲ್ಲಾ ಪಂಚಾಯತಿಗೆ ಸೆಕ್ಷನ್ 162)</p>	<p>ರಾಜ್ಯ ಶಾಸನದಲ್ಲಿ ಅವಕಾಶ ಕಲ್ಪಿಸಲಾಗಿದೆ.</p>
<p>ಪಂಚಾಯತ್‌ಗಳ ಅವಧಿ</p>	<p>ಸದಸ್ಯರ ಅಧಿಕಾರದ ಅವಧಿ</p>	<p>ಶಾಸನದಲ್ಲಿ ಅವಕಾಶ ಕಲ್ಪಿಸಲಾಗಿದೆ.</p>

ಭಾರತದ ಸಂವಿಧಾನ ಮತ್ತು 11ನೇ ಶೇಷ್ಯಾಲನ ನಿಬಂಧನೆಗಳು ಮತ್ತು ಅವ್ಯಕ್ತಗಳು	ಕೆಪಿಆರ್ ಕಾಯ್ದೆಯ ಅನುಚ್ಛೇದಗಳ ಪ್ರಕಾರ ನಿಬಂಧನೆ	ಅನುಷ್ಠಾನದ ಸ್ಥಿತಿ
(ಆರ್ಟಿಕಲ್ 243 ಇ): ಸದಸ್ಯತ್ವದ ಅನರ್ಹತೆ (ಆರ್ಟಿಕಲ್ 243F)	(ಗ್ರಾಮ ಪಂಚಾಯತಿಗೆ ಸೆಕ್ಷನ್ 41, ತಾಲೂಕು ಪಂಚಾಯತಿಗೆ ಸೆಕ್ಷನ್ 134 ಮತ್ತು ಜಿಲ್ಲಾ ಪಂಚಾಯತಿಗೆ ಸೆಕ್ಷನ್ 173) ಮತ್ತು ಪಂಚಾಯತಿಗಳ ವಿಸರ್ಜನೆಗೆ ಸೆಕ್ಷನ್ 268. ಸದಸ್ಯರ ಅನರ್ಹತೆ (ಗ್ರಾಮ ಪಂಚಾಯತಿಗೆ ಸೆಕ್ಷನ್ 12, ತಾಲೂಕು ಪಂಚಾಯತಿಗೆ 128 ಮತ್ತು ಜಿಲ್ಲಾ ಪಂಚಾಯತಿಗೆ 167)	ರಾಜ್ಯ ಶಾಸನದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಪಂಚಾಯತ್‌ಗಳ ಅಧಿಕಾರಗಳು, ಅಧಿಕಾರ ಮತ್ತು ಜವಾಬ್ದಾರಿಗಳು (ಆರ್ಟಿಕಲ್ 243 ಜಿ): ಪಂಚಾಯತಿಗಳಿಗೆ ತೆರಿಗೆಗಳನ್ನು ವಿಧಿಸುವ ಅಧಿಕಾರಗಳು ಮತ್ತು ನಿಧಿಗಳು: (ಆರ್ಟಿಕಲ್ 243 H)	ಗ್ರಾಮ ಪಂಚಾಯತಿಯ ಕರ್ತವ್ಯಗಳು (ಗ್ರಾಮ ಪಂಚಾಯತಿಗೆ ಸೆಕ್ಷನ್ 58-110, ತಾಲೂಕು ಪಂಚಾಯತಿಗೆ 145-154 ಮತ್ತು ಜಿಲ್ಲಾ ಪಂಚಾಯತಿಗೆ 184-195) ಮತ್ತು ----ಯೋಜನೆಗಾಗಿ. ಕೆಪಿಆರ್ ಕಾಯ್ದೆಯ ಸೆಕ್ಷನ್ 199, 204-208 & 209-231	ಕೆಪಿಆರ್ ಕಾಯ್ದೆಯಲ್ಲಿ ವಿವರವಾದ ನಿಬಂಧನೆಗಳು ಅಸ್ತಿತ್ವದಲ್ಲಿವೆ.
ಹಣಕಾಸಿನ ಸ್ಥಿತಿಯನ್ನು ಪರಿಶೀಲಿಸಲು ಹಣಕಾಸು ಆಯೋಗದ ರಚನೆ (ಆರ್ಟಿಕಲ್ 243 - I): ಪಂಚಾಯತಿ ಲೆಕ್ಕಪತ್ರಗಳ ಲೆಕ್ಕಪರಿಶೋಧನೆ (ಆರ್ಟಿಕಲ್ 243 J)	ಕೆಪಿಆರ್ ಕಾಯ್ದೆಯ ಸೆಕ್ಷನ್ 267 ಕೆಪಿಆರ್ ಕಾಯ್ದೆಯ ಸೆಕ್ಷನ್ 241, 243 ಮತ್ತು 246	ಕರ್ನಾಟಕದಲ್ಲಿ ಇದುವರೆಗೆ ನಾಲ್ಕು ರಾಜ್ಯ ಹಣಕಾಸು ಆಯೋಗಗಳನ್ನು ರಚಿಸಲಾಗಿದೆ. ಕಾಯ್ದೆಯ ಲೆಕ್ಕಪತ್ರಗಳ ಲೆಕ್ಕಪರಿಶೋಧನೆಗೆ ಅವಕಾಶ ಒದಗಿಸುತ್ತದೆ.
ಪಂಚಾಯತಿಗಳಿಗೆ ಚುನಾವಣೆ (ಆರ್ಟಿಕಲ್ 243 ಕೆ)	ಕೆಪಿಆರ್ ಕಾಯ್ದೆಯ ಸೆಕ್ಷನ್ 308	ರಾಜ್ಯ ಚುನಾವಣಾ ಆಯೋಗವನ್ನು ರಚಿಸಲಾಗಿದೆ.

ಅನುಬಂಧ 2.2

(ಉಲ್ಲೇಖ: ಕಂಡಿಕೆ 2.1/ ಪುಟ ಸಂಖ್ಯೆ.10)

73ನೇ ಸಾಂವಿಧಾನಿಕ ತಿದ್ದುಪಡಿಗೆ ಪ್ರತಿಯಾಗಿ ಕೆಪಿಆರ್ ಕಾಯ್ದೆಯ ಅನುಸೂಚಿಗಳಲ್ಲಿ ಕರ್ತವ್ಯಗಳ ವರ್ಗವಣಿಯ ವಿವರಗಳು

ಕ್ರಮ ಸಂಖ್ಯೆ	73ನೇ ಸಾಂವಿಧಾನಿಕ ತಿದ್ದುಪಡಿ	ಜಿಲ್ಲಾ ಪಂಚಾಯತಿ (ಕೆಪಿಆರ್ ಕಾಯ್ದೆಯ ಅನುಸೂಚಿ III)	ತಾಲೂಕು ಪಂಚಾಯತಿ (ಕೆಪಿಆರ್ ಕಾಯ್ದೆಯ ಅನುಸೂಚಿ III)	ಗ್ರಾಮ ಪಂಚಾಯತಿ (ಕೆಪಿಆರ್ ಕಾಯ್ದೆಯ ಅನುಸೂಚಿ III)
1	ಕೃಷಿ ವಿಸ್ತರಣೆ ಸೇರಿದಂತೆ ಕೃಷಿ	ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಕೃಷಿ	ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಕೃಷಿ	ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಕೃಷಿ
2	ಭೂ ಅಭಿವೃದ್ಧಿ, ಭೂ ಸುಧಾರಣೆಗಳ ಅನುಷ್ಠಾನ, ಭೂ ಬಲವರ್ಧನೆ ಮತ್ತು ಮಣ್ಣಿನ ಸಂರಕ್ಷಣೆ	-	-	-
3	ಸಣ್ಣ ನೀರಾವರಿ, ನೀರು ನಿರ್ವಹಣೆ ಮತ್ತು ಜಲಾನಯನ ಅಭಿವೃದ್ಧಿ	ಸಣ್ಣ ನೀರಾವರಿ	ಸಣ್ಣ ನೀರಾವರಿ	ಸಣ್ಣ ನೀರಾವರಿ
4	ಪಶುಪಾಲನೆ, ಹೈನುಗಾರಿಕೆ, ಕೋಳಿ ಸಾಕಣೆ	ಪಶುಸಂಗೋಪನೆ, ಡೈರಿ, ಕೋಳಿ ಸಾಕಣೆ ಮತ್ತು ಮೀನುಗಾರಿಕೆ	ಪಶುಸಂಗೋಪನೆ, ಡೈರಿ, ಕೋಳಿ ಸಾಕಣೆ ಮತ್ತು ಮೀನುಗಾರಿಕೆ	ಪಶುಸಂಗೋಪನೆ, ಡೈರಿ, ಕೋಳಿ ಸಾಕಣೆ ಮತ್ತು ಮೀನುಗಾರಿಕೆ
5	ಮೀನುಗಾರಿಕೆ	ಪಶುಸಂಗೋಪನೆ, ಡೈರಿ, ಕೋಳಿ ಸಾಕಣೆ ಮತ್ತು ಮೀನುಗಾರಿಕೆ	ಪಶುಸಂಗೋಪನೆ, ಡೈರಿ, ಕೋಳಿ ಸಾಕಣೆ ಮತ್ತು ಮೀನುಗಾರಿಕೆ	ಪಶುಸಂಗೋಪನೆ, ಡೈರಿ, ಕೋಳಿ ಸಾಕಣೆ ಮತ್ತು ಮೀನುಗಾರಿಕೆ
6	ಸಾಮಾಜಿಕ ಅರಣ್ಯ ಮತ್ತು ಕೃಷಿ ಅರಣ್ಯ	ಸಾಮಾಜಿಕ ಅರಣ್ಯ	ಸಾಮಾಜಿಕ ಅರಣ್ಯ	ಸಾಮಾಜಿಕ ಅರಣ್ಯ
7	ಅರಣ್ಯ ಕಿರು ಉತ್ಪನ್ನ	ಸಾಮಾಜಿಕ ಅರಣ್ಯ	ಸಾಮಾಜಿಕ ಅರಣ್ಯ	ಸಾಮಾಜಿಕ ಅರಣ್ಯ
8	ಆಹಾರ ಸಂಸ್ಕರಣಾ ಕೈಗಾರಿಕೆಗಳು ಸೇರಿದಂತೆ ಸಣ್ಣ ಪ್ರಮಾಣದ ಕೈಗಾರಿಕೆಗಳು	ಸಣ್ಣ ಮತ್ತು ಗ್ರಾಮೀಣ ಕೈಗಾರಿಕೆಗಳು	ಸಣ್ಣ ಮತ್ತು ಗ್ರಾಮೀಣ ಕೈಗಾರಿಕೆಗಳು	ಸಣ್ಣ ಮತ್ತು ಗ್ರಾಮೀಣ ಕೈಗಾರಿಕೆಗಳು
9	ಖಾದಿ, ಗ್ರಾಮ ಮತ್ತು ಗುಡಿ ಕೈಗಾರಿಕೆಗಳು	ಸಣ್ಣ ಮತ್ತು ಗ್ರಾಮೀಣ ಕೈಗಾರಿಕೆಗಳು	ಸಣ್ಣ ಮತ್ತು ಗ್ರಾಮೀಣ ಕೈಗಾರಿಕೆಗಳು	ಸಣ್ಣ ಮತ್ತು ಗ್ರಾಮೀಣ ಕೈಗಾರಿಕೆಗಳು
10	ಗ್ರಾಮೀಣ ವಸತಿ	ಗ್ರಾಮೀಣ ವಸತಿ	ಗ್ರಾಮೀಣ ವಸತಿ	ಗ್ರಾಮೀಣ ವಸತಿ

ಕ್ರಮ ಸಂಖ್ಯೆ	73ನೇ ಸಾಂವಿಧಾನಿಕ ತಿದ್ದುಪಡಿ	ಬಿಲ್ಲಾ ಪಂಚಾಯತಿ (ಕೆಪಿಆರ್ ಕಾಯ್ದೆಯ ಅನುಸೂಚಿ III)	ತಾಲೂಕು ಪಂಚಾಯತಿ (ಕೆಪಿಆರ್ ಕಾಯ್ದೆಯ ಅನುಸೂಚಿ III)	ಗ್ರಾಮ ಪಂಚಾಯತಿ (ಕೆಪಿಆರ್ ಕಾಯ್ದೆಯ ಅನುಸೂಚಿ III)
11	ಕುಡಿಯುವ ನೀರು	ಕುಡಿಯುವ ನೀರು	ಕುಡಿಯುವ ನೀರು	ಕುಡಿಯುವ ನೀರು
12	ಇಂಧನ ಮತ್ತು ಮೇಪು	ಪಶುಸಂಗೋಪನ, ಡೈರಿ, ಕೋಳಿ ಸಾಕಣೆ ಮತ್ತು ಮೀನುಗಾರಿಕೆ	ಪಶುಸಂಗೋಪನ, ಡೈರಿ, ಕೋಳಿ ಸಾಕಣೆ ಮತ್ತು ಮೀನುಗಾರಿಕೆ	ಪಶುಸಂಗೋಪನ, ಡೈರಿ, ಕೋಳಿ ಮತ್ತು ಮೀನುಗಾರಿಕೆ
13	ರಸ್ತೆಗಳು, ಮೋರಿಗಳು, ಸೇತುವೆಗಳು, ದೋಣಿಗಳು, ಜಲಮಾರ್ಗಗಳು ಮತ್ತು ಇತರ ಸಂಚಾರ ವಿಧಾನಗಳು	ನಗರ ಮತ್ತು ಗ್ರಾಮೀಣ ಯೋಜನೆ ಮತ್ತು ಲೋಕೋಪಯೋಗಿ	ನಗರ ಮತ್ತು ಗ್ರಾಮೀಣ ಯೋಜನೆ ಮತ್ತು ಲೋಕೋಪಯೋಗಿ	ನಗರ ಮತ್ತು ಗ್ರಾಮೀಣ ಯೋಜನೆ ಮತ್ತು ಲೋಕೋಪಯೋಗಿ
14	ವಿದ್ಯುತ್ ವಿತರಣೆ ಸೇರಿದಂತೆ ಗ್ರಾಮೀಣ ವಿದ್ಯುದೀಕರಣ	ಗ್ರಾಮೀಣ ವಿದ್ಯುದೀಕರಣ, ಶಕ್ತಿ ಮತ್ತು ಇಂಧನ	ಗ್ರಾಮೀಣ ವಿದ್ಯುದೀಕರಣ, ಶಕ್ತಿ ಮತ್ತು ಇಂಧನ	ಗ್ರಾಮೀಣ ವಿದ್ಯುದೀಕರಣ, ಶಕ್ತಿ ಮತ್ತು ಇಂಧನ
15	ಅಸಾಂಪ್ರದಾಯಿ ಇಂಧನ ಮೂಲಗಳು	ಗ್ರಾಮೀಣ ವಿದ್ಯುದೀಕರಣ, ಶಕ್ತಿ ಮತ್ತು ಇಂಧನ	ಗ್ರಾಮೀಣ ವಿದ್ಯುದೀಕರಣ, ಶಕ್ತಿ ಮತ್ತು ಇಂಧನ	ಗ್ರಾಮೀಣ ವಿದ್ಯುದೀಕರಣ, ಶಕ್ತಿ ಮತ್ತು ಇಂಧನ
16	ಬಡತನ ನಿರ್ಮೂಲನೆ ಕಾರ್ಯಕ್ರಮ	ಬಡತನ ನಿರ್ಮೂಲನೆ	ಬಡತನ ನಿರ್ಮೂಲನೆ	ಬಡತನ ನಿರ್ಮೂಲನೆ
17	ಶಿಕ್ಷಣ - ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ಒಳಗೊಂಡಂತೆ	ಶಿಕ್ಷಣ	ಶಿಕ್ಷಣ	ಶಿಕ್ಷಣ
18	ತಾಂತ್ರಿಕ ತರಬೇತಿ ಮತ್ತು ವೃತ್ತಿಪರ ಶಿಕ್ಷಣ	ಶಿಕ್ಷಣ	ಶಿಕ್ಷಣ	ಶಿಕ್ಷಣ
19	ವಯಸ್ಕರ ಮತ್ತು ಅನೌಪಚಾರಿಕ ಶಿಕ್ಷಣ	ಶಿಕ್ಷಣ	ಶಿಕ್ಷಣ	ಶಿಕ್ಷಣ
20	ಗ್ರಂಥಾಲಯಗಳು	ಗ್ರಂಥಾಲಯಗಳು	ಗ್ರಂಥಾಲಯಗಳು	ಗ್ರಂಥಾಲಯಗಳು
21	ಸಾಂಸ್ಕೃತಿಕ ಚಟುವಟಿಕೆಗಳು	ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು	ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು	ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು
22	ಮಾರುಕಟ್ಟೆಗಳು ಮತ್ತು ಚಾತ್ರಗಳು	ಜಾನುವಾರು ಮೇಳಗಳು ಸೇರಿದಂತೆ ಮಾರುಕಟ್ಟೆಗಳು ಮತ್ತು ಚಾತ್ರಗಳು	ಜಾನುವಾರು ಮೇಳಗಳು ಸೇರಿದಂತೆ ಮಾರುಕಟ್ಟೆಗಳು ಮತ್ತು ಚಾತ್ರಗಳು	ಜಾನುವಾರು ಮೇಳಗಳು ಸೇರಿದಂತೆ ಮಾರುಕಟ್ಟೆಗಳು ಮತ್ತು ಚಾತ್ರಗಳು


ಕ್ರಮ ಸಂಖ್ಯೆ	73ನೇ ಸಾಂವಿಧಾನಿಕ ತಿದ್ದುಪಡಿ	ಜಿಲ್ಲಾ ಪಂಚಾಯತಿ (ಕೆಪಿಆರ್ ಕಾಯ್ದೆಯ ಅನುಸೂಚಿ III)	ತಾಲೂಕು ಪಂಚಾಯತಿ (ಕೆಪಿಆರ್ ಕಾಯ್ದೆಯ ಅನುಸೂಚಿ III)	ಗ್ರಾಮ ಪಂಚಾಯತಿ (ಕೆಪಿಆರ್ ಕಾಯ್ದೆಯ ಅನುಸೂಚಿ III)
23	ಅಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಔಷಧಾಲಯಗಳು ಸೇರಿದಂತೆ ಆರೋಗ್ಯ ಮತ್ತು ನೈರ್ಮಲ್ಯ ಕುಟುಂಬ ಕಲ್ಯಾಣ	ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ	ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ	ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
24	ಕುಟುಂಬ ಕಲ್ಯಾಣ	ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ	ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ	ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
25	ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಶೇಷ ಸಾಮರ್ಥ್ಯದ ಮತ್ತು ಮಾನಸಿಕ ಅಸ್ವಸ್ಥರ ಕಲ್ಯಾಣ	ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಶೇಷ ಸಾಮರ್ಥ್ಯದ ಮತ್ತು ಮಾನಸಿಕ ಅಸ್ವಸ್ಥರ ಕಲ್ಯಾಣ	ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಶೇಷ ಸಾಮರ್ಥ್ಯದ ಮತ್ತು ಮಾನಸಿಕ ಅಸ್ವಸ್ಥರ ಕಲ್ಯಾಣ
26	ಸಮಾಜ ಕಲ್ಯಾಣ - ವಿಕಲಚೇತನರು ಮತ್ತು ಬುದ್ಧಿಮಾಂದ್ಯರ ಕಲ್ಯಾಣ ಸೇರಿದಂತೆ	ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಶೇಷ ಸಾಮರ್ಥ್ಯದ ಮತ್ತು ಮಾನಸಿಕ ಅಸ್ವಸ್ಥರ ಕಲ್ಯಾಣ	ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಶೇಷ ಸಾಮರ್ಥ್ಯದ ಮತ್ತು ಮಾನಸಿಕ ಅಸ್ವಸ್ಥರ ಕಲ್ಯಾಣ	ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಶೇಷ ಸಾಮರ್ಥ್ಯದ ಮತ್ತು ಮಾನಸಿಕ ಅಸ್ವಸ್ಥರ ಕಲ್ಯಾಣ
27	ದುರ್ಬಲ ವರ್ಗಗಳ ಮತ್ತು ನಿರ್ದಿಷ್ಟವಾಗಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ	ಪರಿಶಿಷ್ಟ ಜಾತಿಗಳು ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಅಭಿವೃದ್ಧಿ	ಪರಿಶಿಷ್ಟ ಜಾತಿಗಳು ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಅಭಿವೃದ್ಧಿ	ಪರಿಶಿಷ್ಟ ಜಾತಿಗಳು ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಅಭಿವೃದ್ಧಿ
28	ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ	-	ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ	ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ
29	ಸಮುದಾಯ ಸ್ವತ್ತುಗಳ ನಿರ್ವಹಣೆ	-	ಸಮುದಾಯ ಸ್ವತ್ತುಗಳ ನಿರ್ವಹಣೆ	ಸಮುದಾಯ ಸ್ವತ್ತುಗಳ ನಿರ್ವಹಣೆ
30	73ನೇ ಸಾಂವಿಧಾನಿಕ ತಿದ್ದುಪಡಿ ಸೂಚಿಸಿದ	ಸಾಮಾನ್ಯ ಕರ್ತವ್ಯಗಳು	ಸಾಮಾನ್ಯ ಕರ್ತವ್ಯಗಳು	ಸಾಮಾನ್ಯ ಕರ್ತವ್ಯಗಳು
31	29 ಕರ್ತವ್ಯಗಳ ಜೊತೆಗೆ, ಕೆಪಿಆರ್	ಪ್ರವಾಸೋದ್ಯಮ	ಪ್ರವಾಸೋದ್ಯಮ	ಪ್ರವಾಸೋದ್ಯಮ
32	ಕಾಯ್ದೆಯು ಮುಂದಿನ ಅಂಕಣದಲ್ಲಿ	ವಿಪತ್ತು ನಿರ್ವಹಣೆ	ವಿಪತ್ತು ನಿರ್ವಹಣೆ	ವಿಪತ್ತು ನಿರ್ವಹಣೆ

ಕ್ರಮ ಸಂಖ್ಯೆ	73ನೇ ಸಾಂವಿಧಾನಿಕ ತಿದ್ದುಪಡಿ	ಬೆಲ್ಲಾ ಪಂಚಾಯತಿ (ಕೆಪಿಆರ್ ಕಾಯ್ದೆಯ ಅನುಸೂಚಿ III)	ತಾಲೂಕು ಪಂಚಾಯತಿ (ಕೆಪಿಆರ್ ಕಾಯ್ದೆಯ ಅನುಸೂಚಿ III)	ಗ್ರಾಮ ಪಂಚಾಯತಿ (ಕೆಪಿಆರ್ ಕಾಯ್ದೆಯ ಅನುಸೂಚಿ III)
33	ಉಲ್ಲೇಖಿಸಿದಂತೆ ಎಲ್ಲಾ ಮೂರು ಹಂತಗಳಿಗೆ ಹೆಚ್ಚುವರಿ ಕರ್ತವ್ಯಗಳನ್ನು ನಿಗದಿಪಡಿಸಿದೆ.	ಜಾನುವಾರು ಸಾಕಣೆ ಕೇಂದ್ರಗಳು, ಕಾರು, ಆಟೋ, ಬಸ್ ನಿಲ್ದಾಣಗಳು ಮತ್ತು ಜಟಿಕಾ ನಿಲ್ದಾಣ ನಿರ್ಮಾಣ ಮತ್ತು ನಿರ್ವಹಣೆ ಎಲ್ಲಾ ಪ್ರಮಾಣಪತ್ರಗಳ ವಿತರಣೆ ಅಂಕಿಅಂಶಗಳ ನಿರ್ವಹಣೆ ಯೋಜನೆ ಸಹಕಾರ ಗ್ರಾಮೀಣ ಪರಿಸರ ಮತ್ತು ಪರಿಸರ ವಿಜ್ಞಾನ ಆದಾಯ ಉತ್ಪಾದನೆಯ ಚಟುವಟಿಕೆಗಳು ಜ್ಞಾನ ನಿರ್ವಹಣೆ	ಜಾನುವಾರು ಸಾಕಣೆ ಕೇಂದ್ರಗಳು, ಕಾರು, ಆಟೋ, ಬಸ್ ನಿಲ್ದಾಣಗಳು ಮತ್ತು ಜಟಿಕಾ ನಿಲ್ದಾಣ ನಿರ್ಮಾಣ ಮತ್ತು ನಿರ್ವಹಣೆ ಎಲ್ಲಾ ಪ್ರಮಾಣಪತ್ರಗಳ ವಿತರಣೆ ಅಂಕಿಅಂಶಗಳ ನಿರ್ವಹಣೆ ಯೋಜನೆ ಸಹಕಾರ ಗ್ರಾಮೀಣ ಪರಿಸರ ಮತ್ತು ಪರಿಸರ ವಿಜ್ಞಾನ ಆದಾಯ ಉತ್ಪಾದನೆಯ ಚಟುವಟಿಕೆಗಳು ಜ್ಞಾನ ನಿರ್ವಹಣೆ	ಜಾನುವಾರು ಸಾಕಣೆ ಕೇಂದ್ರಗಳು, ಕಾರು, ಆಟೋ, ಬಸ್ ನಿಲ್ದಾಣಗಳು ಮತ್ತು ಜಟಿಕಾ ನಿಲ್ದಾಣ ನಿರ್ಮಾಣ ಮತ್ತು ನಿರ್ವಹಣೆ ಎಲ್ಲಾ ಪ್ರಮಾಣಪತ್ರಗಳ ವಿತರಣೆ ಅಂಕಿಅಂಶಗಳ ನಿರ್ವಹಣೆ ಯೋಜನೆ ಸಹಕಾರ ಗ್ರಾಮೀಣ ಪರಿಸರ ಮತ್ತು ಪರಿಸರ ವಿಜ್ಞಾನ ಆದಾಯ ಉತ್ಪಾದನೆಯ ಚಟುವಟಿಕೆಗಳು ಜ್ಞಾನ ನಿರ್ವಹಣೆ
34				
35				
36				
37				
38				
39				
40				

ಅನುಬಂಧ 2.3

(ಉಲ್ಲೇಖ: ಕಂಡಿಕೆ 2.2 / ಪುಟ ಸಂಖ್ಯೆ 10)

ಕರ್ತವ್ಯಗಳ ವಿತರಣೆಯ ಹರಿವುನಕ್ಷೆ



ಆಧಾರ: ಲೆಕ್ಕಗಳ ಮಹಾನಿಯಂತ್ರಕರು ನೀಡಿರುವ ಪ್ರಧಾನ ಮತ್ತು ಉಪ ಲೆಕ್ಕಶೀರ್ಷಿಕೆಗಳು

ಪ್ರಧಾನ ಮತ್ತು ಉಪ ಲೆಕ್ಕಶೀರ್ಷಿಕೆಗಳನ್ನು ತೋರಿಸುವ ಪಂಚಾಯತಿ ರಾಜ್ ಸಂಸ್ಥೆಗಳ ಲಿಂಕ್ ಡಾಕ್ಯುಮೆಂಟ್

State Budget Document

ಕಡತ - 3 ಭವಾನಿ ಸಂಖ್ಯೆ : 01 VOLUME - 3 Demand No : 01

EXPENDITURE
2401 ಕೃಷಿ ಸಂಚಾರಣೆ
2401 Crop Husbandry

ಕ್ರ. ಸಂಖ್ಯೆ	ಲೆಕ್ಕ ಶೀರ್ಷಿಕೆ ಮತ್ತು ವಿವರ	Head of Account, Demand Number and Dept Code	2019-20 Accounts	2020-21 Budget Estimates	2020-21 Revised Estimates	2021-22 Budget Estimates
1	2	3	4	5	6	7
100	ನಿರ್ದೇಶನ ಮತ್ತು ಸಂಚಾರಣೆ	Direction and Administration	16394.34	16150.00	16499.34	17391.14
102	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Food Grain Crops	53102.35	30145.00	29895.00	17923.00
103	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Seeds	59572.20	57731.00	57019.55	33325.91
104	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Agricultural Farms	7147.35	5075.00	1240.57	5228.00
106	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Commercial Crops	82997.19	65681.00	87225.38	78998.00
108	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Extension and Farmers Training	5631.09	9551.00	9297.67	9951.45
109	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Crop Insurance	95453.77	90000.00	90000.00	90000.00
111	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Agricultural Economics and Statistics	12790.65	7600.00	13644.90	7600.00
113	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Agricultural Engineering	--	14314.00	15392.45	23696.50
119	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Horticulture and Vegetable Crops	21182.01	20978.00	20013.22	17014.00
145	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Co-Operatives	--	800.00	200.00	500.00
146	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Assistance to Zilla Panchayats/District Level Panchayats	24839.13	24490.47	24492.47	23861.76
147	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Assistance to Block Panchayats / Intermediate Level Panchayats	12006.73	13730.69	13731.69	13825.61
148	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Other Expenditure	208999.63	291062.00	235940.74	244068.00
149	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Deduct Recoveries of Over Payment	-2825.10	-788.00	-788.00	-7751.00
	ಒಟ್ಟು	Total 2401	597289.34	641520.16	612804.98	579632.37
	ಒಟ್ಟು	TOTAL V+C	597289.34	641520.16	612804.98	579632.37
	ಒಟ್ಟು	GRAND TOTAL	597289.34	641520.16	612804.98	579632.37

Link Budget Document

ಅನುಬಂಧ - 1 ಪ್ರಧಾನ ಲೆಕ್ಕ ಶೀರ್ಷಿಕೆಗಳನ್ನು ತೋರಿಸುವ ಪಂಚಾಯತಿ ರಾಜ್ ಸಂಸ್ಥೆಗಳ ಲಿಂಕ್ ಡಾಕ್ಯುಮೆಂಟ್

ANNEXURE - 1 Major Head wise Abstract 2021-22

ಕ್ರ. ಸಂಖ್ಯೆ	ಲೆಕ್ಕ ಶೀರ್ಷಿಕೆ ಮತ್ತು ವಿವರ	Head of Account	2020-21 Budget Estimates	2021-22 Budget Estimates	2021-22 Revised Estimates	2021-22 Budget Estimates
1	2	3	4	5	6	7
2059	ಪುಸ್ತಕ ಮತ್ತು ಸಂಚಾರಣೆ	Public Works	19054.13	19054.13	19054.13	19054.13
2202	ಸಾಮಾನ್ಯ ಶಿಕ್ಷಣ	General Education	451240.41	160408.60	160408.60	207349.01
2204	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Sports and Youth Services	3371.59	0.00	0.00	3371.59
2205	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Art and Culture	265.00	0.00	0.00	5508.44
2210	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Medical and Public Health	19712.40	5479.25	5479.25	14291.85
2211	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Family Welfare	64746.68	0.00	0.00	64746.68
2215	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Water Supply and Sanitation	0.00	616.21	616.21	43203.77
2216	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Housing	0.00	0.00	0.00	50000.00
2225	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Welfare of Scheduled Castes, Scheduled Tribes, Other Backward Classes and Minorities	213447.57	90022.86	90022.86	305570.43
2230	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Labour Employment and Skill Development	1373.34	45.00	45.00	1640.34
2235	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Social Security and Welfare	5050.92	141981.27	141981.27	142032.19
2236	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Nutrition	0.00	197319.20	197319.20	197319.20
2401	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Crop Husbandry	23861.76	12825.61	12825.61	36887.37
2402	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Soil & Water Conservation	3539.78	91.28	91.28	301.56
2403	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Animal Husbandry	11556.01	61580.02	61580.02	74725.05
2405	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Fisheries	307.96	0.00	0.00	307.96
2406	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Forestry and Wild Life	14477.12	0.00	0.00	14477.12
2407	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Co-operation	243.61	171.72	171.72	417.31
2408	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Special Programmes for Rural Development	0.00	0.00	0.00	20000.00
2409	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Rural Employment	185000.00	0.00	0.00	185000.00
2410	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Other Rural Development Programmes	53679.79	211465.70	211465.70	648846.22
2411	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Minor Irrigation	3113.02	0.00	0.00	3113.02
2412	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Village and Small Industries	13839.39	114.66	114.66	13954.05
2413	ಕೃಷಿ ಮತ್ತು ಮತ್ಸ್ಯ ಸಂಚಾರಣೆ	Industries	16.00	0.00	0.00	16.00
	ಒಟ್ಟು					816687.202.22

ಅನುಬಂಧ 2.4(ಎ)

(ಉಲ್ಲೇಖ: ಕಂಡಿಕೆ 2.2.1/ ಪುಟ ಸಂಖ್ಯೆ-10)

2017-18 ರಿಂದ 2021-22ರ ಅವಧಿಗೆ ರಾಜ್ಯದ ಸಾಲ ಮತ್ತು ಪಂಚಾಯತಿ ರಾಜ್ ಸಂಸ್ಥೆಗಳ ಸಾಲಗಳ ಜೊತೆಗೆ ವೇತನದ ಸಾಲಿನ ವಿವರಗಳು

ಕರ್ತವ್ಯ	ವರ್ಷ	ಕರ್ತವ್ಯವನ್ನು ನಿರ್ವಹಿಸಲು ರಾಜ್ಯದ ಸಾಲ (ಕೋಟಿಗಳಲ್ಲಿ)	ಕರ್ತವ್ಯವನ್ನು ನಿರ್ವಹಿಸಲು ಪಿಆರ್‌ಐಗಳ ಸಾಲ (ಕೋಟಿಗಳಲ್ಲಿ)	ಪಿಆರ್‌ಐಗಳಿಗೆ ಹಂಚಿರುವ ಹಣದಲ್ಲಿ ವೇತನದ ಸಾಲ (ಶೇಕಡ)
ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು	2017-18	4,547.63 (ಶೇಕಡ 93.67)	307.40 (ಶೇಕಡ 6.33)	75.12
	2018-19	4,548.82 (ಶೇಕಡ 92.23)	383.46 (ಶೇಕಡ 7.77)	78.62
	2019-20	5,840.77 (ಶೇಕಡ 94.03)	370.61 (ಶೇಕಡ 5.97)	76.15
	2020-21	6974.01 (ಶೇಕಡ 94.8)	382.24 (ಶೇಕಡ 5.2)	86.15
	2021-22	5,833.48 (ಶೇಕಡ 94.07)	367.47 (ಶೇಕಡ 5.93)	89.39
ಭೂ ಸುಧಾರಣೆ, ಭೂ ಸುಧಾರಣೆಗಳ ಅನುಷ್ಠಾನ, ಭೂ ಬಲವರ್ಧನೆ ಮತ್ತು ಮಣ್ಣು ಮತ್ತು ಜಲ ಸಂರಕ್ಷಣೆ ಸೇರಿದಂತೆ ಜಲಾನಯನ ಅಭಿವೃದ್ಧಿ	2017-18	543.25 (ಶೇಕಡ 94.18)	33.56 (ಶೇಕಡ 5.82)	89.60
	2018-19	407.37 (ಶೇಕಡ 91.2)	39.32 (ಶೇಕಡ 8.8)	90.46
	2019-20	255.37(ಶೇಕಡ 86.79)	38.85 (ಶೇಕಡ 13.21)	88.42
	2020-21	214.61 (ಶೇಕಡ 83.98)	40.94 (ಶೇಕಡ 16.02)	89.18
	2021-22	221.68 (ಶೇಕಡ 85.91)	36.35 (ಶೇಕಡ 14.09)	88.73
ಸಣ್ಣ ನೀರಾವರಿ	2017-18	277.63 (ಶೇಕಡ 91.5)	25.78 (ಶೇಕಡ 8.5)	0.00
	2018-19	277.71 (ಶೇಕಡ 90.99)	27.50 (ಶೇಕಡ 9.01)	0.00
	2019-20	293.89 (ಶೇಕಡ 90.59)	30.53 (ಶೇಕಡ 9.41)	0.00
	2020-21	299.92 (ಶೇಕಡ 90.6)	31.13 (ಶೇಕಡ 9.4)	0.00
	2021-22	271.20 (ಶೇಕಡ 89.7)	31.13 (ಶೇಕಡ 10.3)	0.00

ಕರ್ತವ್ಯ	ವರ್ಷ	ಕರ್ತವ್ಯವನ್ನು ನಿರ್ವಹಿಸಲು ರಾಜ್ಯದ ಪಾಲು (ಕೋಟಿಗಳಲ್ಲಿ)	ಕರ್ತವ್ಯವನ್ನು ನಿರ್ವಹಿಸಲು ಪಿಆರ್‌ಐಗಳ ಪಾಲು (ಕೋಟಿಗಳಲ್ಲಿ)	ಪಿಆರ್‌ಐಗಳಿಗೆ ಹಂಚಿರುವ ಹಣದಲ್ಲಿ ವೇತನದ ಪಾಲು (ಶೇಕಡ)
ಪಶುಪಾಲನೆ, ವೈನುಗಾರಿಕೆ, ಕೋಳಿ ಸಾಕಣೆ	2017-18	1,507.40 (ಶೇಕಡ 75.03)	501.56 (ಶೇಕಡ 24.97)	83.77
	2018-19	1,848.52 (ಶೇಕಡ 74.4)	636.14 (ಶೇಕಡ 25.6)	87.41
	2019-20	1,821.88 (ಶೇಕಡ 71.97)	709.42 (ಶೇಕಡ 28.03)	82.88
	2020-21	1,691.58 (ಶೇಕಡ 69.45)	744.14 (ಶೇಕಡ 30.55)	85.84
	2021-22	1,710.33 (ಶೇಕಡ 69.58)	747.60 (ಶೇಕಡ 30.42)	85.36
ಮೀನುಗಾರಿಕೆ	2017-18	243.89 (ಶೇಕಡ 89.37)	29.00 (ಶೇಕಡ 10.63)	53.34
	2018-19	235.20 (ಶೇಕಡ 87.42)	33.84 (ಶೇಕಡ 12.58)	54.52
	2019-20	222.63 (ಶೇಕಡ 84.48)	40.90 (ಶೇಕಡ 15.52)	58.59
	2020-21	299.74 (ಶೇಕಡ 87.69)	42.08 (ಶೇಕಡ 12.31)	56.56
	2021-22	243.12 (ಶೇಕಡ 84.61)	44.23 (ಶೇಕಡ 15.39)	61.33
ಸಾಮಾಜಿಕ ಮತ್ತು ಕೃಷಿ ಅರಣ್ಯ	2017-18	809.86 (ಶೇಕಡ 84.99)	143.08 (ಶೇಕಡ 15.01)	22.62
	2018-19	1,200.44 (ಶೇಕಡ 87.35)	173.91 (ಶೇಕಡ 12.65)	23.62
	2019-20	971.24 (ಶೇಕಡ 82.83)	201.31 (ಶೇಕಡ 17.17)	23.45
	2020-21	936.01 (ಶೇಕಡ 83.5)	185.02 (ಶೇಕಡ 16.5)	29.68
	2021-22	767.41 (ಶೇಕಡ 80.6)	184.7 (ಶೇಕಡ 19.4)	29.92
ಅರಣ್ಯ ಕೆಲ ಉತ್ಪನ್ನಗಳು				
ಆಹಾರ ಸಂಸ್ಕರಣಾ ಕೈಗಾರಿಕೆಗಳು ಸೇರಿದಂತೆ ಸಣ್ಣ ಕೈಗಾರಿಕೆಗಳು	2017-18	790.63 (ಶೇಕಡ 86.33)	121.97 (ಶೇಕಡ 13.37)	50.88
	2018-19	727.36 (ಶೇಕಡ 84.13)	137.25 (ಶೇಕಡ 15.87)	51.72
	2019-20	988.65 (ಶೇಕಡ 87.26)	144.30 (ಶೇಕಡ 12.74)	44.48

ಕರ್ತವ್ಯ	ವರ್ಷ	ಕರ್ತವ್ಯವನ್ನು ನಿರ್ವಹಿಸಲು ರಾಜ್ಯದ ಪಾಲು (ಕೋಟಿಗಳಲ್ಲಿ)	ಕರ್ತವ್ಯವನ್ನು ನಿರ್ವಹಿಸಲು ಪಿಆರ್‌ಐಗಳ ಪಾಲು (ಕೋಟಿಗಳಲ್ಲಿ)	ಪಿಆರ್‌ಐಗಳಿಗೆ ಹಂಚಿರುವ ಹಣದಲ್ಲಿ ವೇತನದ ಪಾಲು (ಶೇಕಡ)
ಖಾದಿ, ಗ್ರಾಮ ಮತ್ತು ಗುಡಿ ಕೈಗಾರಿಕೆಗಳು	2020-21	1,111.08 (ಶೇಕಡ 88.42)	145.57 (ಶೇಕಡ 11.58)	44.94
	2021-22	1,166.25 (ಶೇಕಡ 89.17)	141.65 (ಶೇಕಡ 10.83)	44.15
ಗ್ರಾಮೀಣ ವಸತಿ	2017-18	2,203.06 (ಶೇಕಡ 61.03)	1,406.90(ಶೇಕಡ 38.97)	0.00
	2018-19	2,112.81 (ಶೇಕಡ 67.87)	1,000.00(ಶೇಕಡ 32.13)	0.00
	2019-20	2,633.28 (ಶೇಕಡ 89.48)	309.60 (ಶೇಕಡ 10.52)	0.00
	2020-21	1,502.85 (ಶೇಕಡ 100)	0.00 (ಶೇಕಡ 0.00)	0.00
	2021-22	2,382.07 (ಶೇಕಡ 100)	0.00 (ಶೇಕಡ 0.00)	0.00
	2017-18	2,821.98 (ಶೇಕಡ 62.15)	1,718.78 (ಶೇಕಡ 37.85)	0.00
ಕುಡಿಯುವ ನೀರು ಸರಬರಾಜು	2018-19	1,875.43 (ಶೇಕಡ 52.53)	1,694.81 (ಶೇಕಡ 47.47)	0.00
	2019-20	1,528.80 (ಶೇಕಡ 66.05)	785.73 (ಶೇಕಡ 33.95)	0.00
	2020-21	1,336.01 (ಶೇಕಡ 75.3)	438.31 (ಶೇಕಡ 24.7)	0.00
	2021-22	4,821.83 (ಶೇಕಡ 91.67)	438.21 (ಶೇಕಡ 8.33)	0.00
	2017-18	2,832.87 (ಶೇಕಡ 80.15)	701.44 (ಶೇಕಡ 19.85)	0.00
	2018-19	1,553.70 (ಶೇಕಡ 76.83)	468.44 (ಶೇಕಡ 23.17)	0.00
ಇಂಧನ ಮತ್ತು ಮೇವು	2019-20	1,344.87 (ಶೇಕಡ 72.69)	505.31 (ಶೇಕಡ 27.31)	0.00
	2020-21	1,296.52 (ಶೇಕಡ 75.15)	428.73 (ಶೇಕಡ 24.85)	0.00
	2021-22	1,212.26 (ಶೇಕಡ 72.12)	468.73 (ಶೇಕಡ 27.88)	0.00
	2017-18	2,832.87 (ಶೇಕಡ 80.15)	701.44 (ಶೇಕಡ 19.85)	0.00
ರಸ್ತೆಗಳು, ಮೋರಿಗಳು, ಸೇತುವೆಗಳು, ದೋಣಿಗಳು, ಜಲಮಾರ್ಗಗಳು ಮತ್ತು ಇತರ ಸಂಚಾರ ವಿಧಾನಗಳು	2018-19	1,553.70 (ಶೇಕಡ 76.83)	468.44 (ಶೇಕಡ 23.17)	0.00
	2019-20	1,344.87 (ಶೇಕಡ 72.69)	505.31 (ಶೇಕಡ 27.31)	0.00
	2020-21	1,296.52 (ಶೇಕಡ 75.15)	428.73 (ಶೇಕಡ 24.85)	0.00
	2021-22	1,212.26 (ಶೇಕಡ 72.12)	468.73 (ಶೇಕಡ 27.88)	0.00

ಕರ್ತವ್ಯ	ವರ್ಷ	ಕರ್ತವ್ಯವನ್ನು ನಿರ್ವಹಿಸಲು ರಾಜ್ಯದ ಪಾಲು (ಕೋಟಿಗಳಲ್ಲಿ)	ಕರ್ತವ್ಯವನ್ನು ನಿರ್ವಹಿಸಲು ಪಿಆರ್‌ಐಗಳ ಪಾಲು (ಕೋಟಿಗಳಲ್ಲಿ)	ಪಿಆರ್‌ಐಗಳಿಗೆ ಹಂಚಿರುವ ಹಣದಲ್ಲಿ ವೇತನದ ಪಾಲು (ಶೇಕಡ)
ವಿದ್ಯುತ್ ವಿತರಣೆ ಸೇರಿದಂತೆ ಗ್ರಾಮೀಣ ವಿದ್ಯುದೀಕರಣ	2017-18	9,420.35 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
	2018-19	10,064.52 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
	2019-20	12,260.01 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
	2020-21	14,253.31 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
	2021-22	17,444.93 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
ಅಸಾಂಪ್ರದಾಯಿಕ ಇಂಧನ ಮೂಲಗಳು	2017-18	0.44 (ಶೇಕಡ 2.43)	17.64 (ಶೇಕಡ 97.57)	0.00
	2018-19	0.50 (ಶೇಕಡ 9.6)	4.71 (ಶೇಕಡ 90.4)	0.00
	2019-20	0.49 (ಶೇಕಡ 8.72)	5.15 (ಶೇಕಡ 91.28)	0.00
	2020-21	0.37 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
	2021-22	0.40 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
ಬಡತನ ನಿರ್ಮೂಲನೆ ಕಾರ್ಯಕ್ರಮ	2017-18	16.06 (ಶೇಕಡ 0.25)	6,517.11 (ಶೇಕಡ 99.75)	14.73
	2018-19	10.84 (ಶೇಕಡ 0.14)	7,686.62 (ಶೇಕಡ 99.86)	18.02
	2019-20	12.58 (ಶೇಕಡ 0.15)	8,110.38 (ಶೇಕಡ 99.85)	15.85
	2020-21	435.69 (ಶೇಕಡ 4.43)	9,388.67 (ಶೇಕಡ 95.57)	16.97
	2021-22	287.21 (ಶೇಕಡ 3.46)	8,011.99 (ಶೇಕಡ 96.54)	18.17
ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ಒಳಗೊಂಡಂತೆ ಶಿಕ್ಷಣ	2017-18	838.44 (ಶೇಕಡ 5.62)	14,072.66 (ಶೇಕಡ 94.38)	70.88
	2018-19	3,430.68 (ಶೇಕಡ 16.16)	17,796.93 (ಶೇಕಡ 83.84)	74.09
	2019-20	2,778.46 (ಶೇಕಡ 12.81)	18,919.34 (ಶೇಕಡ 87.19)	72.11
	2020-21	2,266.18 (ಶೇಕಡ 9.98)	20,446.57 (ಶೇಕಡ 90.02)	73.24

ಕರ್ತವ್ಯ	ವರ್ಷ	ಕರ್ತವ್ಯವನ್ನು ನಿರ್ವಹಿಸಲು ರಾಜ್ಯದ ಪಾಲು (ಕೋಟಿಗಳಲ್ಲಿ)	ಕರ್ತವ್ಯವನ್ನು ನಿರ್ವಹಿಸಲು ಪಿಆರ್‌ಐಗಳ ಪಾಲು (ಕೋಟಿಗಳಲ್ಲಿ)	ಪಿಆರ್‌ಐಗಳಿಗೆ ಹಂಚಿರುವ ಹಣದಲ್ಲಿ ವೇತನದ ಪಾಲು (ಶೇಕಡ)
	2021-22	3,292.38 (ಶೇಕಡ 13.78)	20,592.35 (ಶೇಕಡ 86.22)	73.77
ತಾಂತ್ರಿಕ ತರಬೇತಿ ಮತ್ತು ವೃತ್ತಿಪರ ಶಿಕ್ಷಣ	2017-18	752.33 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
	2018-19	876.34 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
	2019-20	886.52 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
	2020-21	1,107.08 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
	2021-22	1,045.68 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
ವಯಸ್ಕರ ಮತ್ತು ಅನೌಪಚಾರಿಕ ಶಿಕ್ಷಣ	2017-18	12.99 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
	2018-19	13.51 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
	2019-20	1.97 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
	2020-21	2.36 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
	2021-22	2.21 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
ಗ್ರಂಥಾಲಯಗಳು				
ಸಾಂಸ್ಕೃತಿಕ ಚಟುವಟಿಕೆಗಳು	2017-18	704.24 (ಶೇಕಡ 93.17)	51.66 (ಶೇಕಡ 6.83)	5.71
	2018-19	608.19 (ಶೇಕಡ 90.9)	60.88 (ಶೇಕಡ 9.1)	5.32
	2019-20	543.23 (ಶೇಕಡ 89.81)	61.66 (ಶೇಕಡ 10.19)	5.82
	2020-21	466.92 (ಶೇಕಡ 82.44)	99.49 (ಶೇಕಡ 17.56)	3.67
	2021-22	402.44 (ಶೇಕಡ 78.27)	111.70 (ಶೇಕಡ 21.73)	4.52
ಮಾರುಕಟ್ಟೆಗಳು ಮತ್ತು ಮೇಳಗಳು				
	2017-18	2,292.53 (ಶೇಕಡ 67.95)	1,081.31 (ಶೇಕಡ 32.05)	82.53

ಕರ್ತವ್ಯ	ವರ್ಷ	ಕರ್ತವ್ಯವನ್ನು ನಿರ್ವಹಿಸಲು ರಾಜ್ಯದ ಪಾಲು (ಕೋಟಿಗಳಲ್ಲಿ)	ಕರ್ತವ್ಯವನ್ನು ನಿರ್ವಹಿಸಲು ಪಿಆರ್‌ಐಗಳ ಪಾಲು (ಕೋಟಿಗಳಲ್ಲಿ)	ಪಿಆರ್‌ಐಗಳಿಗೆ ಹಂಚಿರುವ ಹಣದಲ್ಲಿ ವೇತನದ ಪಾಲು (ಶೇಕಡ)
ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಔಷಧಾಲಯಗಳು ಸೇರಿದಂತೆ ಆರೋಗ್ಯ ಮತ್ತು ನೈರ್ಮಲ್ಯ	2018-19	2,782.48 (ಶೇಕಡ 65.44)	1,469.38 (ಶೇಕಡ 34.56)	80.98
	2019-20	2,599.59 (ಶೇಕಡ 64.05)	1,458.99 (ಶೇಕಡ 35.95)	79.84
ಕುಟುಂಬ ಕಲ್ಯಾಣ	2020-21	3,414.90 (ಶೇಕಡ 67.8)	1,621.61 (ಶೇಕಡ 32.2)	80.61
	2021-22	5,333.00 (ಶೇಕಡ 76.46)	1,642.33 (ಶೇಕಡ 23.54)	79.94
	2017-18	147.30 (ಶೇಕಡ 24.17)	462.04 (ಶೇಕಡ 75.83)	70.86
	2018-19	217.92 (ಶೇಕಡ 27.92)	562.56 (ಶೇಕಡ 72.08)	73.29
	2019-20	255.38 (ಶೇಕಡ 30.96)	569.39 (ಶೇಕಡ 69.04)	71.68
	2020-21	265.92 (ಶೇಕಡ 28.68)	50.72 (ಶೇಕಡ 71.32)	76.99
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	2021-22	251.05 (ಶೇಕಡ 27.94)	647.47 (ಶೇಕಡ 72.06)	74.95
	2017-18	906.87 (ಶೇಕಡ 25.75)	2,614.72 (ಶೇಕಡ 74.25)	0
	2018-19	1,098.95 (ಶೇಕಡ 25.59)	3,195.57 (ಶೇಕಡ 74.41)	0
	2019-20	845.19 (ಶೇಕಡ 18.05)	3,837.85 (ಶೇಕಡ 81.95)	0
	2020-21	618.74 (ಶೇಕಡ 14.5)	3,649.82 (ಶೇಕಡ 85.50)	0
	2021-22	517.70 (ಶೇಕಡ 12.36)	3,671.98 (ಶೇಕಡ 87.64)	0
ವಿಕಲಚೇತನರು ಮತ್ತು ಬುದ್ಧಿಮಾಂದ್ಯರ ಕಲ್ಯಾಣ ಸೇರಿದಂತೆ ಸಮಾಜ ಕಲ್ಯಾಣ	2017-18	2,481.12 (ಶೇಕಡ 67.48)	1,195.49 (ಶೇಕಡ 32.52)	11.27
	2018-19	3,742.58 (ಶೇಕಡ 76.24)	1,166.08 (ಶೇಕಡ 23.76)	15.88
	2019-20	5,075.54 (ಶೇಕಡ 75.05)	1,687.43 (ಶೇಕಡ 24.95)	9.79
	2020-21	5,144.29 (ಶೇಕಡ 75.4)	1,678.07 (ಶೇಕಡ 24.60)	10.54

ಕರ್ತವ್ಯ	ವರ್ಷ	ಕರ್ತವ್ಯವನ್ನು ನಿರ್ವಹಿಸಲು ರಾಜ್ಯದ ಪಾಲು (ಕೋಟಿಗಳಲ್ಲಿ)	ಕರ್ತವ್ಯವನ್ನು ನಿರ್ವಹಿಸಲು ಪಿಆರ್‌ಐಗಳ ಪಾಲು (ಕೋಟಿಗಳಲ್ಲಿ)	ಪಿಆರ್‌ಐಗಳಿಗೆ ಹಂಚಿರುವ ಹಣದಲ್ಲಿ ವೇತನದ ಪಾಲು (ಶೇಕಡ)
	2021-22	5,455.27 (ಶೇಕಡ 76.26)	1,697.78 (ಶೇಕಡ 23.74)	12.10
ದುರ್ಬಲ ಪರ್ಗಗಳ ಮತ್ತು ನಿರ್ದಿಷ್ಟವಾಗಿ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ	2017-18	5,554.49 (ಶೇಕಡ 65.66)	2,904.90 (ಶೇಕಡ 34.34)	11.58
	2018-19	5,713.97 (ಶೇಕಡ 65.35)	3,029.82 (ಶೇಕಡ 34.65)	14.14
	2019-20	5,067.99 (ಶೇಕಡ 60.93)	3,250.23 (ಶೇಕಡ 39.07)	14.71
	2020-21	4,572.53 (ಶೇಕಡ 59.15)	3,157.36 (ಶೇಕಡ 40.85)	18.79
	2021-22	4,335.22 (ಶೇಕಡ 58.1)	3,125.89 (ಶೇಕಡ 41.9)	18.68
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ	2017-18	2,760.60 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
	2018-19	3,754.79 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
	2019-20	3,887.13 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
	2020-21	3,324.92 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ
	2021-22	6,719.00 (ಶೇಕಡ 100)	0.00 (ಶೇಕಡ 0.00)	ಲಭ್ಯವಿಲ್ಲ

ಅನುಬಂಧ 2.4 (ಬಿ)

ಉಲ್ಲೇಖ: ಕಂಡಿಕೆ 2.2.2/ ಪುಟ ಸಂಖ್ಯೆ.15)

ವೇತನ ಮತ್ತು ವೇತನೇತರ ಹಂಚಿಕೆಗಳ ವಿವರಗಳು

ಕ್ರಮ ಸಂಖ್ಯೆ	ವರ್ಗಾಯಿಸಲಾದ ಕರ್ತವ್ಯ	ವೇತನ ವೆಚ್ಚ (₹ ಲಕ್ಷಗಳಲ್ಲಿ)					ವೇತನೇತರ ವೆಚ್ಚ (₹ ಲಕ್ಷಗಳಲ್ಲಿ)				
		2017-18	2018-19	2019-20	2020-21	2021-22	2017-18	2018-19	2019-20	2020-21	2021-22
1	ಕೃಷಿ ಬೆಳೆ ಪಾಲನೆ	23,093	30,146	27,994	32,926.44	32,795.75	7,647	8,200	8,768.17	5,294.72	3,891.62
2	ಭೂಸುಧಾರಣೆ, ಭೂ ಸಂರಕ್ಷಣೆ	3,007	3,557	3,077	3,378.63	3,222.16	349	375	403	410.12	409.4
3	ಸಣ್ಣ ನೀರಾವರಿ	0	0	0	0	0	2,578	2,750	3,053.38	3,113.02	3,113.02
4	ಪಶುಸಂಗೋಪನೆ, ಹೈನುಗಾರಿಕೆ	42,015	53,665	54,541	63,851.55	63,785.14	8,141	7,727	11,263.38	10,531.36	10,939.91
5	ಮೀನುಗಾರಿಕೆ	1,547	1,845	2,217	2,379.34	2,365.98	1,353	1,539	1,567.06	1,827.31	1,491.98
6	ಸಾಮಾಜಿಕ ಅರಣ್ಯ	3,236	4,107	4,721	5,491.88	5,527.76	11,072	13,284	15,409.71	13,009.49	12,949.36
7	ಸಣ್ಣ ಕೈಗಾರಿಕೆಗಳು	6,206	7,098	6,346	6,542	6,161.33	5,991	6,627	7,920.89	8,014.38	7,792.72
8	ಗ್ರಾಮೀಣ ವಸತಿ	0	0	0	0	0	1,50,675	1,00,000	50,000	50,000	50,000
9	ಕುಡಿಯುವ ನೀರು	0	0	0	0	0	1,62,385	1,85,009	78,702	43,830.21	43,819.98
10	ರಸ್ತೆಗಳು ಮತ್ತು ಸೇತುವೆಗಳು	0	0	0	0	0	43,885	46,844	50,531.24	42,873	41,873
11	ಬಡತನ ನಿರ್ಮೂಲನೆ ಕಾರ್ಯಕ್ರಮ	95,871	1,08,408	1,12,572	1,33,616.2	1,31,095.3	5,54,882	6,01,552	7,10,441	7,87,231.1	7,21,350.9

12	ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ಒಳಗೊಂಡಂತೆ ಶಿಕ್ಷಣ	9,95,456	12,87,497	13,24,589	14,84,389	15,18,097	4,09,047	4,50,176	5,12,212.9	54,22,924	5,39,752.2
13	ಸಾಂಸ್ಕೃತಿಕ ಚಟುವಟಿಕೆಗಳು	295	324	359	365.08	383.33	4,871	5,764	5,807.2	9,583.7	8,096.7
14	ಸಾರ್ವಜನಿಕ ಆರೋಗ್ಯ	89,238	1,18,992	1,16,491	1,30,717.5	1,29,980.2	18,893	27,946	29,407.62	31,441.22	32,611.49
15	ಕುಟುಂಬ ಕಲ್ಯಾಣ	32,704	41,228	40,813	48,920.02	48,528.48	13,449	15,028	16,126.41	14,620.18	16,218.2
16	ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	0	0	0	0	0	1,56,693	2,15,042	2,15,042	1,97,174.5	1,97,319.2
17	ವಿಕಲಚೇತನರು ಮತ್ತು ಬುದ್ಧಿಮಾಂದ್ಯರ ಕಲ್ಯಾಣ ಸೇರಿದಂತೆ ಸಮಾಜ ಕಲ್ಯಾಣ	13,472	16,299	15,923	17,302.8	20,213.24	1,06,077	86,345	1,46,788	1,46,833.2	1,46,799
18	ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಕಲ್ಯಾಣ	33,628	41,549	46,339	56,431.7	57,085.03	2,56,862	2,52,201	2,68,666.7	2,43,959.3	2,48,485.4

ಆಕರ: 2017-18ರಿಂದ 2021-22ರವರೆಗಿನ ಆಯವ್ಯಯ ಲಿಂಕ್ ಡಾಕ್ಯುಮೆಂಟ್‌ಗಳು.

ಅನುಬಂಧ 2.5

(ಉಲ್ಲೇಖ: ಕಂಡಿಕೆ 2.2.3/ ಪುಟ ಸಂಖ್ಯೆ 17)

ಕೇಂದ್ರ ಪ್ರಾಯೋಜಿತ ಯೋಜನೆಗಳ ವಿವರಗಳು

ಕ್ರಮ ಸಂಖ್ಯೆ	ವರ್ಗಾಯಿಸಲಾದ ಕರ್ತವ್ಯ	ಕರ್ತವ್ಯ ಸಂಬಂಧಿತ ವಲಯ	ಅನುಷ್ಠಾನ ಗೊಳಿಸುತ್ತಿರುವ ಸಿಎಸ್‌ಎಸ್‌ಗಳ ಸಂಖ್ಯೆ	ಕೇಂದ್ರ ಪ್ರಾಯೋಜಿತ ಯೋಜನೆಗಳ ಹೆಸರು	ಅನುಷ್ಠಾನ ಮಾಡುತ್ತಿರುವುದು (ರಾಜ್ಯ/ಪಿಆರ್‌ಐ)
1	ಕೃಷಿ	ಕೃಷಿ ಬೆಳೆ ಪಾಲನೆ	8	ರಾಷ್ಟ್ರೀಯ ಆಹಾರ ಭದ್ರತಾ ಮಿಷನ್	ರಾಜ್ಯ
				ಏನ್‌ಎಮ್‌ಎಸ್‌ಎ - ಮುಖ್ಯಮಂತ್ರಿ ಸೂಕ್ಷ್ಮ ನೀರಾವರಿ ಯೋಜನೆ (ಪಿಎಮ್‌ಕೆಎಸ್‌ವೈ)	ರಾಜ್ಯ
				ಕೃಷಿ ವಿಸ್ತರಣೆ ಮತ್ತು ತಂತ್ರಜ್ಞಾನದ ಉಪ-ಅಭಿಯಾನ	ರಾಜ್ಯ
				ಕೃಷಿ ಯಾಂತ್ರೀಕರಣದ ಉಪ-ಅಭಿಯಾನ	ರಾಜ್ಯ
				ಬೀಜ ಮತ್ತು ಸಸಿ ನೆಡುವ ವಸ್ತುಗಳ ಉಪ-ಅಭಿಯಾನ	ರಾಜ್ಯ
				ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ	ರಾಜ್ಯ
				ಮಣ್ಣಿನ ಆರೋಗ್ಯ ನಿರ್ವಹಣೆ ಯೋಜನೆ	ರಾಜ್ಯ
				ಪ್ರಧಾನಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ ಔಪಚಾರಿಕೀಕರಣ	ರಾಜ್ಯ
				ಸಂಭಾವ್ಯ ರಾಜ್ಯಗಳಲ್ಲಿ ತಾಳೆ ಕೃಷಿ	ರಾಜ್ಯ
				ಪಿಎಮ್‌ಕೆಎಸ್‌ವೈ - ಸುಸ್ಥಿರ ಕೃಷಿ ರಾಷ್ಟ್ರೀಯ ಮಿಷನ್	ರಾಜ್ಯ
				ರಾಷ್ಟ್ರೀಯ ತೋಟಗಾರಿಕೆ ಮಿಷನ್	ರಾಜ್ಯ
				ತೆಂಗಿನ ಉತ್ಪಾದಕತೆ ಸುಧಾರಣೆ ಸಮಗ್ರ ಕೃಷಿ ಕಾರ್ಯಕ್ರಮ	ರಾಜ್ಯ
				ಪಿಎಮ್‌ಕೆಎಸ್‌ವೈ - ಸುಸ್ಥಿರ ಕೃಷಿ ರಾಷ್ಟ್ರೀಯ ಮಿಷನ್	ರಾಜ್ಯ
				ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಜಲಾನಯನ ಅಭಿವೃದ್ಧಿ	ರಾಜ್ಯ
		ರೇಷ್ಮೆ	1		
			2		

ಕ್ರಮ ಸಂಖ್ಯೆ	ವರ್ಗಾಯಿಸಲಾದ ಕರ್ತವ್ಯ	ಕರ್ತವ್ಯ ಸಂಬಂಧಿತ ವಲಯ	ಅನುಷ್ಠಾನ ಗೊಳಿಸುತ್ತಿರುವ ಸಿಎಸ್‌ಎಸ್‌ಗಳ ಸಂಖ್ಯೆ	ಕೇಂದ್ರ ಪ್ರಾಯೋಜಿತ ಯೋಜನೆಗಳ ಹೆಸರು	ಅನುಷ್ಠಾನ ಮಾಡುತ್ತಿರುವುದು (ರಾಜ್ಯ/ಪಿಆರ್‌ಐ)
		ಮಣ್ಣು ಮತ್ತು ಜಲ ಸಂರಕ್ಷಣೆ ಸೇರಿದಂತೆ ಜಲಾನಯನ ಅಭಿವೃದ್ಧಿ		ಎನ್‌ಎಮ್‌ಎಸ್‌ಎ - ಇತರ ಘಟಕಗಳು	ರಾಜ್ಯ
		ಕೃಷಿ ಸಂಶೋಧನೆ	0	-	
		ಮಾರಾಟ ಮತ್ತು ಗುಣಮಟ್ಟದ ನಿಯಂತ್ರಣ	0	-	
2	ಭೂ ಸುಧಾರಣೆ, ಭೂ ಸುಧಾರಣೆಗಳ ಅನುಷ್ಠಾನ, ಭೂ ಬಲವರ್ಧನೆ ಮತ್ತು ಮಣ್ಣಿನ ಸಂರಕ್ಷಣೆ	ಭೂ ಸುಧಾರಣೆ	1	ರಾಷ್ಟ್ರೀಯ ಭೂ ದಾಖಲೆಗಳ ನಿರ್ವಹಣೆ ಕಾರ್ಯಕ್ರಮ	ರಾಜ್ಯ
3	ಸಣ್ಣ ನೀರಾವರಿ, ನೀರು ನಿರ್ವಹಣೆ	ಸಣ್ಣ ನೀರಾವರಿ (ಮೇಲ್ಮೈ ನೀರು)	1	ಸಣ್ಣ ನೀರಾವರಿ ಅಂಕಿಅಂಶಗಳ ಸುಧಾರಣೆ	ರಾಜ್ಯ

ಕ್ರಮ ಸಂಖ್ಯೆ	ವರ್ಗಾಯಿಸಲಾದ ಕರ್ತವ್ಯ	ಕರ್ತವ್ಯ ಸಂಬಂಧಿತ ವಲಯ	ಅನುಷ್ಠಾನ ಗೊಳಿಸುತ್ತಿರುವ ಸಿಎಸ್‌ಎಸ್‌ಗಳ ಸಂಖ್ಯೆ	ಕೇಂದ್ರ ಪ್ರಾಯೋಜಿತ ಯೋಜನೆಗಳ ಹೆಸರು	ಅನುಷ್ಠಾನ ಮಾಡುತ್ತಿರುವುದು (ರಾಜ್ಯ/ಪಿಆರ್‌ಐ)
	ಮತ್ತು ಜಲಾನಯನ ಅಭಿವೃದ್ಧಿ	ಮತ್ತು ಅಂತರ್ಜಲ)			
4	ಪಶುಪಾಲನೆ, ಹೈನುಗಾರಿಕೆ, ಕೋಳಿ ಸಾಕಣೆ	ಪಶುಪಾಲನೆ	4	ಹಾಲು, ಮಾಂಸ, ಮೊಟ್ಟೆ ಮತ್ತು ಉಣ್ಣೆ ಉತ್ಪನ್ನಗಳ ಅಂದಾಜಿಸಲು ಸಮಗ್ರ ಮಾದರಿ ಸಮೀಕ್ಷೆ ಪ್ರಾಣಿಗಳ ರೋಗಗಳ ನಿಯಂತ್ರಣ ಜಾನುವಾರು ಗಣತಿ ರಾಷ್ಟ್ರೀಯ ಜಾನುವಾರು ಮಿಷನ್	ರಾಜ್ಯ ರಾಜ್ಯ ರಾಜ್ಯ ರಾಜ್ಯ
		ಡೈರಿ ಅಭಿವೃದ್ಧಿ	0	-	
5	ಮೀನುಗಾರಿಕೆ	ಮೀನುಗಾರಿಕೆ	3	ನೀಲಿ ಕ್ರಾಂತಿ / ಮೀನುಗಾರಿಕೆಯ ಸಮಗ್ರ ಅಭಿವೃದ್ಧಿ ಮತ್ತು ನಿರ್ವಹಣೆ ಮೀನುಗಾರರ ಕಲ್ಯಾಣ ಮೀನುಗಾರಿಕೆ ಬಂದರಿನ ನಿರ್ಮಾಣ	ರಾಜ್ಯ ರಾಜ್ಯ
6	ಸಾಮಾಜಿಕ ಅರಣ್ಯ	ಅರಣ್ಯ ಮತ್ತು ವನ್ಯಜೀವಿ	8	ಮ್ಯಾಂಗ್ರೋವ್ ಅನುಷ್ಠಾನ ಮತ್ತು ನಿರ್ವಹಣೆ ತ್ರಿಯಾ ಯೋಜನೆ ರಾಷ್ಟ್ರೀಯ ಬಿದಿರು ಮಿಷನ್ ಅರಣ್ಯ ಬೆಂಕಿ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಯೋಜನೆಯ ತೀವ್ರತೆ ಅರಣ್ಯ ಕೃಷಿ ಉಪ-ಅಭಿಯಾನ ಪ್ರಾಜೆಕ್ಟ್ ಟೈಗರ್ - ಕೇಂದ್ರ ವಲಯದ ಯೋಜನೆ ಪ್ರಾಜೆಕ್ಟ್ ಎಲಿಫೆಂಟ್ ವನ್ಯಮೃಗ ಆವಾಸಸ್ಥಾನಗಳ ಸಮಗ್ರ ಅಭಿವೃದ್ಧಿ ಗ್ರೀನ್ ಇಂಡಿಯಾ ಮಿಷನ್	ರಾಜ್ಯ ರಾಜ್ಯ ರಾಜ್ಯ ರಾಜ್ಯ ರಾಜ್ಯ ರಾಜ್ಯ ರಾಜ್ಯ ರಾಜ್ಯ

ಕ್ರಮ ಸಂಖ್ಯೆ	ವರ್ಗಾಯಿಸಲಾದ ಕರ್ತವ್ಯ	ಕರ್ತವ್ಯ ಸಂಬಂಧಿತ ವಲಯ	ಅನುಷ್ಠಾನ ಗೊಳಿಸುತ್ತಿರುವ ಸಿಎಸ್‌ಎಸ್‌ಗಳ ಸಂಖ್ಯೆ	ಕೇಂದ್ರ ಪ್ರಾಯೋಜಿತ ಯೋಜನೆಗಳ ಹೆಸರು	ಅನುಷ್ಠಾನ ಮಾಡುತ್ತಿರುವುದು (ರಾಜ್ಯ/ಪಿಆರ್‌ಐ)
7	ಅರಣ್ಯ ಕಿರು ಉತ್ಪನ್ನ				
8	ಆಹಾರ ಸಂಸ್ಕರಣಾ ಕೈಗಾರಿಕೆಗಳು ಸೇರಿದಂತೆ ಸಣ್ಣ ಕೈಗಾರಿಕೆಗಳು	ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು	0	-	
9	ಖಾದಿ, ಗ್ರಾಮ ಮತ್ತು ಗುಡಿ ಕೈಗಾರಿಕೆಗಳು	ಖಾದಿ, ಗ್ರಾಮ ಮತ್ತು ಗುಡಿ ಕೈಗಾರಿಕೆಗಳು	0	-	
10	ಗ್ರಾಮೀಣ ಪಸತಿ	ಗ್ರಾಮೀಣ ಪಸತಿ	1	ಪ್ರಧಾನ ಮಂತ್ರಿ ಆವಾಸ ಯೋಜನೆ 2216-02-800-0-04	ರಾಜ್ಯ
11	ಕುಡಿಯುವ ನೀರು	ಕುಡಿಯುವ ನೀರು ಸರಬರಾಜು	2	ಗ್ರಾಮೀಣ ನೀರು ಸರಬರಾಜು ಯೋಜನೆ - 2215-01-102-9-08 ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) - 2215-01-198-6-01	ರಾಜ್ಯ ಪಿಆರ್‌ಐ
12	ಇಂಧನ ಮತ್ತು ಮೇವು				
13	ರಸ್ತೆಗಳು, ಮೋರಿಗಳು, ಸೇತುವೆಗಳು,	ಗ್ರಾಮೀಣ ಸಾರಿಗೆ	1	ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ	ರಾಜ್ಯ

ಕ್ರಮ ಸಂಖ್ಯೆ	ವರ್ಗಾಯಿಸಲಾದ ಕರ್ತವ್ಯ	ಕರ್ತವ್ಯ ಸಂಬಂಧಿತ ವಲಯ	ಅನುಷ್ಠಾನ ಗೊಳಿಸುತ್ತಿರುವ ಸಿಎಸ್‌ಎಸ್‌ಗಳ ಸಂಖ್ಯೆ	ಕೇಂದ್ರ ಪ್ರಾಯೋಜಿತ ಯೋಜನೆಗಳ ಹೆಸರು	ಅನುಷ್ಠಾನ ಮಾಡುತ್ತಿರುವುದು (ರಾಜ್ಯ/ಪಿಆರ್‌ಐ)
	ದೋಣಿಗಳು, ಜಲಮಾರ್ಗಗಳು ಮತ್ತು ಇತರ ಸಂಚಾರ ವಿಧಾನಗಳು				
14	ವಿದ್ಯುತ್ ವಿತರಣೆ ಸೇರಿದಂತೆ ಗ್ರಾಮೀಣ ವಿದ್ಯುದೀಕರಣ	ಗ್ರಾಮೀಣ ವಿದ್ಯುದೀಕರಣ, ಇಂಧನ ಮತ್ತು ಶಕ್ತಿ	0	ಪಿಆರ್‌ಐಗಳಿಗೆ ವರ್ಗಾಯಿಸಲಾಗಿಲ್ಲ	
15	ಅಸಾಂಪ್ರದಾಯಿಕ ಇಂಧನ ಮೂಲಗಳು	ಗ್ರಾಮೀಣ ವಿದ್ಯುದೀಕರಣ, ಇಂಧನ ಮತ್ತು ಶಕ್ತಿ	0	ಪಿಆರ್‌ಐಗಳಿಗೆ ವರ್ಗಾಯಿಸಲಾಗಿಲ್ಲ	
16	ಬಡತನ ನಿರ್ಮೂಲನೆ ಕಾರ್ಯಕ್ರಮ	ಬಡತನ ನಿರ್ಮೂಲನೆ	9	ಶ್ಯಾಮ್ ಪ್ರಸಾದ್ ಮುಖರ್ಜಿ ನಗರ ಪ್ರದೇಶ ಮಿಷನ್ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ ಮತ್ತು ಬಲವರ್ಧನೆ ಜಿಲ್ಲಾ ಯೋಜನಾ ಪ್ರಕ್ರಿಯೆಗೆ ನಿರ್ವಹಣೆ ಬೆಂಬಲ (ಎಸ್‌ಐಆರ್‌ಡಿ) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಒಟ್ಟು ಅನುದಾನಗಳು (ಜೀತದಾಳುಗಳ ಪುನರ್ವಸತಿ)	ರಾಜ್ಯ ರಾಜ್ಯ ಪಿಆರ್‌ಐ ಪಿಆರ್‌ಐ

ಕ್ರಮ ಸಂಖ್ಯೆ	ವರ್ಗಾಯಿಸಲಾದ ಕರ್ತವ್ಯ	ಕರ್ತವ್ಯ ಸಂಬಂಧಿತ ವಲಯ	ಅನುಷ್ಠಾನ ಗೊಳಿಸುತ್ತಿರುವ ಸಿಎಸ್‌ಎಸ್‌ಗಳ ಸಂಖ್ಯೆ	ಕೇಂದ್ರ ಪ್ರಾಯೋಜಿತ ಯೋಜನೆಗಳ ಹೆಸರು	ಅನುಷ್ಠಾನ ಮಾಡುತ್ತಿರುವುದು (ರಾಜ್ಯ/ಪಿಆರ್‌ಐ)
				ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ Central Share-Start Up Village Entrepreneurship Program- SVEP(NRLM) Central Share-Start Up Village Entrepreneurship Program- SVEP(NRLM) ರಾಷ್ಟ್ರೀಯ ಗ್ರಾಮೀಣ ಆರ್ಥಿಕ ಪರಿವರ್ತನೆ ಯೋಜನೆ - ಕೇಂದ್ರ ಪಾಲು ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ	ಪಿಆರ್‌ಐ ರಾಜ್ಯ ರಾಜ್ಯ ರಾಜ್ಯ ರಾಜ್ಯ
17	ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ಒಳಗೊಂಡಂತೆ ಶಿಕ್ಷಣ	ಶಿಕ್ಷಣ	1	ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕತೆ - ಅಕ್ಷರ ದಾಸೋಹ ಅಥವಾ ಸಮಗ್ರ ಶಿಕ್ಷಣ ಅಭಿಯಾನ	ಪಿಆರ್‌ಐ
18	ತಾಂತ್ರಿಕ ತರಬೇತಿ ಮತ್ತು ವೃತ್ತಿಪರ ಶಿಕ್ಷಣ	ಶಿಕ್ಷಣ	1	ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮತ್ತು ಶಿಕ್ಷಕರ ಶಿಕ್ಷಣ ಮತ್ತು ತರಬೇತಿ ಕಾಲೇಜು	ರಾಜ್ಯ
19	ವಯಸ್ಕರ ಮತ್ತು ಅನೌಪಚಾರಿಕ ಶಿಕ್ಷಣ	ಶಿಕ್ಷಣ	0	-	

ಕ್ರಮ ಸಂಖ್ಯೆ	ವರ್ಗಾಯಿಸಲಾದ ಕರ್ತವ್ಯ	ಕರ್ತವ್ಯ ಸಂಬಂಧಿತ ವಲಯ	ಅನುಷ್ಠಾನ ಗೊಳಿಸುತ್ತಿರುವ ಸಿಎಸ್‌ಎಸ್‌ಗಳ ಸಂಖ್ಯೆ	ಕೇಂದ್ರ ಪ್ರಾಯೋಜಿತ ಯೋಜನೆಗಳ ಹೆಸರು	ಅನುಷ್ಠಾನ ಮಾಡುತ್ತಿರುವುದು (ರಾಜ್ಯ/ಪಿಆರ್‌ಐ)
20	ಗ್ರಂಥಾಲಯಗಳು			ಈ ಕರ್ತವ್ಯದಲ್ಲಿ ಯಾವುದೇ ಯೋಜನೆಗಳಿಲ್ಲ	
21	ಸಾಂಸ್ಕೃತಿಕ ಚಟುವಟಿಕೆಗಳು	ಕಲೆ ಮತ್ತು ಸಂಸ್ಕೃತಿ	0	-	
		ಕ್ರೀಡೆ ಮತ್ತು ಯುವ	1	ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ 2204-00-103-0-09	ರಾಜ್ಯ
22	ಮಾರುಕಟ್ಟೆಗಳು ಮತ್ತು ಮೇಳಗಳು	ಜಾನುವಾರು ಮೇಳಗಳು ಸೇರಿದಂತೆ ಮಾರುಕಟ್ಟೆಗಳು ಮತ್ತು ಜಾತೆಗಳು		ಈ ಕರ್ತವ್ಯದಲ್ಲಿ ಯಾವುದೇ ಯೋಜನೆಗಳಿಲ್ಲ	
23	ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಔಷಧಾಲಯಗಳು ಸೇರಿದಂತೆ ಆರೋಗ್ಯ ಮತ್ತು ನೈರ್ಮಲ್ಯ	ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ	2	ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ -ರಾಜ್ಯದ ಪಾಲು 2210-03-800-0-18 ಜಿಲ್ಲಾ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ (ಆಯುಷ್) ಭಾರತೀಯ ಚಿಕಿತ್ಸಾ ಘಟಕಗಳನ್ನು ತೆರೆಯುವುದು 2210-05-200-0-11	ರಾಜ್ಯ ರಾಜ್ಯ

ಕ್ರಮ ಸಂಖ್ಯೆ	ವರ್ಗಾಯಿಸಲಾದ ಕರ್ತವ್ಯ	ಕರ್ತವ್ಯ ಸಂಬಂಧಿತ ವಲಯ	ಅನುಷ್ಠಾನ ಗೊಳಿಸುತ್ತಿರುವ ಸಿಎಸ್‌ಎಸ್‌ಗಳ ಸಂಖ್ಯೆ	ಕೇಂದ್ರ ಪ್ರಾಯೋಜಿತ ಯೋಜನೆಗಳ ಹೆಸರು	ಅನುಷ್ಠಾನ ಮಾಡುತ್ತಿರುವುದು (ರಾಜ್ಯ/ಪಿಆರ್‌ಐ)
24	ಕುಟುಂಬ ಕಲ್ಯಾಣ	ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ	4	ರಾಜ್ಯ ಕುಟುಂಬ ಕಲ್ಯಾಣ ದಳ 2211-00-001-0-01	ರಾಜ್ಯ
				ಜಿಲ್ಲಾ ಕುಟುಂಬ ಕಲ್ಯಾಣ ದಳ [2211-00-196-6-02]	ಪಿಆರ್‌ಐ
25	ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಶೇಷ ಸಾಮರ್ಥ್ಯದ ಮತ್ತು ಮಾನಸಿಕ ಅಸ್ವಸ್ಥರ ಕಲ್ಯಾಣ	9	ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗ್ರಾಮೀಣ ಕುಟುಂಬ ಆರೋಗ್ಯ ಕೇಂದ್ರಗಳು [2211-00-196-6-051	ಪಿಆರ್‌ಐ
				ಕುಟುಂಬ ಕಲ್ಯಾಣದ ಅಡಿಯಲ್ಲಿ ಗ್ರಾಮೀಣ ಉಪ ಕೇಂದ್ರಗಳು [2211-00-196-6-061	ಪಿಆರ್‌ಐ
				ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ತರಬೇತಿ 2235-02-102-0-05	ರಾಜ್ಯ
				ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಎಸ್‌ಎನ್‌ಪಿ) (2236-02-197-6-01)	ಪಿಆರ್‌ಐ
				ಪೋಶಣ್ ಅಭಿಯಾನ (ರಾಷ್ಟ್ರೀಯ ಪೋಷಣೆ ಮಿಷನ್) 2235-02-102-0-43	ರಾಜ್ಯ
				ಹದಿಹರೆಯದ ಬಾಲಕಿಯರ ಸಬಲೀಕರಣಕ್ಕಾಗಿ ರಾಜೀವ್ ಗಾಂಧಿ ಯೋಜನೆ (ಸಬಲ) - 2235-02-103-0-46	ರಾಜ್ಯ
26	ವಿಕಲಚೇತನರು ಮತ್ತು ಬುದ್ಧಿಮಾಂದ್ಯರ	ವಿಶೇಷ ಸಾಮರ್ಥ್ಯವುಳ್ಳ	0	ಪ್ರಧಾನ ಮಂತ್ರಿ ಮಾತೃ ಪಂದನಾ ಯೋಜನೆ -2235-02-103-0-61	ರಾಜ್ಯ
				ಸ್ವಧಾರ್ ಗೃಹ 2235-02-103-0-64	ರಾಜ್ಯ
				ಉಜ್ವಲ ಯೋಜನೆ 2235-02-103-0-67	ರಾಜ್ಯ
				ಸಮಗ್ರ ಶಿಶು ಅಭಿವೃದ್ಧಿ ಯೋಜನೆ [2235-02-197-6-03]	ಪಿಆರ್‌ಐ
				ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕೋಶಗಳು [2235-02-196-6-01]	ಪಿಆರ್‌ಐ
				-	ಲಭ್ಯವಿಲ್ಲ

ಕ್ರಮ ಸಂಖ್ಯೆ	ವರ್ಗಾಯಿಸಲಾದ ಕರ್ತವ್ಯ	ಕರ್ತವ್ಯ ಸಂಬಂಧಿತ ವಲಯ	ಅನುಷ್ಠಾನ ಗೊಳಿಸುತ್ತಿರುವ ಸಿಎಸ್‌ಎಸ್‌ಗಳ ಸಂಖ್ಯೆ	ಕೇಂದ್ರ ಪ್ರಾಯೋಜಿತ ಯೋಜನೆಗಳ ಹೆಸರು	ಅನುಷ್ಠಾನ ಮಾಡುತ್ತಿರುವುದು (ರಾಜ್ಯ/ಪಿಆರ್‌ಐ)
27	ಕಲ್ಯಾಣ ಸೇರಿದಂತೆ ಸಮಾಜ ಕಲ್ಯಾಣ ದುರ್ಬಲ ವರ್ಗಗಳ ಮತ್ತು ನಿರ್ದಿಷ್ಟವಾಗಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ	ಮತ್ತು ಮಾನಸಿಕ ಅಸ್ವಸ್ಥರ ಕಲ್ಯಾಣ ಪರಿಶಿಷ್ಟ ಜಾತಿಗಳು ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಅಭಿವೃದ್ಧಿ	16	ಹಾಸ್ಟೆಲ್ ಕಟ್ಟಡಗಳ ನಿರ್ಮಾಣ 4225-01-277-2-01 ಅಸ್ತಿತ್ವತೆಯ ಅಪರಾಧಗಳ ಜಾರಿ ಕಾಯ್ದೆ ವ್ಯವಸ್ಥೆ, 1955 - 2225-01-001-0-05 ಪರಿಶಿಷ್ಟ ಜಾತಿಗಳು ಘಟಕ ಯೋಜನೆಗಾಗಿ ವಿಶೇಷ ಕೇಂದ್ರ ಸಹಾಯದ ಅಡಿಯಲ್ಲಿ ಜಾರಿಗೊಳಿಸಲಾದ ಯೋಜನೆಗಳು - 2225-01-793-0-01 ವಿಚಾರ ಸಂಕೀರ್ಣಗಳು ಮತ್ತು ಕಾರ್ಯಾಗಾರಗಳನ್ನು ನಡೆಸುವುದು - 2225-01-277-0-66 ಅಸ್ತಿತ್ವತೆ ನಿರ್ಮೂಲನೆ 2225-01-277-0-67 ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಪಂಗಡಗಳ ಸಂತ್ರಸ್ತರಿಗೆ ಪರಿಹಾರ 2225-01-796-0-01 ಸಂಶೋಧನೆ ಮತ್ತು ತರಬೇತಿ 2225-02-001-0-02 ಸಂವಿಧಾನದ ಆರ್ಟಿಕಲ್ 275 (1) ಅಡಿಯಲ್ಲಿ ಯೋಜನೆಗಳು 2225-02-794-0-03 ಬುಡಕಟ್ಟು ಉಪ ಯೋಜನೆಗೆ ವಿಶೇಷ ಕೇಂದ್ರ ನೆರವು 2225-02-794-0-04 ಆಡಳಿತ (PVTG) - 2225-02-794-0-01 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ 2225-03-277-2-51 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ 2225-03-277-2-52 ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ ಮತ್ತು ಶುಲ್ಕ ಮರುಪಾವತಿ 2225-04-277-0-04	ರಾಜ್ಯ ರಾಜ್ಯ ರಾಜ್ಯ ರಾಜ್ಯ ರಾಜ್ಯ ರಾಜ್ಯ ರಾಜ್ಯ ರಾಜ್ಯ ರಾಜ್ಯ ರಾಜ್ಯ ರಾಜ್ಯ ರಾಜ್ಯ ರಾಜ್ಯ ರಾಜ್ಯ

ಕ್ರಮ ಸಂಖ್ಯೆ	ವರ್ಗಾಯಿಸಲಾದ ಕರ್ತವ್ಯ	ಕರ್ತವ್ಯ ಸಂಬಂಧಿತ ವಲಯ	ಅನುಷ್ಠಾನ ಗೊಳಿಸುತ್ತಿರುವ ಸಿಎಸ್‌ಎಸ್‌ಗಳ ಸಂಖ್ಯೆ	ಕೇಂದ್ರ ಪ್ರಾಯೋಜಿತ ಯೋಜನೆಗಳ ಹೆಸರು	ಅನುಷ್ಠಾನ ಮಾಡುತ್ತಿರುವುದು (ರಾಜ್ಯ/ಪಿಆರ್‌ಐ)
28	ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ	ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ	0	ಸರ್ಕಾರಿ ಅಲ್ಪಸಂಖ್ಯಾತರ ಶಾಲೆಗೆ ಬೋಧನೆ ಮತ್ತು ಕಲಿಕಾ ನೆರವು (ಪ್ರಧಾನ ಮಂತ್ರಿ ಜನ ಐಕಾಸ ಯೋಜನೆ) 2225-04-102-0-02 ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳಿಗೆ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ 2225-01-1976-03 ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ (9 ಮತ್ತು 10 ನೇ) ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ (2225-02-197-6-03)	ರಾಜ್ಯ ಪಿಆರ್‌ಐ ಪಿಆರ್‌ಐ
29	ಸಮುದಾಯ ಸ್ವತ್ತುಗಳ ನಿರ್ವಹಣೆ	ಸಮುದಾಯ ಸ್ವತ್ತುಗಳ ನಿರ್ವಹಣೆ	0	ಈ ಕರ್ತವ್ಯದಲ್ಲಿ ಯಾವುದೇ ಯೋಜನೆಗಳಿಲ್ಲ	ಲಭ್ಯವಿಲ್ಲ

ಅನುಬಂಧ 3.1(ಎ)

(ಉಲ್ಲೇಖ: ಕಂಡಿಕೆ 3.2.2.3/ ಪುಟ ಸಂಖ್ಯೆ.56)

ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳನ್ನು ಜೊತೆಗೆ ರಾಜ್ಯ ಸರ್ಕಾರಗಳ ಅಂಗೀಕಾರದ ವಿವರಗಳು

ಎಸ್‌ಎಫ್‌ಸಿ	ಶಿಫಾರಸುಗಳು	ಮಾರ್ಪಾಡುಗಳು
ಮೊದಲನೇ	ಸ್ಥಳೀಯ ಸಂಸ್ಥೆಗಳಿಗೆ ಎನ್‌ಎಲ್‌ಜಿಒಆರ್‌ಆರ್‌ನ ¹ ಶೇಕಡಾ 36ರಷ್ಟು ಹಂಚಿಕೆ.	ಯಾವುದೇ ಮಾರ್ಪಾಡು ಮಾಡಿಲ್ಲ
ಎರಡನೇ	ಸ್ಥಳೀಯ ಸಂಸ್ಥೆಗಳಿಗೆ ಎನ್‌ಎಲ್‌ಜಿಒಆರ್‌ಆರ್‌ನ ಶೇಕಡಾ 40ರಷ್ಟು ಹಂಚಿಕೆ.	ನಿರ್ದಿಗಳ ವರ್ಗಾವಣೆಗೆ ಎನ್‌ಎಲ್‌ಜಿಒಆರ್‌ಆರ್‌ ಆಧಾರವಾಗಿ ಬಳಸುವ ಬದಲು, ಸಾಲ-ರಹಿತ ನಿವ್ವಳ ಸ್ವಂತ ಆದಾಯ ಸ್ವೀಕೃತಿಗಳ ಬಳಕೆ (ಎನ್‌ಎಲ್‌ಎನ್‌ಒಆರ್‌ಆರ್). ಶಿಫಾರಸು ಮಾಡಿದ ಪಾಲು ಪ್ರಸ್ತುತ ಹಂಚಿಕೆಗಿಂತ ಕಡಿಮೆ ಇರುವುದರಿಂದ ಪಂಚಾಯತಿ ರಾಜ್ ಸಂಸ್ಥೆಗಳ ಪಾಲನ್ನು ಒಪ್ಪಲಾಗಿದೆ. ಪಂಚಾಯತಿ ರಾಜ್ ಸಂಸ್ಥೆಗಳು ಪ್ರಸ್ತುತ ಮಟ್ಟದಲ್ಲಿ ಅನಿರ್ಬಂಧಿತ ಅಭಿವೃದ್ಧಿ ಅನುದಾನವನ್ನು ಪಡೆಯುವುದನ್ನು ಮುಂದುವರಿಸುತ್ತವೆ.
ಮೂರನೇ	ರಾಜ್ಯದ ನಿವ್ವಳ ಸ್ವಂತ ಆದಾಯದ ಶೇಕಡಾ 23 ಪಂಚಾಯತಿ ರಾಜ್ ಸಂಸ್ಥೆಗಳಿಗೆ ಹಂಚಿಕೆ ಮಾಡುವುದು, ಪಂಚಾಯತಿ ರಾಜ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳ ವೇತನ ಅಂತವನ್ನು ಪ್ರತ್ಯೇಕ ಮಾಡುವುದು ಶಾಸನಬದ್ಧ ಅಭಿವೃದ್ಧಿ ಅನುದಾನವನ್ನು ಗ್ರಾಮ ಪಂಚಾಯತಿಗಳಿಗೆ ಈ ಕೆಳಗಿನ ರೀತಿಯಲ್ಲಿ ವಿತರಿಸಬೇಕು: ವರ್ಗ 1 (4000ಕ್ಕಿಂತ ಕಡಿಮೆ ಜನಸಂಖ್ಯೆ): ಪ್ರತಿ ವರ್ಷಕ್ಕೆ ಗ್ರಾಮ ಪಂಚಾಯತಿಗೆ ₹9 ಲಕ್ಷಗಳು ವರ್ಗ 2 (ಜನಸಂಖ್ಯೆ 4001 ರಿಂದ 8000): ಪ್ರತಿ ವರ್ಷಕ್ಕೆ ಪ್ರತಿ ಗ್ರಾಮ ಪಂಚಾಯತಿಗೆ ₹12 ಲಕ್ಷಗಳು. ವರ್ಗ 3 (8000ಕ್ಕಿಂತ ಹೆಚ್ಚಿನ ಜನಸಂಖ್ಯೆ): ಪ್ರತಿ ವರ್ಷಕ್ಕೆ ಗ್ರಾಮ ಪಂಚಾಯತಿಗೆ ₹15 ಲಕ್ಷಗಳು.	ರಾಜ್ಯದ ಎನ್‌ಎಲ್‌ಎನ್‌ಒಆರ್‌ಆರ್‌ನ ಶೇಕಡಾ 32ರಷ್ಟನ್ನು ಪಂಚಾಯತಿ ರಾಜ್ ಸಂಸ್ಥೆಗಳಿಗೆ ಹಂಚಿಕೆ ಮಾಡುವುದು - ಇದು ವೇತನ ವೆಚ್ಚವನ್ನು ಒಳಗೊಂಡಿರುತ್ತದೆ ಪ್ರತಿ ಗ್ರಾಮ ಪಂಚಾಯತಿಗೆ ವಾರ್ಷಿಕ ₹8 ಲಕ್ಷ ಅನುದಾನ ನೀಡುವುದು.

¹ ಸಾಲದ ಅಂಶವನ್ನೂ ಸೇರದಂತೆ ಸ್ವಂತ ಆದಾಯದ ಒಟ್ಟು ಸ್ವೀಕೃತಿಗಳು

ನಾಲ್ಕನೇ	ರಾಜ್ಯದ ಎನ್‌ಎಲ್‌ಎನ್‌ಆರ್‌ಆರ್‌ನ ಶೇಕಡಾ 35 ರಷ್ಟನ್ನು ಪಂಚಾಯತಿ ರಾಜ್ ಸಂಸ್ಥೆಗಳಿಗೆ ಹಂಚಿಕೆ	ಸ್ಥಳೀಯ ಸಂಸ್ಥೆಗಳಿಗೆ 2018-19ರಿಂದ 2022-23ರವರೆಗೆ ಹಂತ ಹಂತವಾಗಿ ಎನ್‌ಎಲ್‌ಎನ್‌ಆರ್‌ಆರ್‌ನ ಶೇಕಡಾ 43ರಿಂದ ಶೇಕಡಾ 48 ಹಣವನ್ನು ಹಂಚಿಕೆ ಮಾಡುವುದು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಹಂತ ಹಂತವಾಗಿ ಎನ್‌ಎಲ್‌ಎನ್‌ಆರ್‌ಆರ್‌ನ ಶೇಕಡಾ 10.5ರಿಂದ ಶೇಕಡಾ 12ಕ್ಕೆ ಹೆಚ್ಚಿಸುವುದು. ಹೀಗಾಗಿ, ಐದು ವರ್ಷಗಳ ಅವಧಿಯಲ್ಲಿ ಪಂಚಾಯತಿ ರಾಜ್ ಸಂಸ್ಥೆಗಳಿಗೆ ಹಂತ ಹಂತವಾಗಿ ಶೇಕಡಾ 32.5ರಿಂದ 36 ರಷ್ಟು ನಿಧಿಯ ವರ್ಗಾವಣೆಯಲ್ಲಿ ಪರಿಣಮಿಸುತ್ತದೆ.
	38.61:53.64:7.76 ಅನುಪಾತದಲ್ಲಿ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳಿಗೆ ಹಂಚಿಕೆ	ಶಿಫಾರಸುಗಳಲ್ಲಿ ನಿಗದಿಪಡಿಸಿದ ನಿಖರವಾದ ಅನುಪಾತಗಳಿಗೆ ಪ್ರತಿಯಾಗಿ, ಪ್ರತಿ ಹಂತದಲ್ಲಿ ಅತ್ಯುತ್ತಮವಾಗಿ ಅಗತ್ಯಗಳನ್ನು ಪೂರೈಸುವ ವಿವಿಧ ವರ್ಗಗಳ ಪಂಚಾಯತಿ ರಾಜ್ ಸಂಸ್ಥೆಗಳ ನಡುವೆ ಅನುದಾನವನ್ನು ಹಂಚುವಲ್ಲಿ ಹೊಂದಾಣಿಕೆ ವ್ಯವಸ್ಥೆ ಹೊಂದುವುದು
	ಗ್ರಾಮ ಪಂಚಾಯತಿಗೆ ಅವುಗಳ ಜನಸಂಖ್ಯೆ ಮತ್ತು ವಿಸ್ತೀರ್ಣದ ಆಧಾರದ ಮೇಲೆ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಅನಿರ್ಬಂಧಿತ ಅನುದಾನವನ್ನು ವಾರ್ಷಿಕ ಕನಿಷ್ಠ ₹12 ಲಕ್ಷದ ಬದಲು ಗರಿಷ್ಠ ₹35 ಲಕ್ಷಕ್ಕೆ ಹೆಚ್ಚಿಸುವುದು	2019-20ರಿಂದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಅವುಗಳ ಜನಸಂಖ್ಯೆ ಮತ್ತು ವಿಸ್ತೀರ್ಣದ ಆಧಾರದ ಮೇಲೆ ಅನುದಾನಗಳನ್ನು ವಾರ್ಷಿಕ ಕನಿಷ್ಠ ₹12 ಲಕ್ಷದಿಂದ ಗರಿಷ್ಠ ₹35 ಲಕ್ಷಕ್ಕೆ ಹೆಚ್ಚಿಸುವುದು

ಅನುಬಂಧ 3.1(ಬಿ)

(ಉಲ್ಲೇಖ: ಕಂಡಿಕೆ 3.2.2.3/ ಪುಟ ಸಂಖ್ಯೆ.56)

ಎನ್‌ಎಲ್‌ಎನ್‌ಓಆರ್‌ಆರ್‌ಗೆ ಪ್ರತಿಯಾಗಿ ಪಂಚಾಯತಿ ರಾಜ್ ಸಂಸ್ಥೆಗಳಿಗೆ ನಿವ್ವಳ ಹಂಚಿಕೆಯ ವಿವರಗಳು

(₹ ಕೋಟಿಗಳಲ್ಲಿ)

ಕ್ರಮ ಸಂಖ್ಯೆ	ವಿವರಗಳು	2017-18	2018-19	2019-20	2020-21	2021-22
1	ರಾಜ್ಯದ ಸ್ವಂತ ತೆರಿಗೆ ಆದಾಯ ಸ್ವೀಕೃತಿಗಳು	93,376	1,07,584	1,16,860	1,23,249	1,24,202
2	ತೆರಿಗೆಯೇತರ ಆದಾಯ	6,477	6,773	7,681	7,894	8,258
3	ಕೇಂದ್ರದಿಂದ ಸಂಪನ್ಮೂಲಗಳು (ಎ ಮತ್ತು ಬಿ)					
	ಎ) ಪರ್ಗಾವಣೆ	31,752	35,895	30,919	21,694	24,273
	ಬಿ) ಅನುದಾನಗಳು	15,395	14,727	19,983	16,287	15,538
	ಒಟ್ಟು (ಎ ಮತ್ತು ಬಿ)	47,147	50,622	50,902	37,981	39,811
4	ಎನ್‌ಎಲ್‌ಎನ್‌ಓಆರ್‌ಆರ್ (1+2+3(ಬಿ))	1,15,248	1,29,084	14,4524	1,47,430	1,47,998
5	ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಹಂಚಿಕೆ ಶೇಕಡ 23 (17-18) ಮತ್ತು ಶೇಕಡ 35 (18-19 ರಿಂದ 21-22)	26,507.04	45,179.4	50,583.4	51,600.5	51,799.3
6	ರಾಜ್ಯ ಸರ್ಕಾರವು ನಿರ್ಧರಿಸಿದಂತೆ ಹಂಚಿಕೆ ಶೇಕಡ 32 (17-18) ಮತ್ತು ಶೇಕಡ 32.5 ರಿಂದ ಶೇಕಡ 36 (18-19 ರಿಂದ 22-23)	36,879.36	41,952.3	47,692.92	49,389.05	50,319.32
7	ಪಂಚಾಯತಿ ರಾಜ್ ಸಂಸ್ಥೆಗಳಿಗೆ ಒಟ್ಟು ಬಿಡುಗಡೆ	32,942.03	38,657.66	39,598.78	41,717.66	40,512.74

8	ಪಂಚಾಯತಿ ರಾಜ್ ಸಂಸ್ಥೆಗಳಿಗೆ ಹಣಕಾಸು ಆಯೋಗದ ಹಂಚಿಕೆ	1,555.60	2,045.62	2,504.13	3,217	1,655.61
9	ಪಂಚಾಯತಿ ರಾಜ್ ಸಂಸ್ಥೆಗಳಿಗೆ ನಿವ್ವಳ ಹಂಚಿಕೆ	31,386.43	36,612.04	37,094.65	38,500.66	38,857.13
10	ಕಡಿಮೆ ಬಿಡುಗಡೆ	5,492.93	5,340.26	10,598.27	10,888.39	11,462.19
11	ಎನ್‌ಎಲ್‌ಎನ್‌ಟಿಆರ್‌ಆರ್‌ಗೆ ವಾಸ್ತವಿಕ ಬಿಡುಗಡೆಯ ಶೇಕಡಾವಾರು	27.23	28.36	25.67	26.11	26.26

ಅನುಬಂಧ 3.2

(ಉಲ್ಲೇಖ: ಕಂಡಿಕೆ 3.2.2.3/ ಪುಟ ಸಂಖ್ಯೆ 56)

ಮೂರು ಹಂತದ ಪಂಚಾಯತಿ ರಾಜ್ ಸಂಸ್ಥೆಗಳ ನಡುವೆ ಅಯವ್ಯಯ ಹಂಚಿಕೆಯ ವಿವರಗಳು

ವರ್ಷ	ವಾಸ್ತವಿಕ ಅಯವ್ಯಯ (ಪಂಚಾಯತಿ ರಾಜ್ ಸಂಸ್ಥೆಗಳು) (₹ ಕೋಟಿಗಳಲ್ಲಿ)							
	ಜಿಲ್ಲಾ ಪಂಚಾಯತಿ	ತಾಲೂಕು ಪಂಚಾಯತಿ	ಗ್ರಾಮ ಪಂಚಾಯತಿ	ಪಂಚಾಯತಿ ರಾಜ್ ಸಂಸ್ಥೆಗಳಿಗೆ ಒಟ್ಟಾರೆ	ಜಿಲ್ಲಾ ಪಂಚಾಯತಿಯ ಶೇಕಡ	ತಾಲೂಕು ಪಂಚಾಯತಿಯ ಶೇಕಡ	ಗ್ರಾಮ ಪಂಚಾಯತಿಯ ಶೇಕಡ	
2017-18	10,674.82	16,062.75	6,204.44	32,942.01	32.40	48.76	18.83	
2018-19	12,314.55	20,017.05	6,326.04	38,657.64	31.86	51.78	16.36	
2019-20	12,380.85	21,780.70	5,437.22	39,598.77	31.27	55.00	13.73	
2020-21	13,013.38	23,313.83	5,390.43	41,717.64	31.19	55.88	12.92	
2021-22	13,011.78	23,332.38	4,168.56	40,512.72	32.12	57.59	10.29	

ಅನುಬಂಧ 3.3

(ಉಲ್ಲೇಖ: ಕಂಡಿಕೆ 3.4.1.1/ ಪುಟ ಸಂಖ್ಯೆ.61)

01.08.2019ರಿಂದ 31.03.2022ರವರೆಗೆ ಸಂಗ್ರಹಿಸಿದ ಮತ್ತು ಸಂಬಂಧಿತ ಪಂಚಾಯತ್‌ಗೆ ಬಿಡುಗಡೆ ಮಾಡಿದ ಅಸ್ತಿ ತೆರಿಗೆಯ ಸಂಕ್ಷಿಪ್ತವಿವರಗಳು
(ದೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ವಲಯ ಕಚೇರಿಯ ಹೆಸರು	01-04-2021ರಂತೆ ಆರಂಭಿಕ ಶಿಲ್ಕು	ಹಂಚಿಕೆ ಪಡೆದವರಿಂದ ಸಂಗ್ರಹಿಸಲಾಗಿದ ಒಟ್ಟು ಮೊತ್ತ	ಗ್ರಾಮ ಪಂಚಾಯತಿಯ ಖಾತೆಯಿಂದ ನಿಂದ ಸಂಬಂಧಿಸಿದ ಗ್ರಾಮ ಪಂಚಾಯತ್‌ಗೆ ಬಿಡುಗಡೆಯಾದ ಮೊತ್ತ	ಸಂಬಂಧಪಟ್ಟ ಗ್ರಾಮ ಪಂಚಾಯತ್‌ಗೆ ಪಾವತಿಸಬೇಕಾದ ಬಾಕಿ
1	2	3	4	5 (3-4)	
1	ಬೆಂಗಳೂರು ವಿಭಾಗೀಯ ಕಛೇರಿ-1	2.00	9,75,135.00	9,75,135.00	2.00
2	ಬೆಂಗಳೂರು ವಿಭಾಗೀಯ ಕಛೇರಿ-2	39,78,435.87	3,02,38,409.00	2,93,47,575.00	48,69,269.87
3	ಬೆಂಗಳೂರು ವಿಭಾಗೀಯ ಕಛೇರಿ-3	30,33,798.00	22,07,58,115.23	4,98,49,141.00	17,39,42,772.23
4	ಮೈಸೂರು ವಿಭಾಗೀಯ ಕಛೇರಿ	1,01,31,620.16	2,93,92,909.00	3,39,05,705.00	56,18,824.16
5	ಹಾಸನ ವಿಭಾಗೀಯ ಕಛೇರಿ	5,709.00	50,65,142.00	39,67,800.00	11,03,051.00
6	ಕಲಬುರ್ಗಿ ವಿಭಾಗೀಯ ಕಛೇರಿ	2,02,887.28	18,94,748.00	15,82,254.00	5,15,381.28
7	ಬಳ್ಳಾರಿ ವಿಭಾಗೀಯ ಕಛೇರಿ	47,823.00	-	-	47,823.00
8	ಕೇಂದ್ರ ಕಛೇರಿ	-	1,03,95,556.00	-	1,03,95,556.00
	ಒಟ್ಟು	1,74,00,275.31	29,87,20,014.23	11,96,27,610.00	19,64,92,679.54

ಅನುಬಂಧ 3.4

(ಉಲ್ಲೇಖ: ಕಂಡಿಕೆ 3.4.1.2/ ಪುಟ ಸಂಖ್ಯೆ.62)

ಇವಲಾಸಿಫಟವನಿಂದ ಗ್ರಾಮ ಪಂಚಾಯತಿಗಳಿಗೆ ವರ್ಗಾಯಿಸಬೇಕಾದ ಆಸ್ತಿ ತೆರಿಗೆಯ ವಿವರಗಳು

ಕ್ರಮ ಸಂಖ್ಯೆ	ವರ್ಷ	ಇವಲಾಸಿಫಟವ ಸಂಗ್ರಹಿಸಿದ ಆಸ್ತಿ ತೆರಿಗೆ (₹ ಲಕ್ಷಗಳಲ್ಲಿ)	ಇವಲಾಸಿಫಟವದಿಂದ ಪಂಚಾಯತಿಗೆ ಪಾವತಿ (₹ ಲಕ್ಷಗಳಲ್ಲಿ)	ದೊಡ್ಡತೋಗೂರು ಗ್ರಾಮ ಪಂಚಾಯತಿಯ ತೆರಿಗೆ ಪಾಲು (₹ ಲಕ್ಷಗಳಲ್ಲಿ)	ಕೋನಪ್ಪನ ಅಗ್ರಹಾರ ಗ್ರಾಮ ಪಂಚಾಯತಿ ತೆರಿಗೆ ಪಾಲು (₹ ಲಕ್ಷಗಳಲ್ಲಿ)	ಒಟ್ಟು (₹ ಲಕ್ಷಗಳಲ್ಲಿ)	ವ್ಯತ್ಯಾಸ (₹ ಲಕ್ಷಗಳಲ್ಲಿ)	ಗ್ರಾಮ ಪಂಚಾಯತಿಗಳಿಗೆ ವರ್ಗಾವಣೆಯಾದ ವಾಸ್ತವಿಕ ಶೇಕಡಾವಾರು
1	2017-18	867.30	260.19	93.93	166.66	260.59	0	30
2	2018-19	1,050.36	315.11	108.82	177.27	286.08	29.02	27.24
3	2019-20	1,126.01	337.80	118.79	175.14	293.93	43.87	26.10
4	2020-21	1,115.61	334.68	111.07	172.91	283.99	50.70	25.46
5	2021-22	1,542.57	462.77	208.97	234.36	443.33	19.44	28.74
	ಒಟ್ಟು	5,701.85	1,710.55	641.58	926.34	1,567.92	143.03	

ಸಂಕ್ಷೇಪಣಗಳ ಪದಕೋಶ

ಎಎನ್‌ಎಸ್‌ಎಸ್‌ಐಡಿಪಿಆರ್	ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ
ಎಪಿಎಂಸಿ	ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ
ಎಆರ್‌ಸಿ	ಆಡಳಿತ ಸುಧಾರಣಾ ಆಯೋಗ
ಬಿಡಿಎ	ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಸಿಇಒ	ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಸಿಎಫ್‌ಸಿ	ಕೇಂದ್ರ ಹಣಕಾಸು ಆಯೋಗ
ಸಿಎಸ್‌ಎಸ್	ಕೇಂದ್ರ ಪ್ರಾಯೋಜಿತ ಯೋಜನೆ
ಡಿಎಸಿ	ವಿಕೇಂದ್ರೀಕರಣ ವಿಶ್ಲೇಷಣೆ ಕೋಶ
ಡಿಡಿಪಿ	ಕರಡು ಅಭಿವೃದ್ಧಿ ಯೋಜನೆ
ಡಿಪಿಸಿ	ಜಿಲ್ಲಾ ಯೋಜನಾ ಸಮಿತಿ
ಡಿಪಿಡಿಸಿ	ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿ
ಡಿಪಿಯು	ಜಿಲ್ಲಾ ಯೋಜನಾ ಘಟಕ
ಡಿಆರ್‌ಡಿಎ	ಜಿಲ್ಲಾ ಗ್ರಾಮೀಣಾಭಿವೃದ್ಧಿ ಸಂಸ್ಥೆ
ಇಎಲ್‌ಸಿಐಟಿಎ	ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ
ಇಒ	ಕಾರ್ಯನಿರ್ವಾಹಕ ಅಧಿಕಾರಿ
ಜಿಐಎಸ್	ಭೌಗೋಳಿಕ ಮಾಹಿತಿ ವ್ಯವಸ್ಥೆ
ಜಿಒಐ	ಭಾರತ ಸರ್ಕಾರ
ಜಿಒಕೆ	ಕರ್ನಾಟಕ ಸರ್ಕಾರ
ಜಿಒ	ಸರ್ಕಾರಿ ಆದೇಶಗಳು
ಜಿಪಿ	ಗ್ರಾಮ ಪಂಚಾಯತಿ
ಜಿಪಿಡಿಪಿ	ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆ
ಜಿಪಿಎಲ್‌ಸಿಸಿ	ಗ್ರಾಮ ಪಂಚಾಯತಿ ಮಟ್ಟದ ಕೋರ್ ಕಮಿಟಿ

ಐಜಿಆರ್‌ಸಿಎಸ್	ನೋಂದಣಿ ಮಹಾ ನಿರ್ದೇಶಕರು ಮತ್ತು ಮುದ್ರಾಂಕ ಆಯುಕ್ತರು
ಕೆಡಿಪಿ	ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ
ಕೆಹೆಚ್‌ಬಿ	ಕರ್ನಾಟಕ ಗೃಹ ಮಂಡಳಿ
ಕೆಐಎಡಿಬಿ	ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ
ಕೆಎಮ್‌ಸಿ	ಕರ್ನಾಟಕ ನಗರಸಭೆ ಕಾಯ್ದೆ
ಕೆಪಿಆರ್‌ಎ	ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ, 1993
ಕೆಎಸ್‌ಡಿಪಿಡಿಸಿ	ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿ
ಕೆಎಸ್‌ಎಸ್‌ಎಡಿ	ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ಇಲಾಖೆ
ಎಮ್‌ಐಎಸ್	ಮಾಹಿತಿ ನಿರ್ವಹಣಾ ವ್ಯವಸ್ಥೆ
ಎಮ್‌ಪಿಎಎಸ್	ಮಾದರಿ ಪಂಚಾಯತಿ ಲೆಕ್ಕಪತ್ರ ವ್ಯವಸ್ಥೆ
ಎನ್‌ಜಿಒ	ಸರ್ಕಾರೇತರ ಸಂಸ್ಥೆ
ಒಎಸ್‌ಆರ್	ಸ್ವಂತ ಮೂಲದ ಆದಾಯ
ಪಿಬಿ	ಸಮಾನಾಂತರ ನಿಕಾಯಗಳು
ಪಿಡಿಒ	ಪಂಚಾಯತಿ ಅಭಿವೃದ್ಧಿ ಅಧಿಕಾರಿ
ಪಿಇಎಸ್	ಪಂಚಾಯತಿ ಎಂಟರ್‌ಪ್ರೈಸ್ ಸೂಟ್
ಪಿಆರ್‌ಐ	ಪಂಚಾಯತಿ ರಾಜ್ ಸಂಸ್ಥೆ
ಆರ್‌ಡಿಪಿಆರ್	ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಆರ್‌ಟಿಐ	ಮಾಹಿತಿ ಹಕ್ಕು
ಎಸ್‌ಎಆರ್	ಪ್ರತ್ಯೇಕ ಲೆಕ್ಕಪರಿಶೋಧನಾ ವರದಿ
ಎಸ್‌ಇಸಿ	ರಾಜ್ಯ ಚುನಾವಣಾ ಆಯೋಗ
ಎಸ್‌ಎಫ್‌ಸಿ	ರಾಜ್ಯ ಹಣಕಾಸು ಆಯೋಗ
ಎಸ್‌ಹೆಚ್‌ಜಿ	ಸ್ವ ಸಹಾಯ ಗುಂಪು
ಟಿಪಿ	ತಾಲೂಕು ಪಂಚಾಯತಿ

ಟೆಡಿಪಿಸಿ	ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ
ಟಿಪಿಎಲ್‌ಸಿಸಿ	ತಾಲ್ಲೂಕು ಪಂಚಾಯಿತಿ ಮಟ್ಟದ ಕೋರ್ ಕಮಿಟಿ
ವಿಎಲ್‌ಸಿ	ವೋಚರ್ ಮಟ್ಟದ ಸಂಕಲನ
ಜೆಡ್‌ಪಿ	ಜಿಲ್ಲಾ ಪಂಚಾಯತ್
ಜೆಡ್‌ಪಿಎಲ್‌ಸಿಸಿ	ಜಿಲ್ಲಾ ಪಂಚಾಯತ್ ಮಟ್ಟದ ಕೋರ್ ಕಮಿಟಿ

ಪದಕೋಶ

ಪದಕೋಶ

ಮಾದರಿ ಪಂಚಾಯತ್ ಲೆಕ್ಕಪತ್ರ ವ್ಯವಸ್ಥೆ : ಪಂಚಾಯತಿ ರಾಜ್ ಸಂಸ್ಥೆಗಳ ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರಲು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು ಮತ್ತು ಪಂಚಾಯತಿ ರಾಜ್ ಸಚಿವಾಲಯ ಸೇರಿ 2009ರಲ್ಲಿ 'ಪಂಚಾಯತಿಗಳಿಗೆ ಮಾದರಿ ಪಂಚಾಯತಿ ಲೆಕ್ಕಪತ್ರ ವ್ಯವಸ್ಥೆ' ಎಂಬ ಹೊಸ ಸರಳ ಲೆಕ್ಕಪತ್ರ ಚೌಕಟ್ಟನ್ನು ಅಭಿವೃದ್ಧಿಪಡಿಸಿತು, ಇದು 1 ಏಪ್ರಿಲ್ 2010ರಿಂದ ಜಾರಿಗೆ ಬರಬೇಕಿತ್ತು.

ಪ್ರತ್ಯೇಕ ಲೆಕ್ಕಪರಿಶೋಧನೆ ವರದಿ ಕೋಶ: ಕರ್ನಾಟಕದ ಲೆಕ್ಕಪರಿಶೋಧನೆ-1 ಕಛೇರಿಯ ಎಎಮ್‌ಜಿ-2 ವಿಭಾಗಕ್ಕೆ ಕ್ಲಸ್ಟರ್ 4, 5 ಮತ್ತು 6 ರ ಅಡಿಯಲ್ಲಿ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳ ವಾರ್ಷಿಕ ಲೆಕ್ಕಪತ್ರಗಳಿಗೆ ಸಂಬಂಧಿಸಿದಂತೆ ಕರಡು/ ಪ್ರತ್ಯೇಕ ಲೆಕ್ಕಪರಿಶೋಧನೆ ವರದಿಗಳ ಪರಿಶೀಲನೆ ಮತ್ತು ನೀಡಿಕೆ, ಪ್ರತ್ಯೇಕ ಲೆಕ್ಕಪರಿಶೋಧನೆ ವರದಿಗಳಿಗೆ ಸಂಬಂಧಿಸಿದಂತೆ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ಕಛೇರಿಯೊಂದಿಗೆ ಪತ್ರ ವ್ಯವಹಾರ, ತಾಂತ್ರಿಕ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಗೆ ಅನುಗುಣವಾಗಿ ಕಾರ್ಯಾಗಾರಗಳನ್ನು ನಡೆಸುವುದು, ಜಿಲ್ಲಾ ಪಂಚಾಯತಿಗಳು, ಖಜಾನೆ ಮಾಹಿತಿಜಾಲ ನಿರ್ವಹಣೆ ಕೇಂದ್ರ, ಆರ್‌ಡಿಪಿಆರ್ ಇಲಾಖೆ ಮತ್ತು ಇತರ ನಿರ್ದೇಶಾಲಯೊಂದಿಗೆ ಪತ್ರ ವ್ಯವಹಾರ, ಮತ್ತು ರಾಜ್ಯ ವರದಿಯ ಮೊದಲನೇ ಅಧ್ಯಾಯಕ್ಕೆ ಸಂಬಂಧಿಸಿದಂತಹ ಕಾರ್ಯಗಳನ್ನು ವಹಿಸಲಾಗಿದೆ

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ: ಈ ಇಲಾಖೆಯು ನಗರಸಭೆಗಳು ಮತ್ತು ನಗರಪಾಲಿಕೆಗಳು, ಗ್ರಾಮ ಪಂಚಾಯತಿಗಳು ಮತ್ತು ವಿಶ್ವವಿದ್ಯಾಲಯಗಳು, ಜಲಾನಯನ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ಮುಜರಾಯಿ ನಿಧಿಗಳು, ಮುಂತಾದ ರಾಜ್ಯದ ಇತರ ಸ್ಥಳೀಯ ಸಂಸ್ಥೆಗಳಿಗೆ ಶಾಸನಬದ್ಧ ಲೆಕ್ಕಪರಿಶೋಧಕರು ಆಗಿರುತ್ತದೆ. ಈ ಸಂಸ್ಥೆಗಳ ಲೆಕ್ಕಪರಿಶೋಧನೆಯ ಅಧಿಕಾರವು ಈ ಇಲಾಖೆಯು ನಿರ್ದೇಶಕರಿಗೆ ಇರುತ್ತದೆ

ಖಜಾನೆ II: ಖಜಾನೆ II ಎಂಬುದು ಕರ್ನಾಟಕ ಸರ್ಕಾರದ ಸಮಗ್ರ ಹಣಕಾಸು ನಿರ್ವಹಣಾ ವ್ಯವಸ್ಥೆಯಾಗಿದ್ದು, ಸರ್ಕಾರದ ಆರ್ಥಿಕ ವ್ಯವಹಾರವನ್ನು ಸಮಗ್ರವಾಗಿ ನಿರ್ವಹಿಸುವ ಉದ್ದೇಶದಿಂದ ಕಾರ್ಯಗತಗೊಳಿಸಲಾಗಿದೆ.

ಸೀಮಾ ನಿರ್ಣಯ: ಸೀಮಾ ನಿರ್ಣಯ ಎಂದರೆ ಶಾಸಕಾಂಗ ಸಂಸ್ಥೆಯನ್ನು ಹೊಂದಿರುವ ಗ್ರಾಮೀಣ ಪ್ರದೇಶ ಅಥವಾ ಪ್ರಾಂತ್ಯದಲ್ಲಿ ಪ್ರಾದೇಶಿಕ ಕ್ಷೇತ್ರಗಳ ಸೀಮಾ ಮಿತಿಗಳು ಅಥವಾ ಗಡಿಗಳನ್ನು ನಿಗದಿಪಡಿಸುವ ಕ್ರಿಯೆ ಅಥವಾ ಪ್ರಕ್ರಿಯೆ.

ಆದ್ಯತಾ ಶ್ರೇಯಾಂಕ ವಿಧಾನ: ಆದ್ಯತಾ ಶ್ರೇಯಾಂಕ ವಿಧಾನ ಎಂದರೆ ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಹಿಂದುಳಿದಿರುವಿಕೆ, ಅಗತ್ಯತೆಯ ತುರ್ತು, ಪ್ರಭಾವದ ಮಟ್ಟ ಮತ್ತು ವ್ಯಾಪ್ತಿಯನ್ನು ಪರಿಗಣಿಸಿ ಆದ್ಯತೆಗೊಳಿಸುವ ಪ್ರಕ್ರಿಯೆಯಾಗಿದೆ.

ಆಯವ್ಯಯ ಲಿಂಕ್ ಡಾಕ್ಯುಮೆಂಟ್: ಪಂಚಾಯತಿ ರಾಜ್ ಸಂಸ್ಥೆಗಳಿಗೆ ಕರ್ತವ್ಯವಾರು ನಿಧಿಗಳ ಹಂಚಿಕೆಯನ್ನು ತೋರಿಸುವ ಆಯವ್ಯಯ ದಾಖಲೆಗಳು

ಜವಾಬ್ದಾರಿ ಹಂಚಿಕೆನಕ್ಷೆ: ವರ್ಗಾಯಿಸಲಾದ ಕರ್ತವ್ಯಗಳಿಗೆ ಸಂಬಂಧಿಸಿದಂತೆ ಪಂಚಾಯತಿ ರಾಜ್ ಸಂಸ್ಥೆಗಳ ವಿವಿಧ ಹಂತಗಳ ಒಳಗೆ ಹಾಗೂ ಈ ಸಂಸ್ಥೆಗಳಿಗೆ ಪ್ರತಿಯಾಗಿ ಸಂಬಂಧಿತ ಇಲಾಖೆಗಳ ಜವಾಬ್ದಾರಿ ನಿಗದಿಪಡಿಸುವ ನಕ್ಷೆ.

ಚಟುವಟಿಕೆ ಹಂಚಿಕೆನಕ್ಷೆ: ನಿಯೋಜಿಸಲಾದ ಕರ್ತವ್ಯಗಳ ಅಡಿಯಲ್ಲಿನ ಚಟುವಟಿಕೆಗಳನ್ನು ಸಂಬಂಧಿತ ಇಲಾಖೆಗಳೊಂದಿಗೆ ಮತ್ತು ಪಂಚಾಯತಿ ರಾಜ್ ಸಂಸ್ಥೆಗಳ ಮೂರು ಹಂತಗಳಲ್ಲಿ ಹಂಚಿಕೆ ಮಾಡಲಾಗುತ್ತದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ: ಈ ಸಮಿತಿಯು ಮಾರುಕಟ್ಟೆ ನಿಯಂತ್ರಕ ಮಂಡಳಿಯಾಗಿದ್ದು, ದೊಡ್ಡ ಚಿಲ್ಲರೆ ವ್ಯಾಪಾರಿಗಳ ಶೋಷಣೆಯಿಂದ ದೇಶದ ರೈತರನ್ನು ರಕ್ಷಿಸಲು ರಾಜ್ಯ ಸರ್ಕಾರಗಳಿಂದ ಅಭಿವೃದ್ಧಿಪಡಿಸಲಾಗಿದೆ.

ವೋಚರ್ ಮಟ್ಟದ ಸಂಕಲನ: ವೋಚರ್ ಸಂಸ್ಕರಣೆಯ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಸುಧಾರಿಸಲು, ರಾಜ್ಯ ಸರ್ಕಾರಕ್ಕೆ ಸಮರ್ಥ ರೀತಿಯಲ್ಲಿ ಹಣಕಾಸು ಲೆಕ್ಕಪತ್ರಗಳು ಮತ್ತು ವಿನಿಯೋಗ ಲೆಕ್ಕಪತ್ರಗಳು ಮತ್ತು ವಿವಿಧ ಮಾಹಿತಿ ನಿರ್ವಹಣಾ ವರದಿಗಳಂತಹ ಮಾಸಿಕ ಲೆಕ್ಕಪತ್ರಗಳು ಮತ್ತು ವಾರ್ಷಿಕ ಲೆಕ್ಕಪತ್ರಗಳನ್ನು ತಯಾರಿಸಲು. ಪರಿಣಾಮಕಾರಿ ನಿರ್ಧಾರ ಕೈಗೊಳ್ಳುವಲ್ಲಿ ಸಂಬಂಧಪಟ್ಟ ರಾಜ್ಯ ಸರ್ಕಾರದ ಪ್ರಾಧಿಕಾರಗಳಿಗೆ ಸಹಕರಿಸಲು ವಿವಿಧ ಹಂತಗಳಲ್ಲಿ ನಿಖರವಾದ ಮತ್ತು ಸಮಯೋಚಿತ ಮಾಹಿತಿಯನ್ನು ಒದಗಿಸಲು, ವಿವಿಧ ರಾಜ್ಯ ಸರ್ಕಾರದ ಇಲಾಖೆಗಳು ಆಯವ್ಯಕ್ಕೆ ಪ್ರತಿಯಾಗಿ ಮಾಡಿದ ವೆಚ್ಚವನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಸಿದ್ಧ ದತ್ತಸಂಚಯವನ್ನು ಒದಗಿಸುವ ಉದ್ದೇಶಗಳೊಂದಿಗೆ ಗಣಕೀಕರಣದ ಮೂಲಕ ಲೆಕ್ಕಪತ್ರಗಳ ಸಂಕಲನ ಮಾಡುವುದು.

ಸ್ವಂತ ಸಂಪನ್ಮೂಲ ಆದಾಯ: ಸ್ವಂತ ಮೂಲ ಆದಾಯ ಎಂದರೆ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳ ಆಸ್ತಿ ತೆರಿಗೆ, ನೀರಿನ ಶುಲ್ಕಗಳು, ವ್ಯಾಪಾರ ಪರವಾನಗಿ, ಅನುಸೂಚಿ-4ರಲ್ಲಿ ಕಲ್ಪಿಸಲಾದ ಬಾಡಿಗೆ ಆದಾಯದಂತಹ ಮೂಲಗಳಿಂದ ಗಳಿಸಿದ ತೆರಿಗೆ ಮತ್ತು ತೆರಿಗೆಯೇತರ ಆದಾಯ.

ನೋಂದಣಿ ಮಹಾನಿರ್ದೇಶಕರು ಮತ್ತು ಮುದ್ರಾಂಕ ಆಯುಕ್ತರು: ಇವರು ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಮುಖ್ಯಸ್ಥರಾಗಿದ್ದಾರೆ, ಇವರು ನೋಂದಣಿ ಕಾರ್ಯದ ಮೇಲ್ವಿಚಾರಣೆ ಮತ್ತು ಆಡಳಿತದ ಕಾರ್ಯದೊಂದಿಗೆ ಅಧಿಕಾರ ಹೊಂದಿದ್ದಾರೆ.

ಇಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ: ಇಎಲ್‌ಸಿಐಟಿಎ ಕರ್ನಾಟಕದ ಮೊದಲ ಕೈಗಾರಿಕಾ ಟೌನ್‌ಶಿಪ್ ಪ್ರಾಧಿಕಾರವಾಗಿದೆ. ಎಲೆಕ್ಟ್ರಾನಿಕ್ ಸಿಟಿಯ ಮೂಲಸೌಕರ್ಯ ಅಗತ್ಯಗಳನ್ನು

ನಿರ್ವಹಿಸುವ ಮತ್ತು ಆಧುನಿಕ ಟೆಲಿನ್‌ಶಿಪ್ ಮತ್ತು ಭವಿಷ್ಯದ ಸ್ಮಾರ್ಟ್ ಸಿಟಿಯಾಗಿ ರೂಪಾಂತರಗೊಳ್ಳಲು ಸಹಾಯ ಮಾಡುವ ಜವಾಬ್ದಾರಿಯನ್ನು ಇದಕ್ಕೆ ನಿಯೋಜಿಸಲಾಗಿದೆ.

ಕರ್ನಾಟಕ ಗೃಹ ಮಂಡಳಿ: ಇದು 1956ರಲ್ಲಿ ಸ್ಥಾಪಿತವಾದ ಮೈಸೂರು ಗೃಹ ಮಂಡಳಿಯ ತದನಂತರ ಕರ್ನಾಟಕ ಗೃಹ ಮಂಡಳಿ ಕಾಯ್ದೆ 1962ರ ಅಡಿಯಲ್ಲಿ ಸ್ಥಾಪಿತವಾದದ್ದಾಗಿದೆ.

ಈ ಮಂಡಳಿಯ ಪ್ರಾಥಮಿಕ ಉದ್ದೇಶವು ' ವಸತಿ ಸೌಕರ್ಯಗಳ ಅಗತ್ಯವನ್ನು ಪೂರೈಸುವ ಮತ್ತು ವ್ಯವಹರಿಸುವ ಉದ್ದೇಶಕ್ಕಾಗಿ ಯೋಜನೆಗಳನ್ನು ಮಾಡುವುದು ಅಗತ್ಯವಿರುವ ಕೆಲಸಗಳನ್ನು ನಿರ್ವಹಿಸುವುದು' ಆಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ: ಬಿಡಿಎ ಎಂದರೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯಲ್ಲಿ ಪ್ರತಿಪಾದಿಸಲಾದ ಕಟ್ಟುಪಾಡುಗಳನ್ನು ಪೂರೈಸುವ ಬೆಂಗಳೂರು ಮಹಾನಗರ ಪ್ರದೇಶದ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಲು ಮತ್ತು ಅನುಷ್ಠಾನಗೊಳಿಸಲು ಸರ್ಕಾರದಿಂದ ಸ್ಥಾಪಿಸಲಾದ ಪ್ರಾಧಿಕಾರವಾಗಿದೆ.

ರಾಜ್ಯ ಹಣಕಾಸು ಆಯೋಗ: ಇದು ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, 1992ರ 73ನೇ ಮತ್ತು 74ನೇ ಸಾಂವಿಧಾನಿಕ ತಿದ್ದುಪಡಿ ಕಾಯಿದೆ, ಅಡಿಯಲ್ಲಿ ರಚಿಸಲಾಗಿದೆ. ಇದು ರಾಜ್ಯ ಸರ್ಕಾರದಿಂದ ಪಂಚಾಯತಿ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ನಿಧಿಗಳ ವರ್ಗಾವಣೆಗೆ ತಿಳಾರಸು ಮಾಡುತ್ತದೆ. ಇದು ಅವುಗಳ ಸಂಪನ್ಮೂಲಗಳನ್ನು ಹೆಚ್ಚಿಸಲು ಸಲಹೆಗಳನ್ನು ನೀಡುತ್ತದೆ

ಕರ್ನಾಟಕ ಮುನ್ಸಿಪಲ್ ಕಾಯಿದೆ: ಈ ಕಾಯ್ದೆ ಕರ್ನಾಟಕ ರಾಜ್ಯದಲ್ಲಿ ಮುನ್ಸಿಪಲ್ ನಗರಪಾಲಿಕೆಗಳನ್ನು ಸ್ಥಾಪಿಸಲಾಗಿರುವ ನಗರಗಳನ್ನು ಹೊರತುಪಡಿಸಿ ಪಟ್ಟಣಗಳು ಮತ್ತು ನಗರಗಳಲ್ಲಿನ ಪುರಸಭೆಯ ವ್ಯವಹಾರಗಳ ನಿರ್ವಹಣೆಗೆ ಸಂಬಂಧಿಸಿದ ಕಾನೂನಾಗಿದೆ.

© ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು
www.cag.gov.in

<https://cag.gov.in/ag1/karnataka/en>

